

**Third Semester B.Com. Degree Examination,
October/November 2019**

(CBCS Scheme)

Commerce

BANKING LAW AND OPERATIONS

Time : 3 Hours]

[Max. Marks : 90

Instructions to Candidates : Answers should be written completely either in English or in Kannada.

SECTION – A/ವಿಭಾಗ – ಎ

Answer any **TEN** sub-questions. Each sub-question carries **2** marks :

(10 × 2 = 20)

ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು :

1. (a) State any two features of Bank.
ಬ್ಯಾಂಕಿನ ಯಾವುದಾದರೂ ಎರಡು ಗುಣಲಕ್ಷಣಗಳನ್ನು ತಿಳಿಸಿ.
- (b) Give the meaning of EXIM Bank.
EXIM ಬ್ಯಾಂಕಿನ ಅರ್ಥವನ್ನು ನೀಡಿ.
- (c) What do you mean by Payment-in-Due Course?
ಸರಿಯಾದ ಸಮಯದಲ್ಲಿ ಪಾವತಿಸುವುದು ಎಂದರೇನು?
- (d) State any two features of cheque.
ಚೆಕ್‌ನ ಯಾವುದಾದರೂ ಎರಡು ಗುಣಲಕ್ಷಣಗಳನ್ನು ತಿಳಿಸಿ.
- (e) What is credit card?
ಕ್ರೆಡಿಟ್ ಕಾರ್ಡ್ ಎಂದರೇನು?
- (f) Give the meaning of Commercial Paper.
ವಾಣಿಜ್ಯ ಪತ್ರದ ಅರ್ಥವನ್ನು ನೀಡಿ.
- (g) Mention any two rights of Collecting Banker.
ವಸೂಲಿ ಬ್ಯಾಂಕರ್‌ನ ಯಾವುದಾದರೂ ಎರಡು ಹಕ್ಕುಗಳನ್ನು ಉಲ್ಲೇಖಿಸಿ.
- (h) Who is a customer in Banking?
ಬ್ಯಾಂಕಿಂಗ್‌ನಲ್ಲಿ ಗ್ರಾಹಕ ಎಂದರೆ ಯಾರು?

Q.P. Code – 53334

- (i) What is Joint Stock Company?
ಕೂಡು ಬಂಡವಾಳ ಸಂಸ್ಥೆ ಎಂದರೇನು?
- (j) Expand :
ವಿಸ್ತರಿಸಿ :
(i) E.C.S.
(ii) N.E.F.T.
- (k) State any two E-Banking services.
ಯಾವುದಾದರೂ ಎರಡು ಇ-ಬ್ಯಾಂಕಿಂಗ್ ಸೇವೆಗಳನ್ನು ತಿಳಿಸಿ.
- (l) What is Micro finance?
ಸೂಕ್ಷ್ಮ ಸಾಲ ಎಂದರೇನು?

SECTION – B/ವಿಭಾಗ – ಬಿ

Answer any **FIVE** questions. Each carries **5** marks :

(5 × 5 = 25)

ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು :

2. Explain the role of Commercial Banks in economic development of India.
ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ವಾಣಿಜ್ಯ ಬ್ಯಾಂಕುಗಳ ಪಾತ್ರವನ್ನು ವಿವರಿಸಿ.
3. Define Negotiable instrument. Explain its features.
ಸಂಧಾನ ಸಾಧ್ಯ ದಾಖಲೆಗಳನ್ನು ವ್ಯಾಖ್ಯಾನಿಸಿ. ಇದರ ಲಕ್ಷಣಗಳನ್ನು ವಿವರಿಸಿ.
4. What are the consequences of wrongful dishonor of cheques?
ಚೆಕ್‌ಗಳನ್ನು ತಪ್ಪಾಗಿ ನಿರಾಕರಿಸುವುದರಿಂದ ಆಗುವ ಪರಿಣಾಮಗಳು ಯಾವುವು?
5. Write a note on Collecting Banker as a “Holder-for value”.
ವಸೂಲಿ ಬ್ಯಾಂಕರ್ “ಹಣದ ಮೌಲ್ಯವನ್ನು ಹಿಡಿದಿರುವವನಾಗಿ” ಇದರ ಬಗ್ಗೆ ಟಿಪ್ಪಣಿ ಬರೆಯಿರಿ.
6. What are the precautions to be taken by a Banker in opening an account in the name of Trustee?
ಧರ್ಮದರ್ಶಿಯ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯುವಾಗ, ಬ್ಯಾಂಕರನು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಯಾವುವು?
7. Explain the advantages of Internet-Banking.
ಇಂಟರ್ನೆಟ್ ಬ್ಯಾಂಕಿಂಗ್‌ನ ಅನುಕೂಲಗಳನ್ನು ವಿವರಿಸಿ.
8. Explain the features of Micro-Finance.
ಸೂಕ್ಷ್ಮ ಬಂಡವಾಳದ ಲಕ್ಷಣಗಳನ್ನು ವಿವರಿಸಿ.

SECTION – C/ವಿಭಾಗ – ಸಿ

Answer any **THREE** questions. Each carries **15** marks :

(3 × 15 = 45)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು :

9. Explain the special relationship between Banker and Customer.
ಬ್ಯಾಂಕರ್ ಮತ್ತು ಗ್ರಾಹಕನ ನಡುವಿನ ವಿಶೇಷ ಸಂಬಂಧಗಳನ್ನು ವಿವರಿಸಿ.
10. What is a Cheque? Explain the different types of crossing.
ಚೆಕ್ಕ್ ಎಂದರೇನು? ರೇಖಣಿಗಳ ವಿವಿಧ ಪ್ರಕಾರಗಳನ್ನು ವಿವರಿಸಿ.
11. Who is Paying Banker? Explain the statutory protection given to a Paying Banker.
ಪಾವತಿದಾರ ಬ್ಯಾಂಕರ್ ಎಂದರೆ ಯಾರು? ಪಾವತಿದಾರ ಬ್ಯಾಂಕರ್‌ನಿಗೆ ನೀಡುವ ಶಾಸನಬದ್ಧ ರಕ್ಷಣೆಗಳನ್ನು ವಿವರಿಸಿ.
12. Explain the duties and statutory protection given to the Collecting Banker.
ವಸೂಲಿ ಬ್ಯಾಂಕರ್‌ನ ಕರ್ತವ್ಯಗಳು ಮತ್ತು ಇವರಿಗೆ ನೀಡಿರುವ ಶಾಸನಬದ್ಧ ರಕ್ಷಣೆಗಳನ್ನು ವಿವರಿಸಿ.
13. Write a note on :
 - (a) Minor account
 - (b) Endorsement
 - (c) Company social responsibility of bankingಟಿಪ್ಪಣಿ ಬರೆಯಿರಿ :
 - (a) ಅಪ್ರಾಪ್ತ ವಯಸ್ಸಿನ ಖಾತೆ
 - (b) ಹಿಂಬರಹ
 - (c) ಕಂಪನಿಯ ಬ್ಯಾಂಕಿಂಗ್‌ನ ಸಾಮಾಜಿಕ ಜವಾಬ್ದಾರಿ

**Third Semester B.Com. Degree Examination,
October/November 2019**

(CBCS Scheme)

Commerce

CORPORATE ACCOUNTING - I

Time : 3 Hours]

[Max. Marks : 90

Instructions to Candidates : Answers should be written completely either in English or in Kannada.

SECTION - A/ವಿಭಾಗ - ಎ

Answer any **TEN** of the following sub-questions. Each sub-question carries **2** marks : **(10 × 2 = 20)**

ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ **2** ಅಂಕಗಳು :

1. (a) Who is an underwriter?

ಭರವಸೆ ಕೊಳ್ಳುವವ ಎಂದರೆ ಯಾರು?

(b) Write any two characteristics of firm underwriting.

ನಿರ್ದಿಷ್ಟ ಭರವಸೆಯ ಎರಡು ಗುಣಲಕ್ಷಣಗಳನ್ನು ಬರೆಯಿರಿ.

(c) What is pure underwriting?

ಶುದ್ಧ ಭರವಸೆ ಕೊಳ್ಳುವಿಕೆ ಎಂದರೇನು?

(d) What entry do you pass for showing receipt of preference share final call money?

ಆದ್ಯತಾ ಷೇರುಗಳ ಅಂತಿಮ ಕರೆಯ ಹಣದ ಸ್ವೀಕೃತಿಗೆ ಸಂಬಂಧಿಸಿದಂತೆ ಯಾವ ರೋಜು ದಾಖಲೆಯನ್ನು ಬರೆಯಿರಿ.

(e) What is Non-cumulative preference share?

ಸಂಚಿತವಲ್ಲದ ಆದ್ಯತಾ ಷೇರು ಎಂದರೇನು?

(f) Closing capital employed is ₹ 4,00,000. Net profit for the current year is ₹ 80,000. Calculate average capital employed.

ಅಂತಿಮ ಬಂಡವಾಳ ಹೂಡಿಕೆ ₹ 4,00,000, ಪ್ರಚಲಿತ ವರ್ಷದ ನಿವ್ವಳ ಲಾಭ ₹ 80,000, ಸರಾಸರಿ ಬಂಡವಾಳ ಹೂಡಿಕೆಯನ್ನು ಕಂಡು ಹಿಡಿಯಿರಿ.

- (g) How do you calculate super profit?
ಹೆಚ್ಚಿನ ಲಾಭವನ್ನು ಹೇಗೆ ಕಂಡು ಹಿಡಿಯುವಿರಿ?
- (h) State the features of goodwill.
ಸುನಾಮದ ಗುಣಲಕ್ಷಣಗಳನ್ನು ತಿಳಿಸಿ.
- (i) How do you calculate fair value per share?
ಪ್ರತಿ ಷೇರಿಗೆ ನ್ಯಾಯಯುತ ಮೌಲ್ಯವನ್ನು ನೀವು ಹೇಗೆ ಲೆಕ್ಕ ಹಾಕುತ್ತೀರಿ?
- (j) Give the meaning of valuation of shares.
ಷೇರುಗಳ ಮೌಲ್ಯಮಾಪನದ ಅರ್ಥ ಕೊಡಿ.
- (k) Write any four non-current assets.
ಯಾವುದಾದರೂ ನಾಲ್ಕು ಚರಾಸ್ತಿಗಳಲ್ಲದ ಆಸ್ತಿಗಳನ್ನು ಬರೆಯಿರಿ.
- (l) What is meant by calls in arrears?
ಕರೆಗಳ ಬಾಕಿ ಎಂದರೇನು?

SECTION - B/ವಿಭಾಗ - ಬಿ

Answer any **FIVE** of the following questions. Each question carries **5** marks :

(5 × 5 = 25)

ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು :

2. PQR Company Ltd. issued 2,00,000 shares of Rs. 10 each. These shares were underwritten as follows :
- Ram = 60,000 shares, Sham = 1,00,000 shares. The public applied for 1,40,000 shares. Determine the liability of underwriter.
- PQR ಕಂಪನಿ ಲಿ. ₹ 10 ಮುಖ ಬೆಲೆಯ 2,00,000 ಷೇರುಗಳನ್ನು ಸಾರ್ವಜನಿಕರಿಗೆ ನೀಡಿತು. ಈ ಷೇರುಗಳನ್ನು ಭರವಸೆ ಕೊಳ್ಳುವವರು ಈ ಕೆಳಕಂಡಂತೆ ಒಪ್ಪಿರುತ್ತಾರೆ :
- ರಾಮ್ = 60,000 ಷೇರುಗಳು, ಶಾಮ್ = 1,00,000 ಷೇರುಗಳು ಸಾರ್ವಜನಿಕರಿಂದ 1,40,000 ಅರ್ಜಿಗಳು ಬಂದಿರುತ್ತವೆ. ಭರವಸೆ ಕೊಳ್ಳುವವರ ಜವಾಬ್ದಾರಿಯನ್ನು ನಿರ್ಧರಿಸಿ.
3. Briefly explain the different types of preference shares.
ಅಧ್ಯತಾ ಷೇರುಗಳ ವಿಧಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

4. N Co. Ltd. has 8000 6% redeemable preference shares of Rs. 100 each fully paid. The company decides to redeem the shares on May 31, 2019 at a premium of 5%. The company makes the issue of 2000 equity shares of Rs. 100 each at a premium of 10%. The issue was fully subscribed and all the amounts were received. The redemption was duly carried out. The company has sufficient profits.

Give Journal entries recording the above transactions.

N ಕಂಪನಿಯು ರೂ. 100ರ ಪ್ರೂಫರ್ ಸಂದಾಯವಾದ 8000, ಶೇ. 6 ವಿಮೋಚನಾ ಆದ್ಯತಾ ಷೇರುಗಳನ್ನು ಹೊಂದಿದೆ. ಈ ಷೇರುಗಳನ್ನು ಕಂಪನಿಯು ಶೇ. 5ರ ಪ್ರೀಮಿಯಂನೊಂದಿಗೆ ಮೇ 31, 2019ಕ್ಕೆ ವಿಮೋಚನೆಗೊಳಿಸಲು ನಿರ್ಧರಿಸಿತು. ಇದಕ್ಕಾಗಿ ಕಂಪನಿಯು ರೂ. 100ರ ಮುಖ ಬೆಲೆಯ 2000 ಸಾಮಾನ್ಯ ಷೇರುಗಳನ್ನು ಶೇ. 10ರ ಪ್ರೀಮಿಯಂನೊಂದಿಗೆ ನೀಡಿದೆ. ನೀಡಿದ ಎಲ್ಲಾ ಷೇರುಗಳನ್ನು ಸಾರ್ವಜನಿಕರು ಕೊಂಡು ಹಣ ಪಾವತಿಸಿದ್ದಾರೆ. ವಿಮೋಚನೆ ಪ್ರಕ್ರಿಯೆಯನ್ನು ನೆರವೇರಿಸಲಾಯಿತು. ಸಂಸ್ಥೆಯು ಸಾಕಷ್ಟು ಲಾಭವನ್ನು ಹೊಂದಿದೆ.

ಈ ಮೇಲಿನ ವಹಿವಾಟುಗಳಿಗೆ ಸಂಬಂಧಿಸಿದಂತೆ ರೋಜು ದಾಖಲೆಯನ್ನು ಬರೆಯಿರಿ.

5. The particulars are available in respect of the business carried on by Umesh and Co. The results of the last five years were:

| | 2014 | 2015 | 2016 | 2017 | 2018 |
|-----------------------|--------|----------|--------|---------------|----------|
| Profit or loss in Rs. | 80,000 | 1,04,000 | 96,000 | 16,000 [Loss] | 1,04,000 |

The business was looked after by management. Remuneration from alternative employment if not engaged in the business comes to Rs. 10,000 p.a.

Calculate the value of goodwill on the basis of 2 years purchase of the average adjusted profits of last 5 years.

ಉಮೇಶ್ ಮತ್ತು ಕಂ. ನಿರ್ವಹಿಸುವ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿವರಗಳು ಲಭ್ಯವಿದ್ದು ಕಳೆದ 5 ವರ್ಷಗಳ ಫಲಿತಾಂಶ ಹೀಗಿವೆ:

| | 2014 | 2015 | 2016 | 2017 | 2018 |
|---------------------|--------|----------|--------|---------------|----------|
| ಲಾಭ/ನಷ್ಟ ರೂ.ಗಳಲ್ಲಿ: | 80,000 | 1,04,000 | 96,000 | 16,000 [ನಷ್ಟ] | 1,04,000 |

ವ್ಯವಹಾರವನ್ನು ನಿರ್ವಹಣಾ ವಿಭಾಗವೇ ನೋಡಿಕೊಳ್ಳುತ್ತದೆ. ಪರ್ಯಾಯ ಉದ್ಯೋಗದಿಂದ ಸಂಭಾವನೆ ವ್ಯವಹಾರದಲ್ಲಿ ತೊಡಗಿಸಿಕೊಳ್ಳದಿದ್ದರೆ ವಾರ್ಷಿಕ ರೂ. 10,000.

ಐದು ವರ್ಷಗಳ ಸರಾಸರಿ ಹೊಂದಾಣಿಕೆಯ ಲಾಭದ 2 ವರ್ಷಗಳ ಖರೀದಿಯ ಆಧಾರ ಮೇಲೆ ಸುನಾಮ ಮೌಲ್ಯವನ್ನು ಲೆಕ್ಕ ಹಾಕಿ.

6. From the following information of D Ltd., calculate the value of equity share under Yield method :

- 20,000 equity shares of Rs. 100 each, Rs. 90 paid up
- 30,000, 10% preference shares Rs. 100 each fully paid
- Normal rate of dividend = 15%
- Rate of tax = 50%
- Average profits of the company before tax = Rs. 12,00,000
- 20% of the profits are transferred to general reserve every year.

D ಲಿ.ನ ಈ ಕೆಳಗಿನ ಮಾಹಿತಿಯಿಂದ ಇಳುವರಿ ವಿಧಾನದ ಅಡಿಯಲ್ಲಿ ಸಾಮಾನ್ಯ ಷೇರಿನ ಮೌಲ್ಯವನ್ನು ಲೆಕ್ಕ ಹಾಕಿ :

- (a) ತಲಾ ರೂ. 100ರ 20,000 ಸಾಮಾನ್ಯ ಷೇರುಗಳು, ರೂ. 90 ಪಾವತಿಸಿದವು.
- (b) ರೂ. 100ರ 10% ಸಂಪೂರ್ಣ ಪಾವತಿಸಿದ 30,000 ಆದ್ಯತಾ ಷೇರುಗಳು.
- (c) ಲಾಭಾಂಶದ ಸಾಮಾನ್ಯ ದರ = 15%
- (d) ತೆರಿಗೆ ದರ = 50%
- (e) ತೆರಿಗೆಯ ಮೊದಲು ಕಂಪನಿಯ ಸರಾಸರಿ ಲಾಭ = ರೂ. 12,00,000
- (f) ಶೇ. 20 ಲಾಭವನ್ನು ಪ್ರತಿ ವರ್ಷ ಸಾಮಾನ್ಯ ನಿಧಿಗೆ ವರ್ಗಾಯಿಸಲಾಗುತ್ತದೆ.

7. How do you treat the following items, while preparing the final accounts of a company?

- (a) calls in advance
- (b) provident fund
- (c) provision for tax
- (d) capital reserve
- (e) prepaid rent.

ಈ ಕೆಳಗಿನ ಅಂಶಗಳನ್ನು ಕಂಪನಿಯ ಅಂತಿಮ ಲೆಕ್ಕ ಪತ್ರಗಳಲ್ಲಿ ಹೇಗೆ ತೋರಿಸುವಿರಿ?

- (a) ಮುಂಗಡ ಕರೆಗಳು
- (b) ಭವಿಷ್ಯ ನಿಧಿ
- (c) ಕಾಯ್ದಿರಿಸಿದ ತೆರಿಗೆ
- (d) ಬಂಡವಾಳ ಮೀಸಲು
- (e) ಮೊದಲ ಪಾವತಿ ಮಾಡಿದ ಬಾಡಿಗೆ

8. From the following particulars of S Ltd. prepare Income statement.

- (a) Net profit before tax Rs. 33,50,000.
- (b) Provision for taxation 33.5%.
- (c) Transfer to reserve fund 20% after tax.
- (d) Share capital :
 - (i) 60,000, 15% preference shares of Rs. 100 each.
 - (ii) 60,000 equity shares of Rs. 100 each Rs. 75 paid.
- (e) Proposed dividend to equity shareholders 20%.
- (f) P and L A/c balance b/f Rs. 4,00,000.

S ಲಿ.ನ ಈ ಕೆಳಗಿನ ವಿವರಗಳಿಂದ ಆದಾಯ ಹೇಳಿಕೆಯನ್ನು ಸಿದ್ಧಪಡಿಸಿ :

- ತೆರಿಗೆಗೆ ಮುಂಚಿನ ನಿವ್ವಳ ಲಾಭ ರೂ. 33,50,000.
- ಕಾಯ್ದಿರಿಸಿದ ತೆರಿಗೆ 33.5%.
- ಮೀಸಲು ನಿಧಿಗೆ ವರ್ಗಾವಣೆ 20% ತೆರಿಗೆಯ ನಂತರ
- ಷೇರು ಬಂಡವಾಳ :
 - ತಲಾ ರೂ. ರೂ. 100ರ 60,000, 15% ಆದ್ಯತಾ ಷೇರುಗಳು.
 - ತಲಾ ರೂ. 100ರ ರೂ. 75 ಪಾವತಿಸಿದ 60,000 ಸಾಮಾನ್ಯ ಷೇರುಗಳು.
- ಸಾಮಾನ್ಯ ಷೇರುದಾರರಿಗೆ ಪ್ರಸ್ತಾವಿತ ಲಾಭಾಂಶ ಶೇ. 20.
- ಲಾಭ ನಷ್ಟದ ಖಾತೆಯ ಶಿಲ್ಕು ರೂ. 4,00,000.

SECTION - C/ವಿಭಾಗ - ಸಿ

Answer any **THREE** of the following questions. Each question carries **15** marks :
(3 × 15 = 45)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು :

9. Rohith company made a public issue of 2,50,000 equity shares of Rs. 100 each. Rs. 50 payable on application. The entire issue was underwritten by four parties - P, Q, R and S in the proportion of 30%, 25%, 25% and 20% respectively under the terms agreed upon, a commission of 2% was payable on the amounts underwritten. P, Q, R and S had also agreed on "firm" underwriting of 8000, 12000, Nil and 30000 shares respectively. The total subscription excluding firm underwriting including marked applications were for 1,80,000 shares. Marked applications received were as under:

P = 48000 shares, Q = 40000 shares, R = 24000 shares, S = 48000 shares.

Ascertain the liability of the individual underwriter and also commission payable to them.

ರೋಹಿತ್ ಕಂಪನಿಯು 2,50,000 ಸಾಮಾನ್ಯ ಶೇರುಗಳನ್ನು ರೂ. 100ರ ಮುಖ ಬೆಲೆಯಲ್ಲಿ ಮಾರಾಟಕ್ಕೆ ಇಟ್ಟಿತು. ರೂ. 50 ಅನ್ನು ಅರ್ಜಿಗಳೊಂದಿಗೆ ನೀಡಬೇಕು. ಈ ಎಲ್ಲಾ ಷೇರುಗಳನ್ನು ನಾಲ್ಕು ಭರವಸೆ ಕೊಳ್ಳುವವರು ಒಪ್ಪಿರುತ್ತಾರೆ. P, Q, R ಮತ್ತು S ಕ್ರಮವಾಗಿ 30%, 25%, 25% ಮತ್ತು 20%ರ ಅನುಪಾತದಲ್ಲಿ ಭರವಸೆ ನೀಡಿರುತ್ತಾರೆ. ಒಪ್ಪಂದದ ನಿಯಮಗಳ ಪ್ರಕಾರ ಶೇ. 2 ನಗದು ರೂಪದಲ್ಲಿ ದಲ್ಲಾಳಿ ಪಾವತಿಸಬೇಕು ಹಾಗೂ P, Q, R ಮತ್ತು S ಕ್ರಮವಾಗಿ 8000, 12000 ಶೂನ್ಯ ಮತ್ತು 30000 ಷೇರುಗಳ ನಿರ್ದಿಷ್ಟ ಭರವಸೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಒಟ್ಟು ವಂತಿಗೆಯು ನಿರ್ದಿಷ್ಟ ಭರವಸೆಯನ್ನು ಹೊರತು ಪಡಿಸಿ ಗುರುತು ಮಾಡಿದ ಅರ್ಜಿಗಳನ್ನು ಒಳಗೊಂಡಂತೆ 1,80,000 ಷೇರುಗಳು ಗುರುತು ಪಡಿಸಿದ ಅರ್ಜಿಗಳು ಈ ಕೆಳಕಂಡಂತೆ ಇವೆ.

P = 48000 ಷೇರುಗಳು, Q = 40000 ಷೇರುಗಳು, R = 24000 ಷೇರುಗಳು ಮತ್ತು S = 48000 ಷೇರುಗಳು.

ಪ್ರತಿಯೊಬ್ಬ ಭರವಸೆ ಕೊಳ್ಳುವವನ ಹೊಣೆಗಾರಿಕೆಯನ್ನು ಮತ್ತು ಅವರಿಗೆ ನೀಡಬೇಕಾದ ದಲ್ಲಾಳಿಯನ್ನು ಕಂಡು ಹಿಡಿಯಿರಿ.

Q.P. Code – 53331

10. The Balance Sheet of Vijay Ltd. as on 31.3.2018 was as follows:

| Balance Sheet | |
|--------------------------------------------|--------------------|
| Equity and liabilities: | Rs. |
| Shareholders fund: | |
| Share capital: | |
| Equity shares of Rs. 10 each | 36,00,000 |
| 8% preference shares of Rs. 10 each | 36,00,000 |
| Reserve and surplus: | |
| General reserve | 14,40,000 |
| Profit and Loss A/c | 21,60,000 |
| Share premium | 1,08,000 |
| Current liabilities and provisions: | |
| Creditors | 4,92,000 |
| Total | <u>1,14,00,000</u> |
| Assets: | |
| Non-current assets: | |
| Fixed assets | 80,00,000 |
| Investments | 13,40,000 |
| Current assets, loans and advances: | |
| Current assets (Bank balance Rs. 8,00,000) | 20,60,000 |
| Total | <u>1,14,00,000</u> |

The company decides to redeem 8% redeemable preference shares at a premium of 10% and for this purpose the company issued 1,80,000 equity shares of Rs. 10 each at a premium of Rs. 10 per share.

The company also sold all investment for Rs. 14,00,000. All payments were made to redeemable preference shareholders except those holding 10,000 shares who could not be traced.

Pass Journal entries in the books of Vijay Ltd for the above transactions and also prepare Balance Sheet of the company after redemption.

ವಿಜಯ್ ಲಿ. ಕಂಪನಿಯು ದಿನಾಂಕ 31.3.2018 ರಂದು ಅಥಾವೆ ಪಟ್ಟಿ ಕೆಳಕಂಡಂತೆ ಇದೆ :

ಅಥಾವೆ ಪಟ್ಟಿ

| ಈ ಕೆಳಗೆ ಮತ್ತು ಜವಾಬ್ದಾರಿಗಳು : | ರೂ. |
|-------------------------------------------|--------------------|
| ಷೇರುದಾರರ ನಿಧಿ : | |
| ಷೇರು ಬಂಡವಾಳ : | |
| ರೂ. 10ರ ಸಾಮಾನ್ಯ ಷೇರುಗಳು | 36,00,000 |
| ರೂ. 10ರ ಶೇ. 8ರ ಆದ್ಯತಾ ಷೇರುಗಳು | 36,00,000 |
| ಮೀಸಲು ಮತ್ತು ಹೆಚ್ಚುವರಿ : | |
| ಸಾಮಾನ್ಯ ಮೀಸಲು | 14,40,000 |
| ಲಾಭ ನಷ್ಟದ ಖಾತೆ | 21,60,000 |
| ಷೇರು ಹೆಚ್ಚುವರಿ | 1,08,000 |
| ಚರ ಹೊಣೆಗಾರಿಕೆ ಮತ್ತು ಕಾಯ್ದಿರಿಸುವಿಕೆ ಧನಿಗಳು | 4,92,000 |
| ಒಟ್ಟು | <u>1,14,00,000</u> |

ಆಸ್ತಿಗಳು :

| | |
|-------------------------------------------|--------------------|
| ಚರವಲ್ಲದ ಆಸ್ತಿಗಳು : | |
| ಸ್ಥಿರಾಸ್ತಿಗಳು | 80,00,000 |
| ಹೂಡಿಕೆಗಳು | 13,40,000 |
| ಚರಾಸ್ತಿಗಳು ಸಾಲಗಳು ಮತ್ತು ಮುಂಗಡಗಳು | |
| ಚರಾಸ್ತಿಗಳು (ಬ್ಯಾಂಕಿನ ಶಿಲ್ಕು ರೂ. 8,00,000) | 20,60,000 |
| ಒಟ್ಟು | <u>1,14,00,000</u> |

ಮೇಲ್ಕಂಡ ದಿನಾಂಕದಂದು ಕಂಪನಿಯು ಶೇ. 8ರ ಆದ್ಯತಾ ಷೇರುಗಳನ್ನು ಶೇ. 10 ರಷ್ಟು ಹೆಚ್ಚುವರಿಯೊಂದಿಗೆ ವಿಮೋಚನೆ ಮಾಡಲು ನಿರ್ಧರಿಸಿದೆ. ಇದರ ಸಲುವಾಗಿ ರೂ. 10ರ 1,80,000 ಸಾಮಾನ್ಯ ಷೇರುಗಳನ್ನು ಷೇರು ಒಂದಕ್ಕೆ ರೂ. 10 ರಂತೆ ಹೆಚ್ಚುವರಿಯೊಂದಿಗೆ ಬಿಡುಗಡೆ ಮಾಡಿತು.

ಕಂಪನಿಯು ತನ್ನ ಎಲ್ಲಾ ಹೂಡಿಕೆಗಳನ್ನು ರೂ 14,00,000ಕ್ಕೆ ಮಾರಿತು. ಆದ್ಯತಾ ಷೇರುದಾರರಿಗೆ ಕೊಡಬೇಕಾದ ಎಲ್ಲಾ ಹಣವನ್ನು ಕೊಟ್ಟಿರುತ್ತದೆ. ಆದರೆ 10,000 ಷೇರುಗಳನ್ನು ಹೊಂದಿರುವ ಷೇರುದಾರರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ಮೇಲ್ಕಂಡ ವಿವರಗಳನ್ನು ಆಧರಿಸಿ ರೋಜು ದಾಖಲೆಗಳನ್ನು ಬರೆಯಿರಿ ಮತ್ತು ಅಥಾವೆ ಪಟ್ಟಿಯನ್ನು ತಯಾರಿಸಿ.

Q.P. Code – 53331

11. Sonika Ltd proposed to purchase the business carried on by Mr. Yogesh. Goodwill for this purpose is agreed to be valued at 3 years. Purchase of the weighted average profits of the past 4 years. Appropriate weights to be used are:

| Year | 2015 | 2016 | 2017 | 2018 |
|--------|------|------|------|------|
| Weight | 1 | 2 | 3 | 4 |

The profits for these years are :

| Year | 2015 | 2016 | 2017 | 2018 |
|--------------|-----------|-----------|-----------|-----------|
| Profit (Rs.) | 10,10,000 | 12,40,000 | 10,00,000 | 15,00,000 |

On scrutiny of the accounts the followings are revealed.

- (a) On 1st January 2017, a major repair was made in respect of the plant incurring Rs. 3,00,000 which amount was charged to revenue. The said sum is agreed to be capitalized for goodwill calculation subject to adjustment of depreciation of 10% p.a. on reducing balance method.
- (b) The closing stock for the year 2016 was overvalued by Rs. 1,20,000.
- (c) To cover management cost an annual charge of Rs. 2,40,000 should be made for the purpose of goodwill valuation.

Compute the value of goodwill of the firm.

ಸೊನಿಕ ಲಿ., ಶ್ರೀ ಯೋಗೀಶ್ ನಡೆಸುವ ವ್ಯವಹಾರವನ್ನು ಖರೀದಿಸಲು ಪ್ರಸ್ತಾಪಿಸಿದೆ. ಈ ಉದ್ದೇಶಕ್ಕಾಗಿ ಸುನಾಮವನ ಕಳೆದ ನಾಲ್ಕು ವರ್ಷಗಳ ತೂಕದ ಸರಾಸರಿ ಲಾಭದ ಮೂರು ವರ್ಷಗಳ ಖರೀದಿಗೆ ಮೌಲ್ಯಯುತವಾಗಿದೆ ಎಂದ ಒಪ್ಪಿಕೊಳ್ಳಲಾಗಿದೆ.

| ವರ್ಷಗಳು | 2015 | 2016 | 2017 | 2018 |
|---------|------|------|------|------|
| ತೂಕಗಳು: | 1 | 2 | 3 | 4 |

ಈ ವರ್ಷಗಳ ಲಾಭಗಳು :

| ವರ್ಷಗಳು: | 2015 | 2016 | 2017 | 2018 |
|------------|-----------|-----------|-----------|-----------|
| ಲಾಭ (ರೂ.): | 10,10,000 | 12,40,000 | 10,00,000 | 15,00,000 |

ಖಾತೆಗಳ ಪರಿಶೀಲನೆಯಲ್ಲಿ ಈ ಕೆಳಗಿನ ವಿಷಯಗಳು ಬಹಿರಂಗಗೊಂಡಿವೆ :

- (a) ಜನವರಿ 1, 2017 ರಂದು ಸ್ಥಾವರಕ್ಕೆ ಸಂಬಂಧಿಸಿದಂತೆ ದೊಡ್ಡ ದುರಸ್ತಿ ಮಾಡಲಾಗಿದ್ದು ರೂ. 3,00,000 ಕ್ಕೆ ಮೊತ್ತವನ್ನು ವಾರ್ಷಿಕ 10% ಸವಕಳಿ ಹೊಂದಾಣಿಕೆಗೆ ಒಳಪಟ್ಟು ಸುನಾಮ ಲೆಕ್ಕಾಚಾರಕ್ಕಾಗಿ ಬಂಡವಾಳೀಕರಿಸಲಾಗಿತ್ತು. ಇಳಿಮುಖ ವಿಧಾನ ಬಳಸಲಾಗಿದೆ.
- (b) 2016ರ ಅಂತಿಮ ಸರಕನ್ನು ರೂ. 1,20,000 ಹೆಚ್ಚಾಗಿ ಮೌಲ್ಯಮಾಪನ ಮಾಡಲಾಗಿದೆ.
- (c) ನಿರ್ವಹಣಾ ವೆಚ್ಚ ಸರಿದೂಗಿಸಲು ಸುನಾಮ ಮೌಲ್ಯದ ಉದ್ದೇಶಕ್ಕಾಗಿ ವಾರ್ಷಿಕ ರೂ. 2,40,000 ನೀಡಲಾಗಿದ್ದು ಸಂಸ್ಥೆಯ ಸುನಾಮ ಮೌಲ್ಯವನ್ನು ಲೆಕ್ಕ ಮಾಡಿ.

12. Following is the Balance Sheet of Latha Ltd. as on 31.3.2018.

Balance Sheet

Rs.

Equity and liabilities:

Shareholder's fund:

Share capital:

1,00,000 equity shares of Rs. 10 each 10,00,000

Reserves and surplus:

Reserve fund 2,00,000

Profit and Loss A/c 1,40,000

Secured loans:

8% debentures 2,00,000

Current liabilities and provisions:

Current liabilities 2,60,000

Total 18,00,000

Assets:

Non-current assets:

Goodwill 4,00,000

Fixed assets 9,00,000

Other non-current assets:

Preliminary expenses 1,20,000

Current assets:

Current assets 3,80,000

Total 18,00,000

For the purpose of valuation of shares fixed assets are valued at Rs. 10,00,000 and goodwill at Rs. 3,00,000 debtors included in current assets Rs. 2,00,000. Provide 10% of debtors as RBD. Stock undervalued by Rs. 18,000. The net profit for 3 years were Rs. 1,38,000, Rs. 1,43,600 and Rs. 1,80,400 respectively. Out of this 20% of the profit was placed to reserve. Normal return on capital employed is 10%.

Compute the value of equity shares by net asset method and yield method and also ascertain the fair value of shares.

Q.P. Code – 53331

31.3.2018 ರಂದು ಲತಾ ಲಿಮಿಟೆಡ್‌ನ ಅಧಾವೆ ಪಟ್ಟಿ ಈ ಕೆಳಕಂಡಂತೆ ಇದೆ :

ಅಧಾವೆ ಪಟ್ಟಿ

ರೂ.

ಈಕೆಳಗೆ ಮತ್ತು ಜವಾಬ್ದಾರಿಗಳು :

ಷೇರುದಾರರ ನಿಧಿ :

ಷೇರು ಬಂಡವಾಳ :

ರೂ. 10ರ 1,00,000 ಸಾಮಾನ್ಯ ಷೇರುಗಳು 10,00,000

ಮೀಸಲು ಮತ್ತು ಹೆಚ್ಚುವರಿ :

ಮೀಸಲು ನಿಧಿ 2,00,000

ಲಾಭ ನಷ್ಟದ ಖಾತೆ 1,40,000

ಸುರಕ್ಷಿತವಾದ ಸಾಲಗಳು

ಶೇ. 8ರ ಸಾಲ ಪತ್ರಗಳು 2,00,000

ಬರ ಹೊಣೆಗಾರಿಕೆಗಳು ಮತ್ತು ಕಾಯ್ದಿರಿಸುವಿಕೆ :

ಬರ ಹೊಣೆಗಾರಿಕೆಗಳು 2,60,000

ಒಟ್ಟು

18,00,000

ಆಸ್ತಿಗಳು :

ಬರವಲ್ಲದ ಆಸ್ತಿಗಳು

ಕೀರ್ತಿ ಮೌಲ್ಯ 4,00,000

ಸ್ಥಿರಾಸ್ತಿಗಳು 9,00,000

ಇತರೆ ಬರವಲ್ಲದ ಆಸ್ತಿಗಳು :

ಪೂರ್ವಭಾವಿ ವೆಚ್ಚಗಳು 1,20,000

ಚರಾಸ್ತಿಗಳು :

ಚರಾಸ್ತಿಗಳು 3,80,000

ಒಟ್ಟು

18,00,000

ಕಂಪನಿಯು ಷೇರುಗಳ ಮೌಲ್ಯವನ್ನು ಕಂಡು ಹಿಡಿಯಲು ಸ್ಥಿರಾಸ್ತಿಗಳನ್ನು ರೂ. 10,00,000 ಗಳಿಗೆ ಮೌಲ್ಯ ಮಾಡಲಾಯಿತು ಮತ್ತು ಕೀರ್ತಿಮೌಲ್ಯವನ್ನು ರೂ. 3,00,000 ಗಳಿಗೆ ನಿರ್ಧರಿಸಲಾಯಿತು. ಚರಾಸ್ತಿಗಳಲ್ಲಿ ಋಣಿಗಳು ರೂ. 2,00,000. ಸಂಶಯಾಸ್ಪದ ಸಾಲಗಳಿಗೆ ಶೇ. 10 ರಷ್ಟು ಮೀಸಲು ಅಂತ್ಯ ಸರಕುಗಳು ರೂ. 18,000 ಕಡಿಮೆಯಿದೆ. ತೆರಿಗೆ ನಂತರ ನಿವ್ವಳ ಲಾಭವು ಕಳೆದ 3 ವರ್ಷಗಳಲ್ಲಿ ರೂ. 1,38,000, ರೂ. 1,43,600 ಮತ್ತು ರೂ. 1,80,400 ಗಳಾಗಿದ್ದವು. ಈ ಲಾಭದಲ್ಲಿ ಶೇ. 20 ರಷ್ಟು ಮೀಸಲು ನಿಧಿಗೆ ವರ್ಗಾಯಿಸಲಾಗಿದೆ. ಕಂಪನಿಯು ಬಂಡವಾಳ ಹೂಡಿಕೆಯ ಮೇಲೆ ಶೇ. 10 ರಂತೆ ಲಾಭವನ್ನು ನಿರೀಕ್ಷಿಸಲಾಗಿದೆ.

ನಿವ್ವಳ ಆಸ್ತಿ ವಿಧಾನ ಮತ್ತು ಗಳಿಕೆ ವಿಧಾನದಲ್ಲಿ ಕಂಪನಿಯು ಷೇರು ಮೌಲ್ಯವನ್ನು ಕಂಡು ಹಿಡಿಯಿರಿ ಮತ್ತು ಷೇರುಗಳ ನ್ಯಾಯತವಾದ ಬೆಲೆಯನ್ನು ಕಂಡು ಹಿಡಿಯಿರಿ.

13. Prepare Final accounts of a company as per the prescribed format (vertical) from the following trial balance as on 31.3.2019.

| Particulars | Dr. (Rs.) | Cr. (Rs.) |
|----------------------------------------|-----------------|-----------------|
| Sales | - | 3,50,000 |
| Profit and Loss A/c (31.3.2018) | - | 15,030 |
| Share capital in shares of Rs. 10 each | - | 1,00,000 |
| Sundry creditors | - | 17,500 |
| Reserve fund | - | 15,500 |
| Discount | - | 5,000 |
| Stock (1.4.2018) | 75,000 | - |
| Purchases | 2,45,000 | - |
| Wages | 50,000 | - |
| Discount | 7,000 | - |
| Salary | 7,500 | - |
| Rent | 4,950 | - |
| Sundry expenses | 17,050 | - |
| Dividend paid (including CDT) | 5,000 | - |
| Interim dividend (including CDT) | 4,000 | - |
| Debtors | 37,500 | - |
| Machinery | 29,000 | - |
| Cash | 10,200 | - |
| Bank | 6,000 | - |
| Loan to an employee | 3,250 | - |
| Bad debts | 1,580 | - |
| | <u>5,03,030</u> | <u>5,03,030</u> |

Adjustments:

- Stock on 31.3.2019 was Rs. 82,000.
- Depreciate machinery at 10%.
- 6 months insurance was unexpired at Rs. 750 p.a.
- Rent of Rs. 950 was due.
- Provide RBD at 5%.
- Provide reserve for discount on creditors at 5%.
- Make a provision for income tax to the extent of Rs. 15,000.

ಒಂದು ಕಂಪನಿಯ ತಾಳೆ ಪಟ್ಟಿಯು 31.3.2019 ರಂದು ಕೆಳಕಂಡಂತೆ ನೀಡಲಾಗಿದ್ದು ಇದರಿಂದ ಕಂಪನಿ ಕಾಯ್ದೆಯ ಪ್ರಕಾರ ಅಂತಿಮ ಲೆಕ್ಕಪತ್ರಗಳನ್ನು ಹೊಸ ಲಂಬ ನಮೂನೆಯಲ್ಲಿ ತಯಾರಿಸಿ :

| ವಿವರಗಳು | ಖರ್ಚುಗಳು (ರೂ.) | ಜಮೆ (ರೂ.) |
|--------------------------------|-------------------|-----------------|
| ಮಾರಾಟ | - | 3,50,000 |
| ಲಾಭ-ನಷ್ಟದ ಖಾತೆ (31.3.2018) | - | 15,030 |
| ಷೇರು ಬಂಡವಾಳ ರೂ. 10ರ ಷೇರುಗಳು | - | 1,00,000 |
| ಒಟ್ಟು ಧನಿಗಳು | - | 17,500 |
| ಮೀಸಲು ನಿಧಿ | - | 15,500 |
| ರಿಯಾಯಿತಿ | - | 5,000 |
| ಸರಕು (1.4.2018) | 75,000 | - |
| ಖರೀದಿಗಳು | 2,45,000 | - |
| ಕೂಲಿ | 50,000 | - |
| ರಿಯಾಯಿತಿ | 7,000 | - |
| ಸಂಬಳ | 7,500 | - |
| ಬಾಡಿಗೆ | 4,950 | - |
| ಒಟ್ಟು ಖರ್ಚುಗಳು | 17,050 | - |
| ಲಾಭಾಂಶ ಪಾವತಿ (CDT ಒಳಗೊಂಡಂತೆ) | 5,000 | - |
| ಮಧ್ಯಂತರ ಲಾಭಾಂಶ (CDT ಒಳಗೊಂಡಂತೆ) | 4,000 | - |
| ಋಣಿಗಳು | 37,500 | - |
| ಯಂತ್ರೋಪಕರಣಗಳು | 29,000 | - |
| ನಗದು | 10,200 | - |
| ಬ್ಯಾಂಕ್ | 6,000 | - |
| ಉದ್ಯೋಗಿಗೆ ಸಾಲ | 3,250 | - |
| ಕರಡು ಸಾಲ | 1,580 | - |
| | <u>5,03,030</u> | <u>5,03,030</u> |

ಹೊಂದಾಣಿಕೆಗಳು :

- ಸರಕು 31.3.2019 ರಂದು ರೂ. 82,000.
- ಯಂತ್ರೋಪಕರಣಗಳ ಮೇಲೆ ಶೇ. 10 ರಷ್ಟು ಸವಕಳಿ ತೆಗೆಯಿರಿ.
- ತೀರದ 6 ತಿಂಗಳ ವಿಮೆ ವಾರ್ಷಿಕವಾಗಿ ರೂ. 750.
- ರೂ. 950 ಬಾಡಿಗೆ ಬಾಕಿ ಇದೆ.
- ಅನುಮಾನಾಸ್ಪದ ಸಾಲಗಳಿಗೆ ಶೇ. 5 ರಷ್ಟು ಮೀಸಲು ಒದಗಿಸಿ.
- ಧನಿಗಳ ಮೇಲಿನ ರಿಯಾಯಿತಿಗಾಗಿ ಶೇ. 5 ರಷ್ಟು ಮೀಸಲಾತಿ ನೀಡಿರಿ.
- ರೂ. 15,000 ಮಟ್ಟಿಗೆ ಆದಾಯ ತೆರಿಗೆಗಾಗಿ ಕಾಯ್ದಿರಿ.

**Third Semester B.Com. Degree Examination,
October/November 2019**

(CBCS Scheme)

Commerce

COST ACCOUNTING – I

Time : 3 Hours]

[Max. Marks : 90

Instructions to Candidates : Answers should be written in English or in Kannada.

SECTION – A

Answer any **TEN** sub-questions from the following. Each sub-question carries 2 marks : (10 × 2 = 20)

- (a) Define cost accounting.
- (b) What is cost unit?
- (c) State four advantages of cost accounting.
- (d) What is cost centre?
- (e) What do you mean by cost sheet?
- (f) State the elements of cost.
- (g) What is meant by JIT analysis?
- (h) What is overtime?
- (i) What is meant by overhead cost?
- (j) What is production overhead?
- (k) What is reconciliation statement?
- (l) State any four items which are shown only in financial accounts.

SECTION – B

Answer any **FIVE** questions from the following. Each question carries 5 marks : (5 × 5 = 25)

2. Differentiate between cost accounting and financial accounting.

Q.P. Code - 53332

3. From the following information prepare cost sheet showing the total cost and profit for the period :

| | Rs. |
|--------------------------------------|----------|
| Opening stock of raw materials | 40,000 |
| Purchase of materials | 2,00,000 |
| Closing stock of raw materials | 20,000 |
| Direct wages | 1,20,000 |
| Manufacturing overhead | 25,000 |
| General overhead 25% of works cost | |
| Selling overhead Rs. 4 per unit sold | |
| Unit sold 8000 units | |
| Rate of profit 25% on selling price | |

4. In a manufacturing company a material is used as follows :

Maximum wage 12000 units per week

Minimum wage 4000 units per week

Normal usage 8000 units per week

Re-order quantity 48000 units

Time required for delivery 4 to 6 weeks. You are required to calculate :

- (a) Re-order level
 - (b) Minimum level
 - (c) Maximum stock level.
5. A worker is allowed 18 hours to complete a job, which he completes in 12 hours. His hourly rate is Rs. 20. The material cost of the product is Rs. 200 and the overheads are recovered at 50% of direct wages. Calculate total earnings of the worker under Halsey & Rowan plan and the factory cost of the job under Halsey & Rowan plan.
6. Explain the methods of labour remuneration.
7. Explain the classification of overhead.

8. From the following information find out profit/loss as per financial accounts reconciling with costing profits :

| | Rs. |
|----------------------------------------|--------|
| Profit as per c/a | 70,000 |
| Depreciation charged in F/A | 20,000 |
| Depreciation recovered in C/A | 24,000 |
| Stores adjustment credit in F/A | 2,000 |
| Goodwill written off in F/A | 6,000 |
| Interest on own capital charged in F/A | 3,000 |
| Dividend received in F/A | 5,000 |
| Value of closing stock in C/A | 70,000 |
| Value of closing stock in F/A | 76,000 |
| Overheads charged in F/A | 16,000 |
| Overheads recovered in C/A | 13,000 |

SECTION – C

Answer any **THREE** questions from the following. Each question carries 15 marks : **(3 × 15 = 45)**

9. From the following particulars,, prepare a cost statement showing the components of total cost and profit for the year ended 31st December 2018.

| Particulars | 1.1.2018 | 31.12.2018 |
|----------------------------|----------|------------|
| | Rs. | Rs. |
| Stock of finished goods | 6,000 | 15,000 |
| Stock of raw materials | 40,000 | 50,000 |
| Work in progress | 15,000 | 10,000 |
| Purchase of raw materials | 47,500 | |
| Carriage inward | 12,500 | |
| Wages | 1,75,000 | |
| Works Manager's salary | 3,000 | |
| Factory employees salaries | 60,000 | |

Q.P. Code – 53332

| Particulars | 1.1.2018 | 31.12.2018 |
|-----------------------------|----------|------------|
| | Rs. | Rs. |
| Factory rent and taxes etc. | 7,250 | |
| Power expenses | 9,500 | |
| Other production expenses | 43,000 | |
| General expenses | 32,500 | |
| Sales for the year | 8,60,000 | |
| Income tax | 500 | |
| Dividend | 1000 | |
| Payment for sales tax | 16,000 | |
| Selling expenses | 9,250 | |

10. Trading and Profit & Loss a/c of S & Co. was as follows :

| | Rs. | | Rs. |
|----------------------------|--------|---------------------------|--------|
| To Purchases | 25,210 | By Sales (750 units) | 75,000 |
| To Direct wages | 10,500 | By Discount received | 260 |
| To Works expenses | 12,130 | By Profit on sale of land | 2,340 |
| To Selling expenses | 7,100 | By Closing stock | 4,080 |
| To Administration expenses | 5,340 | | |
| To Distribution expenses | 1,100 | | |
| To Net Profit | 20,300 | | |
| | 81,680 | | 81,680 |

Reconcile the profits by using the following information :

- In cost accounts closing stock was valued at Rs. 4,280.
- The works expenses in cost accounts were taken as 100% of direct wages.
- Selling and administration expenses were charged at 10% of sales and Rs. 6,000 respectively in cost accounts.
- Distribution expenses in cost accounts Rs. 800.

11. Prepare stores ledger account on the basis of LIFO method for the month of April 2019.

| | | |
|-------|----|-------------------------------------------------------------|
| April | 1 | Balance 600 units at Rs. 50 per unit |
| | 4 | Purchased 300 units at Rs. 45 per unit |
| | 5 | Issued 400 units |
| | 7 | Purchased 500 units Rs. 60 per unit |
| | 12 | Issued 600 units |
| | 15 | Issued 200 units |
| | 19 | Purchased 400 units of Rs. 65 per unit |
| | 25 | Issued 200 units |
| | 26 | Returned to stores 50 units (issued 12 th April) |
| | 28 | Issued 200 units |
| | 29 | Purchased 300 units at Rs. 55 per unit |
| | 30 | Issued 450 units |

12. AB Ltd. has 3 production departments X, Y & Z and two service departments P & Q. The following are the departmental expenses for the month of March 2019.

| Production Departments | Service Departments |
|------------------------|---------------------|
| X - Rs. 16,000 | P - Rs. 4,000 |
| Y - Rs. 13,000 | Q - Rs. 6,000 |
| Z - Rs. 14,000 | |

The service department expenses are charged on the following basis :

| | X | Y | Z | P | Q |
|--------------------------|-----|-----|-----|-----|-----|
| Expenses of Department P | 20% | 25% | 35% | - | 20% |
| Expenses of Department Q | 25% | 25% | 40% | 10% | - |

Prepare a secondary distribution statement under repeated distribution method and under simultaneous equation method.

Q.P. Code – 53332

13. A workman's wages for a guaranteed 44 hours week is Rs. 0.75 per hour. The estimated time to produce one unit is 30 minutes and under an incentive plan the time allowed is increased by 20%. During a week, a worker produced 100 articles.

Calculate the wages under each of the following methods :

- (a) Time rate system
- (b) Halsey system
- (c) Rowan system.

What will be the wage rate per hour under Halsey & Rowan bonus schemes?

Sri Siddharth First Grade College-Tumkur

**Third Semester B.Com. Degree Examination,
October/November 2019**

(CBCS Scheme)

Commerce

Paper 3.5 – PRINCIPLES OF MANAGEMENT

Time : 3 Hours]

[Max. Marks : 90

Instructions to Candidates : Answer should be written completely either in English or in Kannada.

SECTION – A/ವಿಭಾಗ - ಎ

Answer any **TEN** of the following sub-questions. Each sub-question carries **2** marks : (10 × 2 = 20)

ಕೆಳಕಂಡ ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು :

1. (a) What is Scalar chain?

ಸ್ಕಾಲರ್ ಚೈನ್ ಎಂದರೇನು?

(b) State any two differences between formal and informal and organisation.
ಔಪಚಾರಿಕ ಹಾಗೂ ಅನೌಪಚಾರಿಕ ಸಂಘಟನೆಗಳ ನಡುವಿನ ಎರಡು ವ್ಯತ್ಯಾಸಗಳನ್ನು ತಿಳಿಸಿ.

(c) Mention any two objectives of planning.

ಯಾವುದಾದರೂ ಎರಡು ಯೋಜನೆಯ ಉದ್ದೇಶವನ್ನು ತಿಳಿಸಿ.

(d) What is department?

ಪ್ರತ್ಯೇಕ ಭಾಗ ಎಂದರೇನು?

(e) Define decision making.

ನಿರ್ಧಾರ ಕೈಗೊಳ್ಳುವುದರ ವ್ಯಾಖ್ಯೆ ನೀಡಿ.

(f) What is planning?

ಯೋಜಿಸುವಿಕೆ ಎಂದರೇನು?

(g) Give the meaning of MBE.

MBE ಅರ್ಥವನ್ನು ನೀಡಿ.

Q.P. Code – 53333

- (h) What is delegation?
ವರ್ಗಾವಣೆ ಎಂದರೇನು?
- (i) List out four sources of recruitment.
ಯಾವುದಾದರೂ ನಾಲ್ಕು ನೇಮಕಾತಿಯ ಮೂಲಗಳನ್ನು ಪಟ್ಟಿ ಮಾಡಿ.
- (j) What is control?
ನಿಯಂತ್ರಣ ಎಂದರೇನು?
- (k) Give the meaning of training.
ತರಬೇತಿಯ ಅರ್ಥವನ್ನು ನೀಡಿ.
- (l) What is Directing?
ನಿರ್ದೇಶಿಸುವಿಕೆ ಎಂದರೇನು?

SECTION – B/ವಿಭಾಗ - ಬಿ

Answer any **FIVE** questions. Each question carries **5** marks : (5 × 5 = 25)
ಕೆಳಕಂಡ ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದಕ್ಕೂ 5 ಅಂಕಗಳು :

2. Management V/S Administration. Write a note.

ವ್ಯವಸ್ಥಾಪನೆ - ವಿರುದ್ಧ - ನಿರ್ವಹಣೆ - ಟಿಪ್ಪಣಿ ಬರೆಯಿರಿ.

3. List out the advantages and limitations of planning.

ಯೋಜಿಸುವಿಕೆಯ ಅನುಕೂಲ ಮತ್ತು ಮಿತಿಗಳನ್ನು ಪಟ್ಟಿ ಮಾಡಿ.

4. Write a note line and staff organization.

ಶ್ರೇಣಿ ಮತ್ತು ಸಿಬ್ಬಂದಿ ಸಂಘಟನೆಗಳ ಬಗ್ಗೆ ಸಂಕ್ಷಿಪ್ತವಾಗಿ ಬರೆಯಿರಿ.

5. What are the principles of direction?

ನಿರ್ದೇಶನದ ತತ್ವಗಳು ಯಾವುವು?

6. Mention the steps in control process.

ನಿಯಂತ್ರಣದ ಹಂತಗಳನ್ನು ತಿಳಿಸಿ.

7. Why planning is necessary? Give reasons.

ಯೋಜನೆಯ ಅವಶ್ಯಕತೆಯನ್ನು ಕಾರಣ ಸಹಿತ ತಿಳಿಸಿರಿ.

8. Explain the importance of staffing process.

ಸಿಬ್ಬಂದಿ ಪ್ರಕ್ರಿಯೆಯ ಪ್ರಾಮುಖ್ಯತೆಯನ್ನು ವಿವರಿಸಿ.

SECTION – C/ವಿಭಾಗ - ಸಿ

Answer any **THREE** questions. Each question carries **15** marks : (3 × 15 = 45)

ಕೆಳಕಂಡ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು :

9. Define management. What are the contributions of Henry Fayal to management thought?
ವ್ಯವಸ್ಥಾಪನದ ವ್ಯಾಖ್ಯೆ ನೀಡಿ. ವ್ಯವಸ್ಥಾಪನಾ ಚಿಂತನೆಗೆ ಹೆನ್ರಿ ಫಾಯೋಲ್‌ನ ಕೊಡುಗೆಗಳಾವುವು?
10. What is organizing? State the principles of sound organisation.
ಸಂಘಟನೆ ಎಂದರೇನು? ಒಳ್ಳೆಯ ಸಂಘಟನೆಯ ತತ್ವಗಳನ್ನು ತಿಳಿಸಿ.
11. What is recruitment? Explain in detail the different sources of recruitment.
ನೇಮಕಾತಿ ಎಂದರೇನು? ನೇಮಕಾತಿಯ ಮೂಲಗಳನ್ನು ಸವಿಸ್ತಾರವಾಗಿ ತಿಳಿಸಿ.
12. What is Motivation? Explain Maslow's theory of motivation.
ಪ್ರೇರೇಪಣೆ ಎಂದರೇನು? ಮಾಸ್ಲೋರವರ ಪ್ರೇರೇಪಣಾ ಸಿದ್ಧಾಂತವನ್ನು ವಿವರಿಸಿ.
13. What is MBO? What are the essential features of an effective control system?
ಎಂದರೇನು? ಪರಿಣಾಮಕಾರಿ ನಿಯಂತ್ರಣ ವ್ಯವಸ್ಥೆಯ ಲಕ್ಷಣಗಳು ಯಾವುವು?

Sri Siddharth First Grade College-Tumkur

**Third Semester B.Com. (N) Degree Examination,
October/November 2019**

(Non-CBCS) (Revised New Scheme)

Commerce

Paper 3.6 – COST AND MANAGEMENT ACCOUNTING – I

Time : 3 Hours]

[Max. Marks : 80

Instructions to Candidates : Answer should be written completely either in English or in Kannada.

SECTION – A/ವಿಭಾಗ - ಎ

Answer any **TEN** sub-questions. Each sub-question carries **2** marks :

(10 × 2 = 20)

ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು :

1. (a) Define cost accounting.
ವೆಚ್ಚ ನಿರ್ಣಯ ಲೆಕ್ಕಶಾಸ್ತ್ರವನ್ನು ವ್ಯಾಖ್ಯಾನಿಸಿ.
- (b) What is cost centre?
ವೆಚ್ಚ ಕೇಂದ್ರ ಎಂದರೇನು?
- (c) What do you mean by perpetual inventory control?
ನಿರಂತರ ದಾಸ್ತಾನು ನಿಯಂತ್ರಿಸುವಿಕೆ ಎಂದರೇನು?
- (d) State the causes of Idle time.
ಆಲಸ್ಯ ಸಮಯದ ಕಾರಣಗಳನ್ನು ತಿಳಿಸಿ.
- (e) State the two methods of Time booking.
ಸಮಯ ನಮೂದಿಸುವ ಯಾವುದಾದರೂ ಎರಡು ವಿಧಾನಗಳನ್ನು ತಿಳಿಸಿ.
- (f) What is Rowan plan?
ರೋವನ್‌ರವರ ಯೋಜನೆ ಎಂದರೇನು?
- (g) Define Management accounting.
ನಿರ್ವಹಣಾ ಲೆಕ್ಕಶಾಸ್ತ್ರವನ್ನು ವ್ಯಾಖ್ಯಾನಿಸಿ.

Q.P

10.

- (h) What is a Cost sheet?
ವೆಚ್ಚ ಪಟ್ಟಿ ಎಂದರೇನು?
- (i) What is direct material cost?
ನೇರ ಸರಕು ವೆಚ್ಚ ಎಂದರೇನು?
- (j) What is trend analysis?
ಪ್ರವೃತ್ತಿ ವಿಶ್ಲೇಷಣೆ ಎಂದರೇನು?
- (k) What is a common-size financial statement analysis?
ಹಣಕಾಸಿನ ಸಾಮಾನ್ಯ ಗಾತ್ರ ಪಟ್ಟಿಯ ವಿಶ್ಲೇಷಿಸುವಿಕೆ ಎಂದರೇನು?

11.

- (l) What is production overhead?
ಉತ್ಪಾದನಾ ಮೇಲುವೆಚ್ಚ ಎಂದರೇನು?

SECTION - B/ವಿಭಾಗ - ಬಿ

Answer any **THREE** questions. Each question carries **5** marks : (3 × 5 = 15)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು :

2. Distinguish between Cost accounting and Management accounting.

ವೆಚ್ಚ ನಿರ್ಣಯ ಲೆಕ್ಕಶಾಸ್ತ್ರ ಮತ್ತು ನಿರ್ವಹಣಾ ಲೆಕ್ಕಶಾಸ್ತ್ರದ ವ್ಯತ್ಯಾಸಗಳನ್ನು ತಿಳಿಸಿರಿ.

3. Briefly explain the objectives of Management accounting.

ನಿರ್ವಹಣಾ ಲೆಕ್ಕಶಾಸ್ತ್ರದ ಉದ್ದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

4. Prepare a cost sheet.

| | Rs. |
|-------------------------------------|-----------|
| Direct materials | 10,25,000 |
| Labour | 4,75,000 |
| Direct expenses | 1,25,000 |
| Factory overheads | 2,50,000 |
| Indirect labour | 62,500 |
| Office overheads | 1,87,500 |
| Selling overheads 10% on works cost | |
| Sales | 27,50,000 |

ವೆಚ್ಚ ಪಟ್ಟಿಯನ್ನು ತಯಾರಿಸಿ :

| | ರೂ. |
|--------------------------------------------------|-----------|
| ನೇರ ಸರಕುಗಳು | |
| ನೇರ ಕೂಲಿ | 10,25,000 |
| ನೇರ ವೆಚ್ಚಗಳು | 4,75,000 |
| ಕಾರ್ಖಾನೆ ಮೇಲು ವೆಚ್ಚ | 1,25,000 |
| ಪರೋಕ್ಷ ಕೂಲಿ | 2,50,000 |
| ಕಛೇರಿ ಮೇಲು ವೆಚ್ಚ | 62,500 |
| ಮಾರಾಟ ಮೇಲು ವೆಚ್ಚ ಪ್ರತಿಶತ 10 ಕಾರ್ಖಾನೆ ವೆಚ್ಚದ ಮೇಲೆ | 1,87,500 |
| ಮಾರಾಟ | 27,50,000 |

5. From the following information prepare a common size income statement.

| | 31.3.2017 | 31.3.2018 |
|---------------------------------------------------|-----------|-----------|
| | Rs. | Rs. |
| Sales | 2,00,000 | 1,60,000 |
| Cost of goods sold | 1,20,000 | 80,000 |
| Administration, selling and distribution expenses | 40,000 | 28,000 |
| Other incomes | 8,000 | 4,000 |
| Income tax | 24,000 | 28,000 |

ಈ ಕೆಳಕಂಡ ಮಾಹಿತಿಯಿಂದ ಸಾಮಾನ್ಯ ಗಾತ್ರ ಲಾಭಾಂಶ ಪಟ್ಟಿಯನ್ನು ತಯಾರಿಸಿ :

| | 31.3.2017 | 31.3.2018 |
|------------------------------------|-----------|-----------|
| | ರೂ. | ರೂ. |
| ಮಾರಾಟ | 2,00,000 | 1,60,000 |
| ಸರಕು ಮಾರಾಟ ವೆಚ್ಚ | 1,20,000 | 80,000 |
| ಆಡಳಿತ, ಮಾರಾಟ ಮತ್ತು ವಿತರಣೆ ವೆಚ್ಚಗಳು | 40,000 | 28,000 |
| ಇತರೆ ಆದಾಯ | 8,000 | 4,000 |
| ಆದಾಯ ತೆರಿಗೆ | 24,000 | 28,000 |

6. A worker is allowed 9 hours to complete a job, which he completes in 6 hours his hourly rate is Rs. 0.75. The material cost of the product is Rs. 4 and the overheads are recovered at 150% of direct wages. Calculate the factory cost of the job under Halsey and Rowan plan.

ಒಬ್ಬ ಕಾರ್ಮಿಕನು ಒಂದು ಕೆಲಸವನ್ನು ಮಾಡಲು 9 ಗಂಟೆಗಳನ್ನು ನಿರ್ಧರಿಸಲಾಗಿದ್ದು, ಅವನು ಆ ಕೆಲಸವನ್ನು 6 ಗಂಟೆಗಳಲ್ಲಿ ಮುಗಿಸುತ್ತಾನೆ. ಅವನ ಕೂಲಿ ಗಂಟೆಗೆ ರೂ. 0.75, ಸಾಮಗ್ರಿ ಬೆಲೆ ರೂ. 4 ಮತ್ತು ಮೇಲಿನ ಖರ್ಚು ನೇರ ಕೂಲಿಯು ಶೇ. 150 ಆಗಿರುತ್ತದೆ. ಹಾಲ್ಸಿ ಮತ್ತು ರೋವನ್ ಯೋಜನೆಯ ಆಧಾರದಲ್ಲಿ ಕಾರ್ಖಾನೆ ವೆಚ್ಚವನ್ನು ಕಂಡು ಹಿಡಿಯಿರಿ.

Q.P. Code – 13334

SECTION – C/ವಿಭಾಗ – ಸಿ

Answer any **THREE** questions. Each question carries **15** marks : (3 × 15 = 45)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು :

7. The following extract of costing information related for the month of 31st March, 2018.

| | Rs. |
|-----------------------------------|----------|
| Stock: 1.4.2017 | |
| Raw materials | 3,12,500 |
| Work-in-progress | 1,00,000 |
| Finished goods | 2,12,500 |
| Stock: 31.3.2018 | |
| Raw materials | 3,25,000 |
| Work-in-progress | 1,12,500 |
| Finished goods | 2,00,000 |
| Purchase of raw material | 3,75,000 |
| Productive wages | 2,12,500 |
| Works expenses | 1,10,000 |
| Administration expenses | 37,500 |
| Selling and distribution expenses | 50,000 |
| Sales | 8,37,500 |
| Income tax | 1,25,000 |
| Dividend | 62,500 |

Prepare a statement of cost and calculate

- percentage of works expenses to prime cost.
- percentage of administration expenses to works cost.
- percentage of selling and distribution expenses to cost of production.
- percentage of profit to total sales.

31ರ ಮಾರ್ಚ್, 2018ರ ವರ್ಷಕ್ಕೆ ಲೆಕ್ಕ ಪುಸ್ತಕಗಳಿಂದ ಕೆಳಕಂಡ ವಿವರಗಳನ್ನು ಪಡೆಯಲಾಗಿದೆ :

ರೂ.

ದಾಸ್ತಾನು : 1.4.2017

| | |
|---------------------|----------|
| ಕಚ್ಚಾ ವಸ್ತುಗಳು | 3,12,500 |
| ಪ್ರಗತಿಯಲ್ಲಿರುವ ಕೆಲಸ | 1,00,000 |
| ಸಿದ್ಧ ವಸ್ತುಗಳು | 2,12,500 |

ದಾಸ್ತಾನು : 31.3.2018

| | |
|-----------------------------|----------|
| ಕಚ್ಚಾ ವಸ್ತುಗಳು | 3,25,000 |
| ಪ್ರಗತಿಯಲ್ಲಿರುವ ಕೆಲಸ | 1,12,500 |
| ಸಿದ್ಧ ವಸ್ತುಗಳು | 2,00,000 |
| ಕಚ್ಚಾ ವಸ್ತುಗಳ ಖರೀದಿ | 3,75,000 |
| ಉತ್ಪಾದನಾ ವೆಚ್ಚ | 2,12,500 |
| ಕೆಲಸದ ವೆಚ್ಚಗಳು | 1,10,000 |
| ಆಡಳಿತ ವೆಚ್ಚಗಳು | 37,500 |
| ಮಾರಾಟ ಮತ್ತು ವಿತರಣಾ ವೆಚ್ಚಗಳು | 50,000 |
| ಮಾರಾಟ | 8,37,500 |
| ಆದಾಯ ತೆರಿಗೆ | 1,25,000 |
| ಲಾಭಾಂಶ | 62,500 |

ಮೇಲ್ಕಂಡ ವಿವರಗಳಿಂದ ವೆಚ್ಚ ಪಟ್ಟಿಯನ್ನು ತಯಾರಿಸಿ ಮತ್ತು

- ಕೆಲಸದ ಮೇಲ್ವಿಚ್ಛದ ಶೇಕಡಾವಾರು ಪ್ರಮುಖ ವೆಚ್ಚಕ್ಕೆ
- ಆಡಳಿತ ವೆಚ್ಚದ ಶೇಕಡಾವಾರು ಕೆಲಸದ ವೆಚ್ಚಕ್ಕೆ
- ಮಾರಾಟ ಮತ್ತು ವಿತರಣಾ ವೆಚ್ಚದ ಶೇಕಡಾವಾರು ಉತ್ಪಾದನಾ ವೆಚ್ಚಕ್ಕೆ
- ಒಟ್ಟು ಮಾರಾಟದ ಮೇಲೆ ಶೇಕಡಾವಾರು ಲಾಭ ಕಂಡು ಹಿಡಿಯಿರಿ.

Q.P. Code – 13334

8. Prepare a Stores ledger account from the following details using FIFO method of pricing of issue of materials.

| | |
|-----------|--------------------------------------------------------|
| April, 1 | Opening balance 8,680 kgs at Rs. 130 per kg |
| April, 2 | Purchased 16,000 kgs at Rs. 134 per kg |
| April, 4 | Issued 5,400 kgs to production |
| April, 7 | Issued 6,800 kgs to production |
| April, 13 | Received back 440 kgs from production department |
| April 15 | Purchased 14,040 kgs at Rs. 128 per kg |
| April, 16 | Issued 9,000 kgs to production |
| April, 18 | Physical stock verification revealed a loss of 200 kgs |
| April, 20 | Issued 7,160 kgs to production |
| April, 22 | Issued 5,040 kgs to production |
| April, 24 | Purchased 8,000 kgs at Rs. 132 per kg |
| April, 26 | Issued 6,200 kgs to production |

ಕೆಳಗಿನ ವಿವರಗಳಿಂದ FIFO ದಾಸ್ತಾನು ಖಾತೆಯನ್ನು ತಯಾರಿಸಿ :

| | |
|-------------|-------------------------------------------------|
| ಏಪ್ರಿಲ್, 1 | ಆರಂಭಿಕ ಸರಕು 8,680 ಕೆ.ಜಿ. ಪ್ರತಿ ಕೆ.ಜಿ.ಗೆ ರೂ. 130 |
| ಏಪ್ರಿಲ್, 2 | ಕೊಂಡದ್ದು 16,000 ಕೆ.ಜಿ. ಪ್ರತಿ ಕೆ.ಜಿ.ಗೆ ರೂ. 134 |
| ಏಪ್ರಿಲ್, 4 | ಉತ್ಪಾದನೆಗೆ ನೀಡಿದ್ದು 5,400 ಕೆ.ಜಿ. |
| ಏಪ್ರಿಲ್, 7 | ಉತ್ಪಾದನೆಗೆ ನೀಡಿದ್ದು 6,800 ಕೆ.ಜಿ. |
| ಏಪ್ರಿಲ್, 13 | ಉತ್ಪಾದನಾ ವಿಭಾಗದಿಂದ ಹಿಂದಿರುಗಿಸಿದ್ದು 440 ಕೆ.ಜಿ. |
| ಏಪ್ರಿಲ್, 15 | ಕೊಂಡದ್ದು 14,040 ಕೆ.ಜಿ. ಪ್ರತಿ ಕೆ.ಜಿ.ಗೆ ರೂ. 128 |
| ಏಪ್ರಿಲ್, 16 | ಉತ್ಪಾದನೆಗೆ ನೀಡಿದ್ದು 9,000 ಕೆ.ಜಿ. |
| ಏಪ್ರಿಲ್, 18 | ದಾಸ್ತಾನು ತನಿಖೆಯಿಂದ 200 ಕೆ.ಜಿ. ಕಡಿಮೆ ಬಂದದ್ದು |
| ಏಪ್ರಿಲ್, 20 | ಉತ್ಪಾದನೆಗೆ ನೀಡಿದ್ದು 7,160 ಕೆ.ಜಿ. |
| ಏಪ್ರಿಲ್, 22 | ಉತ್ಪಾದನೆಗೆ ನೀಡಿದ್ದು 5,040 ಕೆ.ಜಿ. |
| ಏಪ್ರಿಲ್, 24 | ಕೊಂಡದ್ದು 8,000 ಕೆ.ಜಿ. ಪ್ರತಿ ಕೆ.ಜಿ.ಗೆ ರೂ. 132 |
| ಏಪ್ರಿಲ್, 26 | ಉತ್ಪಾದನೆಗೆ ನೀಡಿದ್ದು 6,200 ಕೆ.ಜಿ. |

9. The Balance Sheet of Mr. Jeevan and Co. Ltd. for the year 2017 and 2018 are given below:

| Liabilities | 2017 | 2018 | Assets | 2017 | 2018 |
|--------------------------|----------|----------|-------------------|----------|----------|
| | Rs. | Rs. | | Rs. | Rs. |
| Equity share capital | 3,60,000 | 4,80,000 | Goodwill | 1,38,000 | 1,08,000 |
| Preference share capital | 1,80,000 | 1,20,000 | Land and Building | 2,40,000 | 2,04,000 |
| General reserve | 48,000 | 84,000 | Plant | 1,92,000 | 2,40,000 |
| Profit and Loss A/c | 36,000 | 57,600 | Debtors | 92,400 | 1,30,800 |
| Proposed dividend | 50,400 | 60,000 | Stock | 24,000 | 36,000 |
| Creditors | 66,000 | 99,600 | Bills receivable | 18,000 | 12,000 |
| Bills payable | 24,000 | 19,200 | Cash in hand | 12,000 | 9,600 |
| Provision for taxation | 48,000 | 60,000 | Cash at bank | | |
| | 8,12,400 | 9,80,400 | | 8,12,400 | 9,80,400 |

You are required to prepare comparative balance sheet.

2017 ಮತ್ತು 2018 ವರ್ಷಗಳಿಗೆ ಸಂಬಂಧಿಸಿದಂತೆ ಮಿ. ಜೀವನ್ ಮತ್ತು ಕಂಪನಿಯ ಆಸ್ತಿ-ಜವಾಬ್ದಾರಿ ಪಟ್ಟಿಗಳನ್ನು ಕೆಳಗೆ ನೀಡಲಾಗಿದೆ :

Sri Siddharth First Grade College Tumkur

| ಜವಾಬ್ದಾರಿಗಳು | 2017 | 2018 | ಆಸ್ತಿಗಳು | 2017 | 2018 |
|---------------------|----------|----------|-------------------|----------|----------|
| | ರೂ. | ರೂ. | | ರೂ. | ರೂ. |
| ಸಾಮಾನ್ಯ ಷೇರು ಬಂಡವಾಳ | 3,60,000 | 4,80,000 | ಕೀರ್ತಿಮೌಲ್ಯ | 1,38,000 | 1,08,000 |
| ಆದ್ಯತಾ ಷೇರು ಬಂಡವಾಳ | 1,80,000 | 1,20,000 | ಭೂಮಿ ಮತ್ತು ಕಟ್ಟಡ | 2,40,000 | 2,04,000 |
| ಸಾಮಾನ್ಯ ಮೀಸಲು | 48,000 | 84,000 | ಸ್ಥಾವರ | 96,000 | 2,40,000 |
| ಲಾಭ ಮತ್ತು ನಷ ಖಾತ್ಯೆ | 36,000 | 57,600 | ಋಣಿಗಳು | 1,92,000 | 2,40,000 |
| ಗೊತ್ತುಪಡಿಸಿದ ಲಾಭಾಂಶ | 50,400 | 60,000 | ದಾಸ್ತಾನು | 92,400 | 1,30,800 |
| ಧನಿಗಳು | 66,000 | 99,600 | ಬರತಕ್ಕ ಹುಂಡಿಗಳು | 24,000 | 36,000 |
| ಕೊಡತಕ್ಕ ಹುಂಡಿಗಳು | 24,000 | 19,200 | ಕೈಯಲ್ಲಿ ನಗದು | 18,000 | 12,000 |
| ತರಿಗೆ | 48,000 | 60,000 | ಬ್ಯಾಂಕಿನಲ್ಲಿ ನಗದು | 12,000 | 9,600 |
| | 8,12,400 | 9,80,400 | | 8,12,400 | 9,80,400 |

ತುಲನಾತ್ಮಕ ಆಸ್ತಿ-ಜವಾಬ್ದಾರಿ ಪಟ್ಟಿಯನ್ನು ತಯಾರಿಸಿ.

Q.P. Code – 13334

10. A workman's wages for a guaranteed 44 hours week is Rs. 0.75 per hour. The estimated time to produce one article is 30 minutes and under an incentive plan, the time allowed is increased by 20%. During a week, a worker produced 100 articles. Calculate the wages and wage rate per hour under Halsey and Rowan bonus scheme.

ಒಬ್ಬ ಕೆಲಸಗಾರರ ಮಜೂರಿ ಭರವಸೆಯು 44 ಗಂಟೆ ವಾರದಲ್ಲಿ ಪ್ರತಿ ಗಂಟೆಗೆ ರೂ. 0.75ನ್ನು ಪಡೆಯುತ್ತಾನೆ. ಒಂದು ವಸ್ತುವನ್ನು ಉತ್ಪಾದಿಸಲು ಅಗತ್ಯವಾದ ಸಮಯ 30 ನಿಮಿಷಗಳು ಮತ್ತು ಉತ್ತೇಜಕ ಮಜೂರಿ ಪದ್ಧತಿಯಲ್ಲಿ ನಿಗದಿಪಡಿಸಿದ ಉತ್ಪಾದನಾ ಸಮಯವನ್ನು ಶೇಕಡಾ 20 ರಷ್ಟು ಹೆಚ್ಚಿಸಲಾಗಿದೆ. ಒಂದು ವಾರದಲ್ಲಿ ಕಾರ್ಮಿಕನು 100 ವಸ್ತುಗಳನ್ನು ಉತ್ಪಾದಿಸಿದ್ದಾನೆ. ಹಾಲ್ಸಿ ಮತ್ತು ರೋವನ್ ಬೋನಸ್ ಪದ್ಧತಿಯಲ್ಲಿ ಅವನು ಗಳಿಸಿದ ಒಟ್ಟು ಕೂಲಿ ಮತ್ತು ಪ್ರತಿ ಗಂಟೆಗೆ ಸಿಗುವ ಮಜೂರಿ ಎಷ್ಟು ಕಂಡು ಹಿಡಿಯಿರಿ.

11. Write short notes on the following :

- (a) Material purchase procedure.
- (b) Time keeping and time booking.
- (c) Methods of remunerating labour.

ಕೆಳಗಿನವುಗಳ ಮೇಲೆ ಟಿಪ್ಪಣಿ ಬರೆಯಿರಿ :

- (a) ವಸ್ತುಗಳ ಖರೀದಿ ಕ್ರಮದಲ್ಲಿನ ಹಂತಗಳು
- (b) ಸಮಯ ಪಾಲನೆ ಮತ್ತು ಸಮಯ ನಿರ್ವಹಣೆ ದಾಖಲಾತಿ
- (c) ಸಂಭಾವನೆ ನೀಡುವ ವಿವಿಧ ಪದ್ಧತಿಗಳು

**Third Semester B.Com. Degree Examination,
October/November 2019**

(Non-CBCS – RNS Scheme)

Commerce

CORPORATE ACCOUNTING – I

Time : 3 Hours]

[Max. Marks : 80

Instructions to Candidates : Answers should be written completely either in English or in Kannada.

SECTION – A/ವಿಭಾಗ – ಎ

Answer any **TEN** of the following sub-questions. Each sub-question carries **2** marks : **(10 × 2 = 20)**

ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು :

1. (a) Who is an underwriter?
ಭರವಸೆ ವಂತಿಗೆದಾರ ಅಂದರೆ ಯಾರು?
- (b) Give the meaning of marked application.
ಗುರುತಿಸಿದ ಅರ್ಜಿಗಳ ಅರ್ಥ ನೀಡಿ.
- (c) What is meant by partial underwriting?
ಭಾಗಶಃ ಭರವಸೆ ವಂತಿಗೆ ಎಂದರೇನು?
- (d) What do you mean by preference shares?
ಆದ್ಯತಾ ಷೇರುಗಳೆಂದರೇನು?
- (e) Pass an entry for transfer of divisible profits to Capital Redemption Reserve [CRR] account.
ವಿಭಾಗಿಸಬಲ್ಲ ಲಾಭದಿಂದ ಬಂಡವಾಳ ವಿಮೋಚನಾ [CRR] ಖಾತೆ ವರ್ಗಾಯಿಸುವ ರೋಜು ದಾಖಲೆ ಬರೆಯಿರಿ.
- (f) What is a super profit?
ಹೆಚ್ಚುವರಿ ಲಾಭ ಎಂದರೇನು?
- (g) Closing capital employed is Rs. 12,00,000, Net profit for the current year is Rs. 2,40,000. Calculate the Average capital employed.
ಅಂತಿಮ ಬಂಡವಾಳ ತೊಡಗಿಸಿದ್ದು ರೂ. 1,20,000, ನಿವ್ವಳ ಲಾಭ ರೂ. 2,40,000. ಸರಾಸರಿ ತೊಡಗಿಸಿದ ಬಂಡವಾಳ ಕಂಡು ಹಿಡಿಯಿರಿ.

- (h) State any two factors determining the value of goodwill.
ಸುನಾಮದ ನಿರ್ಧರಿಸುವಿಕೆಗೆ ಕಾರಣವಾಗುವ ಎರಡು ಅಂಶಗಳನ್ನು ತಿಳಿಸಿ.
- (i) Mention the various methods of valuation of shares.
ಷೇರುಗಳ ಮೌಲ್ಯಮಾಪನ ಮಾಡುವ ವಿಧಾನಗಳನ್ನು ತಿಳಿಸಿ.
- (j) How do you calculate the intrinsic value of equity shares?
ಸಾಮಾನ್ಯ ಷೇರುಗಳ ಆಂತರಿಕ ಮೌಲ್ಯವನ್ನು ಹೇಗೆ ಕಂಡು ಹಿಡಿಯುವಿರಿ?
- (k) What is meant by calls-in-arrears?
ಕರೆಗಳ ಹಿಂಬಾಕಿ ಎಂದರೇನು?
- (l) How do you treat preliminary expenses written off in the final accounts of the company?
ತೆಗೆದು ಹಾಕಲಾದ ಪ್ರಾರಂಭಿಕ ವೆಚ್ಚಗಳನ್ನು ಕಂಪನಿಯ ಅಂತಿಮ ಲೆಕ್ಕದಲ್ಲಿ ಹೇಗೆ ತೋರಿಸುವಿರಿ?

SECTION - B/ವಿಭಾಗ - ಬಿ

Answer any **THREE** of the following questions. Each question carries **5** marks :

(3 × 5 = 15)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು :

2. Sky Ltd. issued 1,00,000 shares. These shares are underwritten as :
X - 40,000 shares, Y - 30,000 shares and Z - 30,000 shares.

Applications for 80,000 shares were received in all out of which applications for 20,000 shares had the stamp of X those for 10,000 shares that of Y 20,000 shares had that of Z.

Show the Net-liability of underwriters.

Sky ಕಂಪನಿಯು 1,00,000 ಷೇರುಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿದೆ. ಸಂಪೂರ್ಣ ಬಿಡುಗಡೆಯನ್ನು ಮೂರು ಭರವಸೆದಾರರು X, Y, ಮತ್ತು Z ಒಪ್ಪಿಕೊಂಡಿದ್ದು. ಅವುಗಳನ್ನು X - 40,000 ಷೇರುಗಳು, Y - 30,000 ಷೇರುಗಳು ಮತ್ತು Z - 30,000 ಷೇರುಗಳನ್ನು ಹಂಚಿಕೆಯಾಗಿರುತ್ತದೆ.

ಭರವಸೆಕೊಳ್ಳುವಿಕೆ ಅರ್ಜಿಗಳ ಜೊತೆಗೆ ಸಾರ್ವಜನಿಕರು 80,000 ಷೇರುಗಳಿಗೆ ಅರ್ಜಿಗಳನ್ನು ಹಾಕಿರುತ್ತಾರೆ. ಅದರಲ್ಲಿ ಗುರುತು ಹಚ್ಚಿದ ಅರ್ಜಿಗಳು ಕೆಳಕಂಡಂತಿವೆ :

X - 20,000 ಷೇರುಗಳು, Y - 10,000 ಷೇರುಗಳು ಮತ್ತು Z - 20,000 ಷೇರುಗಳು

ನಿವ್ವಳ ಹೊಣೆಗಾರಿಕೆಯನ್ನು ಕಂಡು ಹಿಡಿಯಿರಿ.

3. Briefly explain the different types of preference shares.

ಆದ್ಯತಾ ಷೇರುಗಳ ವಿಧಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

From the following information, calculate the value of goodwill under 3 years purchase of super profits method.

- Average capital employed Rs. 8,70,000.
- Net profits of the firm for the past 3 years were : Rs. 1,22,000, Rs. 98,500 and Rs. 1,75,500.
- Managerial remuneration if employed elsewhere Rs. 18,000 p.a.
- Normal rate of return 10% p.a.

ಕೆಳಗೆ ನೀಡಿರುವ ಮಾಹಿತಿಯ ಪ್ರಕಾರ ಹೆಚ್ಚು ಲಾಭಗಳ 3 ವರ್ಷದ ಕೊಳ್ಳುವಿಕೆಯನ್ನು ವಿಧಾನದಿಂದ ಸುನಾಮವನ್ನು ಕಂಡು ಹಿಡಿಯಿರಿ.

- ಸಂಸ್ಥೆಯಲ್ಲಿ ರೂ. 8,70,000ಗಳ ಸರಾಸರಿ ಬಂಡವಾಳವನ್ನು ಹೂಡಲಾಗಿದೆ.
- ಸಂಸ್ಥೆಯ ಕಳೆದ 3 ವರ್ಷಗಳಿಗೆ ಸಂಬಂಧಿಸಿದ ನಿವ್ವಳ ಲಾಭವು : ರೂ. 1,22,000, ರೂ. 98,500 ಮತ್ತು ರೂ. 1,75,500.
- ವ್ಯವಸ್ಥಾಪಕ ಸಂಭಾವನೆ ಬೇರೆಡೆ ಕಾರ್ಯ ನಿರ್ವಹಿಸಿದರೆ ವರ್ಷಕ್ಕೆ ರೂ. 18,000.
- ವಾರ್ಷಿಕ ಸಾಮಾನ್ಯ ಆದಾಯ ದರ ಶೇ. 10.

From the following information, calculate the value of an equity shares under Yield method.

- The paid up capital of a company consists of 10,000, 15% preference shares of Rs. 10 each and 20,000 equity shares of Rs. 10 each.
- The average annual profit of the company after providing for depreciation and taxation amounted to Rs. 85,000. It is considered necessary to transfer Rs. 20,000 to general reserve before declaring dividend.
- The normal rate of return expected is 10%.

ಕೆಳಗೆ ನೀಡಿರುವ ಮಾಹಿತಿಯ ಪ್ರಕಾರ ಇಳುವರಿ ಪದ್ಧತಿಯಡಿ ಸಾಮಾನ್ಯ ಷೇರುಗಳ ಮೌಲ್ಯವನ್ನು ಕಂಡು ಹಿಡಿಯಿರಿ :

- ರೂ.10 ಮುಖ ಬೆಲೆಯ 10,000, 15% ಆದ್ಯತಾ ಷೇರುಗಳು ರೂ. 10 ಮುಖ ಬೆಲೆಯ 20,000 ಸಾಮಾನ್ಯ ಷೇರುಗಳು.
- ತೆರಿಗೆ ಮತ್ತು ಸವಕಳಿಯನ್ನು ಕಾಯ್ದಿರಿಸಿದ ನಂತರ ಒಂದು ವ್ಯಾಪಾರದ ಸರಾಸರಿ ವಾರ್ಷಿಕ ಲಾಭ ರೂ. 85,000. ಮಿಷಲು ನಿಧಿಗೆ ವರ್ಗಾವಣೆ ಮಾಡಿದ್ದು ರೂ. 20,000 ಲಾಭಾಂಶ ನೀಡುವುದರ ಮುಂಚಿನದು.
- ಸಾಮಾನ್ಯ ಲಾಭ ದರ ಶೇ. 10.

6. Under which headings do you show the following items in the balance sheet of a company :
- Preliminary expenses
 - Forfeited shares
 - Goodwill
 - Sinking fund
 - Provision for taxation.

ಕಂಪನಿಯ ಅಥಾವೆ ಪತ್ರಿಕೆಯ ಯಾವ ಟಿಪ್ಪಣಿಗಳ ಅವಧಿಯಲ್ಲಿ ಈ ಕೆಳಗೆ ನಮೂದಿಸಿರುವ ಅಂಶಗಳನ್ನು ತೋರಿಸು

- ಪ್ರಾರಂಭಿಕ ವೆಚ್ಚಗಳು
- ಮುಟ್ಟುಗೋಲು ಹಾಕುವ ಷೇರುಗಳು
- ಸುನಾಮ
- ಸಂಚಿತ ನಿಧಿ
- ಕಾಯ್ದಿರಿಸಿದ ತೆರಿಗೆ

SECTION - C/ವಿಭಾಗ - ಸಿ

Answer any **THREE** of the following questions. Each question carries **15** marks.
(3 × 15 = 45)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು :

7. ARK Ltd. issued 50,000 equity shares of Rs. 100 each, P, Q, R and S underwrote the entire issue in the proportion of 40%, 30%, 20% and 10% respectively on a consideration of commission at 4%. They also apply for firm shares as follows:

P - 1,500 shares, Q - 1,000 shares, R - 1,000 shares and S - 1,500 shares.

Besides the firm applications from the underwriters the public apply for 30,000 shares of which marked applications are as follows:

P - 5,000 shares, Q - 3,000 shares, R - 4,000 shares and S - 8,000 shares.

Determine the liability of the underwriters and also calculate the commission.

ಕಂಪನಿಯು 50,000 ಸಾಮಾನ್ಯ ಷೇರುಗಳನ್ನು ರೂ. 100 ಮುಖ ಬೆಲೆಯಲ್ಲಿ ಹೊರಡಿಸಿದೆ. P, Q, R ಮತ್ತು S ಎಂಬವರು ಈ ಷೇರುಗಳನ್ನು ಶೇ. 40, ಶೇ. 30, ಶೇ. 20 ಮತ್ತು ಶೇ. 10 ರಂತೆ ಕಮೀಷನ್‌ಗೆ ಒಪ್ಪಿರುತ್ತಾರೆ. ಇವರ ಜೊತೆಗೆ ಸ್ಥಿರ ಭರವಸೆಯಂತೆ ಸಹಕೊಳ್ಳಲು ಒಪ್ಪಿದ್ದು ಅದು ಈ ಕೆಳಕಂಡಂತಿದೆ :

P - 1,500 ಷೇರುಗಳು, Q - 1,000 ಷೇರುಗಳು, R - 1,000 ಷೇರುಗಳು ಮತ್ತು S - 1,500 ಷೇರುಗಳಾಗಿರುತ್ತವೆ.

ಭರವಸೆ ಕೊಳ್ಳುವಿಕೆ ಅರ್ಜಿಗಳ ಜೊತೆಗೆ ಸಾರ್ವಜನಿಕ 30,000 ಷೇರುಗಳಿಗೆ ಅರ್ಜಿ ಹಾಕಿರುತ್ತಾರೆ. ಅದರಲ್ಲಿ ಗುರುತಿಸಿದ ಅರ್ಜಿಗಳು ಕೆಳಕಂಡಂತಿವೆ :

P - 5,000 ಷೇರುಗಳು, Q - 3,000 ಷೇರುಗಳು, R - 4,000 ಷೇರುಗಳು ಮತ್ತು S - 8,000 ಷೇರುಗಳು.

ಮೇಲ್ಕಂಡ ಮಾಹಿತಿಯಿಂದ ಪ್ರತಿ ಭರವಸೆಗಾರರ ಹೊಣೆಗಾರಿಕೆ ಮತ್ತು ಅವರ ಕಮೀಷನ್ ಮೊತ್ತವನ್ನು ಕಂಡು ಹಿಡಿಯಿರಿ.

The summarized Balance Sheet of Ajith Company Ltd. as on 31.3.2018 was as follows:

| Liabilities | Rs. | Assets | Rs. |
|-----------------------------|-----------------|---------------------|-----------------|
| Share capital | | Land and Building | 3,00,000 |
| 40,000 equity shares of | | Plant and Machinery | 2,00,000 |
| Rs. 10 each fully paid | 4,00,000 | Cash at Bank | 2,00,000 |
| 1,000 redeemable preference | | | |
| shares of Rs. 100 each | | | |
| only Rs. 75 called up | 75,000 | | |
| Profit and Loss A/c | 1,30,000 | | |
| Current liabilities | 95,000 | | |
| | <u>7,00,000</u> | | <u>7,00,000</u> |

On 1.4.2018 preference shares were redeemed out of divisible profits, you are required to pass journal entries and prepare the Balance Sheet after redemption of preference shares.

31.03.2018 ರಂತೆ ಅಜಿತ್ ಕಂಪನಿಯ ಅಥಾವೆ ಪತ್ರಿಕೆಯು ಈ ರೀತಿಯಿದೆ :

| ಜವಾಬ್ದಾರಿಗಳು | ರೂ. | ಆಸ್ತಿಗಳು | ರೂ. |
|---------------------------------|-----------------|-------------------------|-----------------|
| ಷೇರು ಬಂಡವಾಳ : | | ಭೂಮಿ ಮತ್ತು ಕಟ್ಟಡ | 3,00,000 |
| ರೂ. 10 ಮುಖ ಬೆಲೆಯ ಪೂರ್ಣ | | ಸ್ಥಾವರ ಮತ್ತು ಯಂತ್ರಗಳು | 2,00,000 |
| ಸಂದಾಯವಾದ 40,000 ಸಾಮಾನ್ಯ ಷೇರುಗಳು | 4,00,000 | ಬ್ಯಾಂಕ್‌ನಲ್ಲಿ ಇರುವ ನಗದು | 2,00,000 |
| ರೂ. 100 ಮುಖ ಬೆಲೆಯ ರೂ. 100 | | | |
| ಮುಖ ಬೆಲೆಯ ರೂ. 75 ಕರೆಯಲಾದ | | | |
| 1,000 ಆಧ್ಯತಾ ಷೇರುಗಳು | 75,000 | | |
| ಲಾಭ ಮತ್ತು ನಷ್ಟ ಖಾತೆ | 1,30,000 | | |
| ಚರ ಹೊಣೆಗಾರಿಕೆಗಳು | 95,000 | | |
| | <u>7,00,000</u> | | <u>7,00,000</u> |

ವಿಭಾಗಿಸತಕ್ಕ ಲಾಭದಿಂದ ಆಧ್ಯತಾ ಷೇರುಗಳನ್ನು ದಿನಾಂಕ 1.4.2018 ರಂದು ವಿಮೋಚನೆಗೊಳಿಸಲಾಯಿತು. ರೋಜು ದಾಖಲೆಗಳನ್ನು ಬರೆಯಿರಿ ಹಾಗೂ ವಿಮೋಚನೆಯ ನಂತರದ ಅಥಾವೆ ಪತ್ರಿಕೆಯನ್ನು ತಯಾರಿಸಿ.

Q.P. Code – 13332

9. Following is the Balance Sheet of Sona Ltd. as on 31.3.2018.

| Liabilities | Rs. | Assets | Rs. |
|----------------------|------------------|---------------------|------------------|
| Share capital | 30,00,000 | Plant and machinery | 10,00,000 |
| Reserves and surplus | 7,50,000 | Land and Building | 10,00,000 |
| Creditors | 12,50,000 | Stock | 8,00,000 |
| | | Debtors | 7,00,000 |
| | | Cash at Bank | 10,00,000 |
| | | Investments | |
| | | (8% govt. bonds) | 5,00,000 |
| | <u>50,00,000</u> | | <u>50,00,000</u> |

The investments are 8% government bonds. The net profit after taxation for past 4 years were Rs. 7,85,000, Rs. 8,45,000, Rs. 8,50,000 and Rs. 8,60,000 respectively. Normal rate of return on average capital employed is 20%.

Calculate the value of goodwill on the basis of:

- 5 years purchase of super profits.
- Capitalisation of super profit method.
- Annuity of super profits, taking the present value of an annuity of rupee for five years at 10% interest is Rs. 3.78.

31.3.2018 ರಂತೆ ಸೋನಾ ಕಂಪನಿಯ ಅಡಾವೆ ಪತ್ರಿಕೆಯು ಈ ರೀತಿ ಇದೆ :

| ಹೊಣೆಗಾರಿಕೆಗಳು | ರೂ. | ಆಸ್ತಿಗಳು | ರೂ. |
|-------------------------------|------------------|-------------------------|------------------|
| ಷೇರು ಬಂಡವಾಳ | 30,00,000 | ಸ್ಥಾವರ ಮತ್ತು ಯಂತ್ರಗಳು | 10,00,000 |
| ಮೀಸಲು ಮತ್ತು ಹೆಚ್ಚುವರಿ ನಿಧಿಗಳು | 7,50,000 | ಭೂಮಿ ಮತ್ತು ಕಟ್ಟಡ | 10,00,000 |
| ಧನಿಗಳು | 12,50,000 | ಸರಕು | 8,00,000 |
| | | ಋಣಿಗಳು | 7,00,000 |
| | | ಬ್ಯಾಂಕ್‌ನಲ್ಲಿ ಇರುವ ನಗದು | 10,00,000 |
| | | ಹೂಡಿಕೆಗಳು | |
| | | (8% ಸರ್ಕಾರಿ ಬಾಂಡ್) | 5,00,000 |
| | <u>50,00,000</u> | | <u>50,00,000</u> |

ಶೇ. 8 ರ ಸರ್ಕಾರಿ ಬಾಂಡ್‌ಗಳ ಮೇಲೆ ಹೂಡಿಕೆ ತೆರಿಗೆಗೆ ನಂತರದ ನಿವ್ವಳ ಲಾಭ ರೂ. 7,85,000 ರೂ. 8,45,000, ರೂ. 8,50,000 ಮತ್ತು ರೂ. 8,60,000 ಅನುಕ್ರಮವಾಗಿ ನಾಲ್ಕು ವರ್ಷಗಳಿದ್ದು ಸರಾಸರಿ ಬಂಡವಾಳ ಹೂಡಿಕೆಯ ಮೇಲೆ ಲಾಭ ದರ ಶೇ. 20.

ಈ ಕೆಳಗಿನ ಪದ್ಧತಿಗಳಲ್ಲಿ ಸುನಾಮದ ಮೌಲ್ಯವನ್ನು ಕಂಡು ಹಿಡಿಯಿರಿ.

- 5 ವರ್ಷ ಖರೀದಿಯ ಹೆಚ್ಚುವರಿ ಲಾಭ ಪದ್ಧತಿ
- ಹೆಚ್ಚುವರಿ ಲಾಭ ಬಂಡವಾಳೀಕರಣ ಪದ್ಧತಿ
- ವರ್ಷಾಶನ ವಿಧಾನದಲ್ಲಿ ರೂ. 1ಕ್ಕೆ 5 ವರ್ಷಗಳಲ್ಲಿ ಶೇ. 10 ರಂತೆ ವರ್ಷಾಶನ ರೂ. 3.78.

The Balance Sheet of X Limited Company reveals the following position as on 31st March, 2018.

| Liabilities | Rs. | Assets | Rs. |
|---------------------------------|-----------------|----------------|-----------------|
| Issued capital in Rs. 10 shares | 4,00,000 | Fixed assets | 5,00,000 |
| Reserves | 90,000 | Current assets | 2,00,000 |
| Profit and Loss A/c | 20,000 | Goodwill | 40,000 |
| 5% debentures | 1,00,000 | | |
| Current liabilities | 1,30,000 | | |
| | <u>7,40,000</u> | | <u>7,40,000</u> |

On 31st March, 2018, the fixed assets were revalued at Rs. 3,50,000 and the goodwill at Rs. 50,000. The net profits for the past three years were Rs. 51,600, Rs. 52,000 and Rs. 51,650 respectively of which 20% was placed under reserve. The normal rate of return is 10%.

Ascertain the value of shares of the company under

- Intrinsic value method.
- Yield value method.
- Fair value method.

X ಕಂಪನಿಯ ಅಥಾವೆ ಪತ್ರಿಕೆಯು 31.3.2018 ರಂದು ಈ ಕೆಳಕಂಡಂತಿದೆ :

| ಜವಾಬ್ದಾರಿಗಳು | ರೂ. | ಆಸ್ತಿಗಳು | ರೂ. |
|-------------------------------------|-----------------|----------------|-----------------|
| ರೂ. 10 ಮುಖ ಬೆಲೆಯ | 4,00,000 | ಸ್ಥಿರ ಆಸ್ತಿಗಳು | 5,00,000 |
| ಹಂಚಿಕೆಯಾದ ಷೇರು ಬಂಡವಾಳ ಮೀಸಲು ನಿಧಿಗಳು | 90,000 | ಚರ ಆಸ್ತಿಗಳು | 2,00,000 |
| ಲಾಭ ಮತ್ತು ನಷ್ಟ ಖಾತೆ | 20,000 | ಸುನಾಮ | 40,000 |
| 5% ಸಾಲಪತ್ರಗಳು | 1,00,000 | | |
| ಚರ ಹೊಣೆಗಾರಿಕೆಗಳು | 1,30,000 | | |
| | <u>7,40,000</u> | | <u>7,40,000</u> |

ದಿನಾಂಕ 31.03.2018 ರಂದು ಸ್ಥಿರ ಆಸ್ತಿಗಳು ಮರು ಮೌಲ್ಯ ಪಡೆದನು. ರೂ. 3,50,000 ಸುನಾಮ ರೂ. 50,000. ಈ ಹಿಂದಿನ 3 ವರ್ಷದ ನಿವ್ವಳ ಲಾಭವು ರೂ. 51,600, ರೂ. 52,000 ಮತ್ತು ರೂ. 51,650 ಆಗಿರುತ್ತದೆ. ಈ ಲಾಭದಲ್ಲಿನ ತೆರಿಗೆ ನಂತರ ಶೇ. 20 ರಂತೆ ಮೀಸಲಿಗೆ ವರ್ಗಾಯಿಸಲು ನಿರ್ಧರಿಸಿದ್ದು ಸರಾಸರಿ ಸಾಮಾನ್ಯ ಲಾಭ ದರವು ಶೇ. 10 ಆಗಿರುತ್ತದೆ.

ಪ್ರತಿ ಷೇರಿನ ಮೌಲ್ಯವನ್ನು ಕೆಳಕಂಡಂತೆ ಕಂಡು ಹಿಡಿಯಿರಿ :

- ನಿವ್ವಳ ಆಸ್ತಿಯ ವಿಧಾನ
- ಇಳುವರಿ ಆದಾಯ ವಿಧಾನ ಮತ್ತು
- ನಿಷ್ಕೃಪಾತ ಬೆಲೆ ವಿಧಾನ

Q.P. Code – 13332

11. Bright Company Ltd. had an authorized capital of Rs. 6,00,000 in equity shares of Rs. 10 each. Its ledger balances as on 31.3.2018 is given below:

| | Rs. |
|--------------------------------------|----------|
| Calls-in-arrears | 7,500 |
| Premises | 3,00,000 |
| Plant and Machinery | 3,30,000 |
| Interim dividend (including CDT) | 37,500 |
| Stock (1.4.2017) | 75,000 |
| Fixtures | 7,200 |
| Debtors | 87,000 |
| Goodwill | 25,000 |
| Cash in hand | 750 |
| Cash at Bank | 39,900 |
| Purchases | 1,85,000 |
| Preliminary expenses | 5,000 |
| Wages | 84,865 |
| General expenses | 16,835 |
| Freight and carriage | 13,115 |
| Salaries | 14,500 |
| Directors fees | 5,725 |
| Bad debts | 2,100 |
| Debenture interest paid | 9,000 |
| Called-up capital | 4,00,000 |
| 6% debenture | 3,00,000 |
| Profit and Loss A/c (1.4.2017) (Cr.) | 14,500 |
| Bills payable | 38,000 |
| Creditors | 50,000 |
| Sales | 4,15,000 |
| General reserve | 25,000 |
| Bad debts provision (1.4.2017) | 3,500 |

Adjustments :

- Depreciate Plant and Machinery by 10%.
- Write-off preliminary expenses Rs. 500.
- Provide for debenture interest due.
- Provide for reserves for doubtful debts at 5% on debtors.
- Of the debtors Rs. 500 are further bad.
- Closing stock Rs. 95,000.

Prepare Profit/Loss Account and Balance Sheet of a company as on 31.3.2018.

ಕಾಶಮಾನವಾದ ಕಂಪನಿ ಲಿಮಿಟೆಡ್ ರೂ. 10 ಮಮುಖ ಬೆಲೆಯಿರುವ ರೂ. 6,00,000 ನೋಂದಾಯಿತ ಸಾಮಾನ್ಯ ಷೇರು ಬಂಡವಾಳವನ್ನು ಹೊಂದಿದೆ. 31.03.2018 ರಂದು ವಿವಿಧ ಖಾತೆಗಳ ತಿಲುಗಳು ಈ ಕೆಳಕಂಡಂತಿವೆ :

| | ರೂ. |
|---------------------------------|----------|
| ಸಾಕಿಯಿರುವ ಕರೆ | 7,500 |
| ಕಂಪನಿಯ ಆವರಣ | 3,00,000 |
| ಸ್ಥಾವರ ಮತ್ತು ಯಂತ್ರಗಳು | 3,30,000 |
| ಮಧ್ಯಂತರ ಲಾಭಾಂಶ (CDT ಒಳಗೊಂಡು) | 37,500 |
| ದಾಸ್ತಾನು (1.4.2017) | 75,000 |
| ನೆಲೆ ವಸ್ತುಗಳು | 7,200 |
| ಋಣಿಗಳು | 87,000 |
| ಸುನಾಮ | 25,000 |
| ಕೈಯಲ್ಲಿನ ನಗದು | 750 |
| ಬ್ಯಾಂಕಿನಲ್ಲಿರುವ ನಗದು | 39,900 |
| ಖರೀದಿ | 1,85,000 |
| ಪ್ರಾರಂಭಿಕ ವೆಚ್ಚಗಳು | 5,000 |
| ಕೂಲಿ | 84,865 |
| ಸಾಮಾನ್ಯ ವೆಚ್ಚಗಳು | 16,835 |
| ಸರಕು ಸಾಗಾಣಿಕೆ | 13,115 |
| ಸಂಬಳ | 14,500 |
| ನಿರ್ದೇಶಕರ ವಂತಿಗೆ | 5,725 |
| ಕರಡು ಸಾಲ | 2,100 |
| ಸಾಲಪತ್ರಗಳ ಮೇಲಿನ ಬಡ್ಡಿ | 9,000 |
| ಕರೆ ಮಾಡಿರುವ ಬಂಡವಾಳ | 4,00,000 |
| 6% ಸಾಲಪತ್ರಗಳು | 3,00,000 |
| ಲಾಭ ನಷ್ಟ ಖಾತೆ (1.4.2017 ಜಮಾ) | 14,500 |
| ಕೊಡಬೇಕಿರುವ ಹುಂಡಿ | 38,000 |
| ಧಣಿಗಳು | 50,000 |
| ಮಾರಾಟ | 4,15,000 |
| ಸಾಮಾನ್ಯ ನಿಧಿ | 25,000 |
| ಕರಡು ಸಾಲದ ಮೀಸಲು (1.4.2017 ರಂತೆ) | 3,500 |

Q.P. Code – 13332

ಹೊಂದಾಣಿಕೆಗಳು :

- (a) ಯಂತ್ರೋಪಕರಣಗಳ ಮೇಲೆ ಶೇ. 10 ರಷ್ಟು ಸವಕಳಿಯನ್ನು ತೆಗೆಯುವುದು.
- (b) ಪ್ರಾರಂಭಿಕ ವೆಚ್ಚಗಳಲ್ಲಿ ರೂ. 500ವನ್ನು ತೆಗೆದು ಹಾಕುವುದು.
- (c) ಸಾಲಪತ್ರಗಳ ಮೇಲಿನ ಬಾಕಿ ಬಡ್ಡಿಯನ್ನು ನಿಗದಿ ಪಡಿಸಿ.
- (d) ಋಣಿಗಳ ಮೇಲೆ ಶೇ. 5 ರಷ್ಟು ಸಂಶಯಾತ್ಮಕ ಸಾಲದ ಮೀಸಲೆಂದು ನಿಗದಿಪಡಿಸಿ.
- (e) ಋಣಿಗಳ ಮೇಲೆ ಮತ್ತೆ ರೂ. 500 ಕರಡು ಸಾಲವಾಗಿದೆ.
- (f) ಅಂತಿಮ ದಾಸ್ತಾನು ರೂ. 95,000.

31ನೇ ಮಾರ್ಚ್ 2018ಕ್ಕೆ ಅಂತ್ಯವಾಗುವಂತೆ ಲಾಭ-ನಷ್ಟ ಖಾತೆ ಮತ್ತು ಅಥಾವೆ ಪತ್ರಿಕೆಯನ್ನು ತಯಾರಿಸಿ.

Sri Siddharth First Grade College-Tumkur

**Third Semester B.Com. Degree Examination,
October/November 2019**

(Non-CBCS (RNS))

Commerce

INDIAN FINANCIAL SYSTEM

Time : 3 Hours]

[Max. Marks : 80

Instructions to Candidates : Answers should be written completely either in English or in Kannada.

SECTION - A/ವಿಭಾಗ - ಎ

Answer any **TEN** of the following sub-questions. Each sub-question carries **2** marks : (10 × 2 = 20)

ಕೆಲಗಿನ ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು :

1. (a) What are Financial Assets?
ಹಣಕಾಸಿನ ಆಸ್ತಿ ಎಂದರೇನು?
- (b) What is Primary market?
ಪ್ರಾಥಮಿಕ ಮಾರುಕಟ್ಟೆ ಎಂದರೇನು?
- (c) Give the meaning of debenture.
ಸಾಲಪತ್ರದ ಅರ್ಥ ತಿಳಿಸಿ.
- (d) What is Core Banking?
ಕೋರ್ ಬ್ಯಾಂಕಿಂಗ್ ಎಂದರೇನು?
- (e) State any two objectives of S.I.D.B.I.
S.I.D.B.I.ನ ಯಾವುದಾದರೂ ಎರಡು ಉದ್ದೇಶಗಳನ್ನು ತಿಳಿಸಿ.
- (f) What is Venture capital?
ಸಾಹಸಿ ಬಂಡವಾಳ ಎಂದರೇನು?
- (g) Expand :
ವಿಸ್ತರಿಸಿ :
(i) SIDBI
(ii) MICR.

Q.P. Code – 13335

- (h) Give the meaning of Hire purchase.
ಬಾಡಿಗೆ ಖರೀದಿ ಎಂದರೇನು?
- (i) What do you mean by capital structure?
ಬಂಡವಾಳ ರಚನೆ ಎಂದರೇನು?
- (j) What is CRR?
CRR ಎಂದರೇನು?
- (k) What is Bills of Exchange?
ಹುಂಡಿ ವಿನಿಮಯ ಎಂದರೇನು?
- (l) Give the meaning of debt assets.
ಸಾಲ ಆಸ್ತಿಯ ಅರ್ಥ ನೀಡಿ.

SECTION – B/ವಿಭಾಗ – ಬಿ

Answer any **THREE** questions from the following. Each question carries **5** marks :
(3 × 5 = 15)

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು :

2. Explain the functions of capital market.
ಬಂಡವಾಳ ಮಾರುಕಟ್ಟೆಯ ಕಾರ್ಯಗಳನ್ನು ವಿವರಿಸಿ.
3. What are the objectives of Commercial Banks?
ವಾಣಿಜ್ಯ ಬ್ಯಾಂಕುಗಳ ಉದ್ದೇಶಗಳಾವುವು?
4. State the features of Mutual fund.
ಪರಸ್ಪರ ಸಹಾಯಕ ನಿಧಿಯ ಲಕ್ಷಣಗಳನ್ನು ತಿಳಿಸಿ.
5. Briefly explain the benefits of debit card.
ಡೆಬಿಟ್ ಕಾರ್ಡ್‌ನ ಉಪಯೋಗಗಳನ್ನು ತಿಳಿಸಿ.
6. Briefly explain the problems of RRBS.
RRBS ನ ತೊಂದರೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

SECTION – C/ವಿಭಾಗ – ಸಿ

Answer any **THREE** of the following questions. Each question carries **15** marks :
(3 × 15 = 45)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು :

7. Explain the objectives of Export-Import Bank of India.
ಭಾರತೀಯ ರಫ್ತು ಮತ್ತು ಆಮದು ಬ್ಯಾಂಕಿನ ಉದ್ದೇಶಗಳನ್ನು ವಿವರಿಸಿ.
8. Explain the organisation and objectives of SEBI.
SEBIಯ ಸಂಘಟನೆ ಮತ್ತು ಉದ್ದೇಶಗಳನ್ನು ವಿವರಿಸಿ.
9. Analyse briefly various functions of Commercial Banks.
ವಾಣಿಜ್ಯ ಬ್ಯಾಂಕುಗಳ ವಿವಿಧ ಕಾರ್ಯಗಳನ್ನು ವಿಶ್ಲೇಷಿಸಿ.
10. What is Mutual fund? Explain various types of mutual funds.
ಪರಸ್ಪರ ಸಹಾಯಕ ನಿಧಿ ಎಂದರೇನು? ವಿವಿಧ ರೀತಿಯ ಪರಸ್ಪರ ಸಹಾಯಕ ನಿಧಿಗಳನ್ನು ವಿವರಿಸಿ.
11. Write a short note on :
 - (a) Nidhis
 - (b) NABARD
 - (c) Hire purchase.ಟಿಪ್ಪಣಿ ಬರೆಯಿರಿ :
 - (a) ನಿಧಿಗಳು
 - (b) ಎನ್.ಎ.ಬಿ.ಆರ್.ಡಿ.
 - (c) ಬಾಡಿಗೆ ಖರೀದಿ

**Third Semester B.Com. Degree Examination,
October/November 2019**

(Non-CBCS Scheme) (RNS)

Commerce

INDIAN CORPORATE LAW

Time : 3 Hours]

[Max. Marks : 80

Instructions to Candidates : Answers should be completely either in English or in Kannada.

SECTION – A/ವಿಭಾಗ - ಎ

Answer any **TEN** of the following questions from main question number 1. Each sub-question carries **2** marks : **(10 × 2 = 20)**

ಕೆಳಗಿನ ಸಂಖ್ಯೆ 1 ರಿಂದ ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು :

1. (a) Give the meaning of Perpetual Succession.
“ನಿರಂತರ ಅಸ್ತಿತ್ವ” ಇದರ ಅರ್ಥವನ್ನು ಕೊಡಿ.
- (b) Define Private company.
‘ಖಾಸಗಿ ಕಂಪನಿ’ ಯನ್ನು ವ್ಯಾಖ್ಯಾನಿಸಿ.
- (c) Who is a Pro-term Secretary?
ತಾತ್ಕಾಲಿಕ ಕಾರ್ಯದರ್ಶಿ ಎಂದರೆ ಯಾರು?
- (d) Give the meaning of promotion of company.
‘ಪ್ರೋಮೋಶನ್ ಆಫ್ ಕಂಪನಿ’ ಇದರ ಅರ್ಥವನ್ನು ಕೊಡಿ.
- (e) Expand :
ವಿಸ್ತರಿಸಿ :
 - (i) C.O.I.
 - (ii) B.C.C.
- (f) What do you mean by Extra-ordinary General Meeting?
ಹೆಚ್ಚುವರಿ ಸಾಮಾನ್ಯ ಸಭೆ ಎಂದರೇನು?
- (g) Mention any four stock exchanges in India.
ಭಾರತದ ಯಾವುದಾದರೂ ನಾಲ್ಕು ಸ್ಟಾಕ್ ಎಕ್ಸ್‌ಚೇಂಜ್‌ಗಳನ್ನು ಹೆಸರಿಸಿ.

Q.P. Code – 13333

- (h) State any four circumstances of compulsory winding up.
ಕಂಪನಿಯನ್ನು ಕಡ್ಡಾಯವಾಗಿ ಮುಚ್ಚಲು ಯಾವುದಾದರೂ ನಾಲ್ಕು ಸಂದರ್ಭಗಳನ್ನು ತಿಳಿಸಿ.
- (i) When, the voluntary winding up of company becomes creditors winding up of company?
ಸ್ವಯಂ ಪ್ರೇರಿತ ಕಂಪನಿಯ ಮುಚ್ಚುವಿಕೆಯು, ಯಾವಾಗ ಧಣಿಗಳಿಂದ ಪ್ರೇರಿತವಾಗಿ ಮುಚ್ಚಲ್ಪಡುತ್ತದೆ?
- (j) Give the meaning of Prospectus.
'ಪ್ರಾಸ್‌ಪೆಕ್ಟಸ್' ಇದರ ಅರ್ಥವನ್ನು ಕೊಡಿ.
- (k) Give the meaning of Special Resolution.
'ನಿಕ್ಷೇಪ ಠರಾವು' ಇದರ ಅರ್ಥವನ್ನು ಕೊಡಿ.
- (l) What do you mean by Agenda?
'ಕಾರ್ಯಸೂಚಿ' ಎಂದರೇನು?

SECTION – B/ವಿಭಾಗ – ಬಿ

Answer any **THREE** of the following questions. Each question carries **5** marks :
(3 × 5 = 15)

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು :

2. Distinguish between Memorandum of Association and Articles of Association.
ಮನವಿ ಪತ್ರ ಮತ್ತು ಸಂಘ ನಿಯಮಾವಳಿಗಳಿಗೆ ಇರುವ ವ್ಯತ್ಯಾಸಗಳನ್ನು ವಿವರಿಸಿ.
3. Briefly explain SEBI guidelines for fresh issue of shares.
ಷೇರುಗಳ ಹೊಸ ಹಂಚಿಕೆಗೆ SEBI ಮಾರ್ಗಸೂಚಿಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
4. State any five differences between Public company and Private company.
ಸಾರ್ವಜನಿಕ ಕಂಪನಿ ಮತ್ತು ಖಾಸಗಿ ಕಂಪನಿಗಳಿಗಿರುವ ಯಾವುದಾದರೂ ಐದು ವ್ಯತ್ಯಾಸಗಳನ್ನು ತಿಳಿಸಿ.
5. What is an Agenda? Briefly explain its contents.
ಕಾರ್ಯ ಸೂಚಿ ಎಂದರೇನು? ಇದರಲ್ಲಿ ಅಡಕವಾಗಿರುವ ಅಂಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
6. Mention the requisites of valid meeting.
ಮಾನ್ಯ ಸಭೆಯ ಅವಶ್ಯಕತೆಗಳನ್ನು ತಿಳಿಸಿ.

SECTION - C/ವಿಭಾಗ - ಸಿ

Answer any **THREE** of the following questions. Each question carries **15** marks :
(3 × 15 = 45)

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು :

7. Define company. Explain its features.
ಕಂಪನಿಯನ್ನು ವ್ಯಾಖ್ಯಾನಿಸಿ. ಇದರ ಲಕ್ಷಣಗಳನ್ನು ವಿವರಿಸಿ.
8. Explain the stages of formation of company limited by shares.
'ಷೇರು'ಗಳಿಂದ ನಿಯಮಿತಗೊಂಡ ಕಂಪನಿಗಳನ್ನು ಸ್ಥಾಪಿಸಲು ಹಂತಗಳನ್ನು ವಿವರಿಸಿ.
9. Define statutory meeting. Discuss the duties of Company Secretary relating to statutory meeting.
'ಶಾಸನಬದ್ಧ ಸಭೆ'ಯನ್ನು ವ್ಯಾಖ್ಯಾನಿಸಿ. ಶಾಸನಬದ್ಧ ಸಭೆಗೆ ಸಂಬಂಧಪಟ್ಟಂತೆ ಕಂಪನಿ ಕಾರ್ಯದರ್ಶಿಯ ಕರ್ತವ್ಯಗಳನ್ನು ವಿವರಿಸಿ.
10. Give the meaning of Prospectus. Explain the contents of Prospectus.
'ಪ್ರಾಸ್ಪೆಕ್ಟಸ್' ಇದರ ಅರ್ಥವನ್ನು ನೀಡಿ. ಇದು ಏನನ್ನು ಒಳಗೊಂಡಿರುತ್ತದೆ ವಿವರಿಸಿ.
11. What do you mean by winding up of company? Explain the modes of winding up of company.
ಕಂಪನಿಯ ಮುಚ್ಚುವಿಕೆ ಎಂದರೇನು? ಇದರ ವಿಧಾನಗಳನ್ನು ವಿವರಿಸಿ.

III Semester B.Com.N. Examination, Nov./Dec. 2015

(Revised New Scheme)

COMMERCE

(3.3) : Corporate Accounting – I

Time : 3 Hours

Max. Marks : 80

Instruction : Answer should be written either in **English** or in **Kannada**.

SECTION – A

Answer any ten of the following sub question. Each question carries two marks.

(10×2=20)

1. a) What do you mean by underwriting ?
- b) What is partial underwriting ?
- c) Give the meaning of preference shares.
- d) How do you calculate the intrinsic value of shares ?
- e) State any four divisible profits.
- f) State any two factors determining the value of goodwill.
- g) How do you calculate the goodwill under adjusted average profit method ?
- h) Calculate the net assets from the following Balance Sheet.

Balance Sheet as on 31-12-2014

| | | | |
|-------------------|-----------------|------------------------|-----------------|
| Share capital | 1,00,000 | Assets | 2,00,000 |
| 7% Debentures | 50,000 | Discount on Debentures | 20,000 |
| Depreciation fund | 30,000 | Preliminary expenses | 30,000 |
| Sundry creditors | 1,00,000 | Profit and Loss A/c | 30,000 |
| | 2,80,000 | | 2,80,000 |

P.T.O.

i) How do you treat the following company's Balance Sheet ?

- 1) Calls in arrears
- 2) Outstanding rent
- 3) Preliminary expenses
- 4) Calls in advance.

j) What are marked applications ?

k) Find out the value of goodwill under super profit method from the following :

Average profit Rs. 2,00,000

Capital employed Rs. 10,00,000

Normal rate of return 8%

Number of years purchase – 2 years.

l) Calculate the average profits from the following :

2011 Profits Rs. 30,000

2012 Profits Rs. 25,000

2013 Profits Rs. 10,000

2014 Loss Rs. 5,000

SECTION – B

Answer any three questions. Each question carries 5 marks :

(3×5=15)

2. 'A' company issued 100000 shares of Rs. 10 each. These shares were underwritten as follows :

'x' → 30000 shares and 'y' → 50000 shares. The public applied to 70,000 shares. Determine the liability of 'x' and 'y'.

3. From the following particulars prepare profit and loss appropriation account.

- a) Profit and Loss A/c (Cr.) Rs. 25,00,000
- b) Net profit for the year 20,00,000
- c) Transfer to general reserve 5,00,000
- d) 15000 – 9% preference shares of Rs. 100 each (dividend due one year)
- e) Dividend at 20% on 25000 Equity shares of 100 each.

4. Pass Journal Entries in the books of Co. in connection with redemption of preference shares in the following case.

For payment of 1,000, 10% redeemable preference shares of Rs. 100 each at a premium of 5%. Company issued 5000 equity shares of Rs. 20 each at 5% premium all the amounts of these shares were duly received.

5. Following are the particulars of Raju Co. Ltd.

| | |
|------------------------------|--------------|
| Equity shares of Rs. 10 each | Rs. 4,00,000 |
| 5% Debentures | Rs. 50,000 |
| Current liabilities | Rs. 1,30,000 |
| Current assets | Rs. 2,00,000 |
| Fixed assets | Rs. 5,50,000 |
| Goodwill | Rs. 50,000 |

Compute the value of shares under net assets method.

6. Mr. Raju has been doing business intends to sell his business on 31-3-2014 from the following information. Find the value of goodwill based on 3 years purchase of average profit of last 4 years.

2011 – Rs. 2,00,000, 2012 – Rs. 2,40,000, 2013 – Rs. 3,00,000,
2014 – Rs. 3,60,000.

At that time of purchase of business the buyer was employed as manager of similar business on a salary of Rs. 6,000 per month. He will look after the business here after.



SECTION - C

Answer **any three** questions. **Each** question carries **fifteen** marks. **(3×15=45)**

7. A company issued 30000 shares of Rs. 10 each. These shares were under written as follows :

x → 18000 shares, y → 7500 shares, z → 4500 shares.

In addition there was a firm under writing as follows :

x → 2400 shares, y → 900 shares and z → 3000 shares.

Total subscriptions received by the company (excluding firm underwriting and marked applications) were 4500 shares.

Marked applications were x → 3000 shares, y → 6000 shares and z → 1500 shares.

Note : Firm underwriting treated as un marked applications.

8. The following is the Balance Sheet of a company :

| Liabilities | Rs. | Assets | Rs. |
|----------------------------------|-----------------|---------------|-----------------|
| 10% Redeemable preference shares | | Sundry Assets | 8,10,000 |
| of Rs. 100 each | 1,00,000 | Cash at Bank | 90,000 |
| Less calls in arrears | <u>1,000</u> | | |
| (50 shares at 20 each) | 99,000 | | |
| 50000 Equity shares of | | | |
| Rs. 10 each fully paid up | 5,00,000 | | |
| General reserve | 1,00,000 | | |
| Capital reserve | 50,000 | | |
| Creditors | 1,51,000 | | |
| | 9,00,000 | | 9,00,000 |



For the purpose of redemption of preference shares. The company made a fresh issue of 4500 equity shares of Rs. 10 each at a premium of 10%. The issue was taken up and paid for in full the company paid Rs. 5,000 as brokerage in connection with the issue of the holders of 50 shares in arrears of call. Holders of 40 shares paid the out standing due before redemption.

The Balance of the shares were forfeited as non paid and immediately re issued as fully paid for Rs. 500 before redemption. The preference shares were redeemed at a premium of 10%.

Write Journal entries and prepare B/S.

9. The net profit of a business after providing for taxation for the past 5 years are Rs. 80,000, Rs. 85,000, Rs. 92,000, Rs. 1,05,000 and Rs. 1,18,000. The capital employed in the business is Rs. 8,00,000. The normal rate of return expected in this type of business is 10%. It is expected that the company will be able to maintain its super profit for the next 5 years. Calculate the value of goodwill on the basis of
 - a) 5 years purchase of super profit method
 - b) Annuity method, Taking the present value of annuity of rupee 1 for 5 years at 10% as 3.78 and
 - c) Capitalisation on super profit method.

10. Following is the B/S of Rama Co. Ltd., as on 31-3-2012.

| Liabilities | Rs. | Assets | Rs. |
|------------------------|------------|---------------------|------------|
| <u>Share capital</u> | | <u>Fixed assets</u> | |
| 30000 equity shares of | | Goodwill | 25,000 |
| Rs. 20 each fully paid | 6,00,000 | Building | 6,00,000 |



| | | | |
|--------------------------------------------------|------------------|----------------------------------|------------------|
| 25000 equity shares of Rs. 20 each Rs. 8 paid | | Machinery | 3,75,000 |
| | 2,00,000 | Investments | 50,000 |
| 15000 equity shares of Rs. 10 each fully paid | | <u>Current assets</u> | |
| | 1,50,000 | Stock | 3,00,000 |
| 10000 equity shares of Rs. 10 each Rs. 5 paid | | Debtors | 1,50,000 |
| | 50,000 | Bills receivables | 50,000 |
| <u>Reserves and surplus</u> | | Bank | 1,30,000 |
| General reserves | 4,50,000 | <u>Miscellaneous expenditure</u> | |
| Profit and Loss A/c | 50,000 | Discount on issue of shares | 20,000 |
| Creditors | 2,00,000 | | |
| | 17,00,000 | | 17,00,000 |

The goodwill is valued at Rs. 15,000, Buildings at Rs. 12,00,000, Machinery Rs. 3,00,000, Investments at Rs. 35,000, Stock at Rs. 2,50,000, Debtors at Rs. 1,40,000. There was contingent liability of Rs. 20,000.

Determine the value of different shares.

11. Sindu Ltd., is a company with an authorised capital of Rs. 5,00,000 divided into shares of Rs. 100 each. Following are the balances as on 31-3-2014 :

| Debit Balances | Rs. | Credit Balances | Rs. |
|-----------------------|------------|----------------------------|------------|
| Stock 1-4-2013 | 50,000 | Share capital Rs. 100 each | 2,50,000 |
| Purchases | 3,00,000 | Sales | 4,25,000 |
| Wages | 70,000 | Discount received | 3,150 |
| Discount allowed | 4,200 | Profit and Loss A/c | 6,220 |



| | | | |
|----------------------------|-----------------|----------------|-----------------|
| Insurance paid (31-6-2014) | 6,720 | Creditors | 35,200 |
| Salaries | 18,500 | Reserve | 25,000 |
| Rent | 6,000 | Loan from M.D. | 15,700 |
| General Expenses | 8,950 | | |
| Printing and stationery | 2,400 | | |
| Advertisement | 3,800 | | |
| Bonus | 10,500 | | |
| Debtors | 38,700 | | |
| Plant and machinery | 80,500 | | |
| Furniture | 17,100 | | |
| Cash at bank | 1,34,700 | | |
| Bad debts | 3,200 | | |
| Calls in arrears | 5,000 | | |
| | 7,60,270 | | 7,60,270 |

You are required to prepare Trading A/c, Profit and Loss A/c, Profit and Loss Appropriation A/c and B/S as on 31-3-2014.

Adjustments :

- a) Closing stock on 31-3-2014 Rs. 1,00,000
- b) Provide depreciation on plant 15% and on furniture 10%
- c) Outstanding liabilities were -Wages Rs. 5,200, Salary Rs. 1,200 and rent Rs. 600
- d) Dividend at 5% on paid up capital is to be provided.



ಕನ್ನಡ ಆವೃತ್ತಿ

ವಿಭಾಗ - ಎ

1. ಯಾವುದಾದರೂ ಹತ್ತು ಉಪಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 2 ಅಂಕಗಳು:

(10×2=20)

- ಭರವಸೆ ಕೊಳ್ಳುವಿಕೆಯ ಬಗ್ಗೆ ನಿವೇನು ಅರ್ಥ ತಿಳಿದಿರುವಿರಿ ?
- ಭಾಗಶಃ ಭರವಸೆ ಕೊಳ್ಳುವಿಕೆ ಎಂದರೇನು ?
- ಆದ್ಯತೆಯ ಷೇರುಗಳ ಅರ್ಥ ಕೊಡಿ.
- ಷೇರುಗಳ ಆಂತರಿಕ ಬೆಲೆಯನ್ನು ಹೇಗೆ ನಿರ್ಧರಿಸುವಿರಿ ?
- ವಿಭಾಗಿಸತಕ್ಕ ಲಾಭದ ನಾಲ್ಕು ಅಂಶಗಳನ್ನು ತಿಳಿಸಿ.
- ಸುನಾಮವನ್ನು ನಿರ್ಧರಿಸುವ ಯಾವುದಾದರೂ ಎರಡು ಅಂಶಗಳನ್ನು ತಿಳಿಸಿ.
- ಹೊಂದಾಣಿಕೆ ಮಾಡಿದ ಸರಾಸರಿ ಆದಾಯದ ಮೇರೆಗೆ ನೀವು ಹೇಗೆ ಸುನಾಮವನ್ನು ಕಂಡುಹಿಡಿಯುವಿರಿ.
- ಈ ಕೆಳಕಂಡ ಅಥಾವೆ ಪತ್ರಿಕೆಯಿಂದ ನಿವ್ವಳ ಆಸ್ತಿಗಳನ್ನು ಕಂಡುಹಿಡಿಯಿರಿ:

ಅಥಾವೆ ಪತ್ರಿಕೆ 31-12-2014

| ಷೇರು ಬಂಡವಾಳ | 1,00,000 | ಆಸ್ತಿಗಳು | 2,00,000 |
|----------------|-----------------|----------------------|-----------------|
| 7% ಡಿಬೆಂಚರುಗಳು | 50,000 | ಡಿಬೆಂಚರುಗಳ ಮೇಲೆ ಸೋಡಿ | 20,000 |
| ಸವತ ನಿಧಿ | 30,000 | ಪ್ರಾರಂಭಿಕ ಖರ್ಚುಗಳು | 30,000 |
| ಧನಗಳು | 1,00,000 | ಲಾಭ ಮತ್ತು ನಷ್ಟ ಖಾತೆ | 30,000 |
| | 2,80,000 | | 2,80,000 |

i) ಕಂಪನಿಯ ಅಥಾವೆ ಪತ್ರಿಕೆಯಲ್ಲಿ ಈ ಕೆಳಗಿನವುಗಳನ್ನು ಹೇಗೆ ಪ್ರತಿಪಾದಿಸುತ್ತೀರಿ ?

- ಕರೆಗಳ ಬಾಕಿ
- ಬಾಕಿ ಬಾಡಿಗೆ
- ಪ್ರಾರಂಭಿಕ ವೆಚ್ಚಗಳು
- ಮುಂಗಡ ಕರೆಗಳು



- j) ಗುರುತಿಸಿದ ಅರ್ಜಿಗಳು ಎಂದರೇನು ?
- k) ಈ ಕೆಳಕಂಡ ಮಾಹಿತಿಗಳಿಂದ ಹೆಚ್ಚುವರಿ ಆದಾಯ ಪದ್ಧತಿಯಲ್ಲಿ ಸುನಾಮದ ಮೌಲ್ಯವನ್ನು ಕಂಡುಹಿಡಿಯಿರಿ.
- ಸರಾಸರಿ ಲಾಭ ರೂ. 2,00,000
ಬಂಡವಾಳ ಹೂಡಿಕೆ ರೂ. 10,00,000
ಸಾಮಾನ್ಯ ಲಾಭ ದರ 8%
ಕೊಳ್ಳುವ ವರ್ಷಗಳು - 2 ವರ್ಷಗಳು.
- l) ಈ ಕೆಳಕಂಡ ಮಾಹಿತಿಗಳಿಂದ ಸರಾಸರಿ ಲಾಭ ಕಂಡುಹಿಡಿಯಿರಿ :
- 2011 ಲಾಭ ರೂ. 30,000
2012 ಲಾಭ ರೂ. 25,000
2013 ಲಾಭ ರೂ. 10,000
2014 ನಷ್ಟ ರೂ. 5,000

ವಿಭಾಗ - ಬಿ

ಈ ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು:

(3×5=15)

2. 'A' ಕಂಪನಿ 1,00,000 ಷೇರುಗಳನ್ನು ರೂ. 10 ರಂತೆ ಸಾರ್ವಜನಿಕರಿಗೆ ನೀಡಿತು. ಆ ಷೇರುಗಳನ್ನು ಭರವಸೆ ಕೊಳ್ಳುವವರು ಈ ಕೆಳಕಂಡಂತೆ ಒಪ್ಪಿರುತ್ತಾರೆ.
- 'x' → 30,000 ಷೇರುಗಳು ಮತ್ತು 'y' → 50,000 ಷೇರುಗಳು. ಸಾರ್ವಜನಿಕರು 70,000 ಷೇರುಗಳನ್ನು ಕೊಳ್ಳಲು ಅರ್ಜಿ ಸಲ್ಲಿಸಿದ್ದರು. ಭರವಸೆ ಕೊಳ್ಳುವವರ ಜವಾಬ್ದಾರಿ ಪಟ್ಟಿಯನ್ನು ತಯಾರಿಸಿ.
3. ಈ ಕೆಳಗಿನ ವಿವರಗಳಿಂದ ಲಾಭ ನಷ್ಟ ವಿನಿಯೋಗ ಖಾತೆ ತಯಾರಿಸಿ :
- a) ಲಾಭ ಮತ್ತು ನಷ್ಟ ಖಾತೆ (Cr.) ರೂ. 25,00,000
b) ಚಾಲ್ತಿ ವರ್ಷದ ಲಾಭ ರೂ. 20,00,000
c) ಸಾಮಾನ್ಯ ನಿಧಿಗೆ ಕಳುಹಿಸಿದ್ದು ರೂ. 5,00,000
d) 15,000 - 9% ಆದ್ಯತಾ ಷೇರುಗಳು ರೂ. 100 ರಂತೆ (ಲಾಭಾಂಶ ಬಾಕಿ ಒಂದು ವರ್ಷದ್ದು)
e) 25000 ಷೇರುಗಳು ರೂ. 100 ರಂತೆ 20% ಲಾಭಾಂಶ.



4. ಈ ಕೆಳಗೆ ಕೊಟ್ಟಿರುವ ವಿವರಗಳನ್ನು ಆಧರಿಸಿ ವಿಮೋಚನೆಗೆ ಸಂಬಂಧಿಸಿದಂತೆ ರೋಜು ದಾಖಲೆ ಬರೆಯಿರಿ.
ರೂ. 100 ರ ಮುಖಬೆಲೆಯ ಶೇ. 5 ರ 1,000 ಆದ್ಯತಾ ಷೇರುಗಳನ್ನು ಶೇ. 10 ರ ಹೆಚ್ಚುವರಿ ಹಣದೊಂದಿಗೆ ವಿಮೋಚನೆಗೊಳಿಸಲು ಕಂಪನಿಯು ರೂ. 20 ರ ಮುಖಬೆಲೆಯ 5,000 ಸಾಮಾನ್ಯ ಷೇರುಗಳನ್ನು ಶೇ. 5 ರ ಹೆಚ್ಚುವರಿ ಹಣದೊಂದಿಗೆ ಪಡೆಯಲು ಸಾರ್ವಜನಿಕರ ಕೊಳ್ಳುವಿಕೆಗೆ ಬಿಡುಗಡೆ ಮಾಡಿದ್ದಾರೆ. ಸಾರ್ವಜನಿಕರು ಎಲ್ಲಾ ಷೇರುಗಳನ್ನು ಕೊಂಡು ಹಣವನ್ನು ಪಾವತಿಸಿದ್ದಾರೆ.

5. ರಾಜು ಕಂಪನಿ ಲಿಮಿಟೆಡ್ ವಿವರಣೆಯು ಈ ಕೆಳಕಂಡಂತಿದೆ :

| | |
|--------------------------------|--------------|
| ರೂ. 10 ಮುಖಬೆಲೆ ಸಾಮಾನ್ಯ ಷೇರುಗಳು | ರೂ. 4,00,000 |
| 5% ಡಿಬೆಂಚರು | ರೂ. 50,000 |
| ಚರ ಜವಾಬ್ದಾರಿಗಳು | ರೂ. 1,30,000 |
| ಚರ ಆಸ್ತಿಗಳು | ರೂ. 2,00,000 |
| ಸ್ಥಿರ ಆಸ್ತಿಗಳು | ರೂ. 5,50,000 |
| ಸುನಾಮ | ರೂ. 50,000 |

ನಿವ್ವಳ ಆಸ್ತಿ ವಿಧಾನದಲ್ಲಿ ಷೇರುಗಳ ಬೆಲೆ ಕಂಡುಹಿಡಿಯಿರಿ.

6. ರಾಜು ಎಂಬುವವನು 31-3-2014 ರಂದು ತನ್ನ ವ್ಯಾಪಾರವನ್ನು ಮಾರಲು ನಿರ್ಧರಿಸುತ್ತಾನೆ. ಈ ಕೆಳಗಿನ ವಿವರಗಳಿಂದ ಮೂರು ವರ್ಷ ಕೊಳ್ಳುವಿಕೆ ಆಧಾರದ ಮೇಲೆ ನಾಲ್ಕು ವರ್ಷ ಸರಾಸರಿ ಆದಾಯದಿಂದ ಸುನಾಮ ಬೆಲೆಯನ್ನು ಕಂಡುಹಿಡಿಯಿರಿ. ಲಾಭಗಳು ಈ ರೀತಿ ಇವೆ :

2011 – ರೂ. 2,00,000, 2012 – ರೂ. 2,40,000, 2013 – ರೂ. 3,00,000,
2014 – ರೂ. 3,60,000.

ಕೊಳ್ಳುವ ಸಮಯದಲ್ಲಿ ಕೊಳ್ಳುವವನು ಬೇರೊಂದು ಕಂಪನಿಯಲ್ಲಿ ತಿಂಗಳಿಗೆ 6,000 ರೂ. ಗೆ ಮನೇಜರ್ ನಂತೆ ಕೆಲಸ ನಿರ್ವಹಿಸುತ್ತಿದ್ದು, ಕೊಂಡ ನಂತರದಲ್ಲಿ ಅದನ್ನು ವರ್ಜಿಸಿ ಈ ವ್ಯಾಪಾರವನ್ನು ನೋಡಿಕೊಳ್ಳುತ್ತಾನೆ.



ವಿಭಾಗ- ಸಿ

ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು:

(3x15=45)

7. 'A' ಎಂಬ ಕಂಪನಿ ನಿಯಮಿತ ರೂ. 10 ಮುಖಬೆಲೆಯುಳ್ಳ 30000 ಷೇರುಗಳನ್ನು ಮಾರಾಟಕ್ಕೆ ಇಟ್ಟಿತು. ಈ ಎಲ್ಲಾ ಷೇರುಗಳಿಗೆ ಈ ಕೆಳಕಂಡಂತೆ ಭರವಸೆ ದೊರೆತಿದೆ:

x → 18000 ಷೇರುಗಳು, y → 7500 ಷೇರುಗಳು, z → 4500 ಷೇರುಗಳು.

ಇದರೊಂದಿಗೆ ಭದ್ರ ಭರವಸೆ ಈ ಕೆಳಕಂಡಂತಿದೆ:

x → 2400 ಷೇರುಗಳು, y → 900 ಷೇರುಗಳು ಮತ್ತು z → 3000 ಷೇರುಗಳು.

ಕಂಪನಿಗೆ ಒಟ್ಟು 4500 (ಗುರುತಿಸಿದ ಷೇರುಗಳನ್ನು ಮತ್ತು ಭದ್ರ ಷೇರುಗಳನ್ನು ಹೊರತುಪಡಿಸಿ) ಷೇರುಗಳಿಗೆ ಬೇಡಿಕೆ ಬಂದಿದೆ. ಗುರುತಿಸಿದ ಷೇರುಗಳು ಈ ಕೆಳಕಂಡಂತಿವೆ:

x → 3000 ಷೇರುಗಳು, y → 6000 ಷೇರುಗಳು ಮತ್ತು z → 1500 ಷೇರುಗಳು.

ಸೂಚನೆ: ಭದ್ರ ಭರವಸೆ ಷೇರುಗಳನ್ನು ಗುರುತಿಸಿಲ್ಲದ ಅರ್ಜಿಗಳೆಂದು ಪರಿಗಣಿಸಿ.

8. ಕಂಪನಿಯ ಅಥಾವೆ ಪತ್ರ ಈ ಕೆಳಕಂಡಂತಿದೆ:

| ಜವಾಬ್ದಾರಿಗಳು | ರೂ. | ಆಸ್ತಿಗಳು | ರೂ. |
|---------------------------------------|--------------|----------------------|-----------------|
| ರೂ. 100 ರ ಮುಖಬೆಲೆಯ ಶೇ. 10 | | ಇತರೆ ಆಸ್ತಿಗಳು | 8,10,000 |
| ವಿಮೋಚನಾ ಆದ್ಯತಾ ಷೇರುಗಳು | 1,00,000 | ಬ್ಯಾಂಕಿನಲ್ಲಿರುವ ನಗದು | 90,000 |
| ಕರೆಗಳ ಬಾಕಿ | <u>1,000</u> | | |
| (ರೂ. 20 ರಂತೆ 50 ಷೇರುಗಳಿಂದ) | | | 99,000 |
| ರೂ. 10 ರ ಮುಖಬೆಲೆಯ | | | |
| 50000 ಸಾಮಾನ್ಯ ಷೇರುಗಳು ಪೂರ್ತಿ ಕೊಟ್ಟಿದೆ | | | 5,00,000 |
| ಸಾಮಾನ್ಯ ನಿಧಿ | | | 1,00,000 |
| ಬಂಡವಾಳ ನಿಧಿ | | | 50,000 |
| ಧನಿಗಳು | | | 1,51,000 |
| | | 9,00,000 | 9,00,000 |



ಆದ್ಯತಾ ಷೇರುಗಳನ್ನು ವಿಮೋಚನೆ ಮಾಡುವ ಸಲುವಾಗಿ ಕಂಪನಿಯು ಹೊಸದಾಗಿ ರೂ. 10 ಮುಖ ಬೆಲೆಯ 4500 ಸಾಮಾನ್ಯ ಷೇರುಗಳನ್ನು ಶೇ. 10 ಪ್ರೀಮಿಯಂನಂತೆ ನೀಡಿ ಹಣ ಪಡೆದು ವಿಮೋಚನೆ ಮಾಡಲಾಯಿತು. ಷೇರು ನೀಡಿಕೆಯ ಸಂಬಂಧವಾಗಿ ರೂ. 5,000 ದಲ್ಲಾಳಿಯನ್ನು ನೀಡಿದೆ. ಕರೆಗಳ ಬಾಕಿಯಲ್ಲಿ 50 ಷೇರುದಾರರಲ್ಲಿ 40 ಷೇರುದಾರರು ವಿಮೋಚನೆ ಅವಧಿಯವರೆಗೂ ಹಣ ನೀಡಿರುವುದಿಲ್ಲ.

ಹಣ ನೀಡದ ಉಳಿಕೆ ಷೇರುಗಳನ್ನು ಮುಟ್ಟುಗೋಲು ಹಾಕಿಕೊಂಡು ತಕ್ಷಣವೇ ಪುನಃ ನೀಡಿತು. ವಿಮೋಚನೆ ಅವಧಿಗಿಂತ ಮುಂಚಿತವಾಗಿ ರೂ. 500 ಪೂರ್ಣ ಹಣ ಪಡೆದು ಆದ್ಯತಾ ಷೇರುಗಳನ್ನು ಪ್ರೀಮಿಯಂ ಶೇ. 10 ರಂತೆ ವಿಮೋಚನೆ ಮಾಡಿತು.

ರೋಜು ದಾಖಲೆ ಬರೆಯಿರಿ ಮತ್ತು ಅಥಾವೆ ಪತ್ರ ತಯಾರಿಸಿ.

9. ತೆರಿಗೆಯನ್ನು ತೆಗೆದ ಮೇಲೆ ನಿವ್ವಳ ಲಾಭ ಕಳೆದ ಐದು ವರ್ಷದ್ದು ಈ ಕೆಳಕಂಡಂತಿದೆ:

ರೂ. 80,000, ರೂ. 85,000, ರೂ. 92,000, ರೂ. 1,05,000 ಮತ್ತು ರೂ. 1,18,000. ವ್ಯವಹಾರದಲ್ಲಿ ಬಂಡವಾಳ ಹೂಡಿಕೆ ರೂ. 8,00,000 ಸಾಮಾನ್ಯ ಲಾಭ ದರ ಇದೇ ರೀತಿಯ ವ್ಯವಹಾರದಲ್ಲಿ ಶೇ. 10. ಕಂಪನಿಯು ಮುಂದಿನ ಐದು ವರ್ಷದಲ್ಲಿ ಇದೇ ತರಹದ ಹೆಚ್ಚುವರಿ ಲಾಭವನ್ನು ಪಡೆಯಲು ಊಹಿಸಲಾಗಿದೆ.

ಈ ಕೆಳಗಿನವುಗಳನ್ನು ಆಧರಿಸಿ ಕೀರ್ತಿ ಮೌಲ್ಯ ಕಂಡುಹಿಡಿಯಿರಿ:

1) ಐದು ವರ್ಷ ಖರೀದಿಸಿದ ಹೆಚ್ಚುವರಿ ಲಾಭ ಪದ್ಧತಿ

2) ವರ್ಷಾಶನ ವಿಧಾನದಲ್ಲಿ ರೂ. 1 ಕ್ಕೆ 5 ವರ್ಷಗಳಲ್ಲಿ ಶೇ. 10 ರಂತೆ ವರ್ಷಾಶನ 3.78 ಮತ್ತು

3) ಹೆಚ್ಚುವರಿ ಲಾಭ ಬಂಡವಾಳೀಕರಣ ಪದ್ಧತಿ.

10. ದಿನಾಂಕ 31-3-2012 ರಾಮ ಕಂಪನಿ ಲಿಮಿಟೆಡ್‌ನ ಅಥಾವೆ ಪತ್ರಿಕೆ ಈ ಕೆಳಕಂಡಂತಿದೆ:

| ಜವಾಬ್ದಾರಿಗಳು | ರೂ. ಆಸ್ತಿಗಳು | ರೂ. |
|----------------------------------|-----------------------|----------|
| <u>ಷೇರು ಬಂಡವಾಳ</u> | <u>ಸ್ಥಿರ ಆಸ್ತಿಗಳು</u> | |
| ಪೂರ್ತಿ ಪಡೆದ 20 ರೂ. ಮುಖಬೆಲೆಯ | ಸುನಾಮ | 25,000 |
| 30000 ಷೇರುಗಳು ಪೂರ್ಣವಾಗಿ ಕೊಟ್ಟಿದೆ | 6,00,000 ಕಟ್ಟಡಗಳು | 6,00,000 |

| | | | |
|---------------------------------------|------------------|------------------------|------------------|
| ರೂ. 20 ಮುಖಬೆಲೆಯ 25000 | | ಯಂತ್ರಗಳು | 3,75,000 |
| ಸಾಮಾನ್ಯ ಷೇರುಗಳು ರೂ. 8 ಪಡೆದಿದೆ | 2,00,000 | ಹೂಡಿಕೆಗಳು | 50,000 |
| ರೂ. 10 ಮುಖಬೆಲೆಯ 15000 | | <u>ಚರ ಆಸ್ತಿಗಳು</u> | |
| ಸಾಮಾನ್ಯ ಷೇರುಗಳು ಪೂರ್ಣವಾಗಿ ಪಡೆದಿದೆ | 1,50,000 | ದಾಸ್ತಾನು | 3,00,000 |
| ರೂ. 10 ರ ಮುಖಬೆಲೆಯ 10000 | | ಋಣಿಗಳು | 1,50,000 |
| ಸಾಮಾನ್ಯ ಷೇರುಗಳು ಅದರಲ್ಲಿ 5 ರೂ. ಪಡೆದಿದೆ | 50,000 | ಬರಬೇಕಾದ ಹುಂಡಿಗಳು | 50,000 |
| <u>ಮೀಸಲು ಮತ್ತು ಹೆಚ್ಚುವರಿ</u> | | ಬ್ಯಾಂಕು | 1,30,000 |
| ಸಾಮಾನ್ಯ ಮೀಸಲು | 4,50,000 | <u>ಇತರೆ ಖರ್ಚುಗಳು</u> | |
| ಲಾಭ ಮತ್ತು ನಷ್ಟ ಖಾತೆ | 50,000 | ಷೇರು ನೀಡಿಕೆಯ ಮೇಲೆ ಸೋಡಿ | 20,000 |
| ಧನಿಗಳು | 2,00,000 | | |
| | 17,00,000 | | 17,00,000 |

Sri Siddharth First Grade College, Turkur

ಸುನಾಮದ ಬೆಲೆ ರೂ. 15,000, ಕಟ್ಟಡದ ಮೌಲ್ಯ ರೂ. 12,00,000, ಯಂತ್ರಗಳು ರೂ. 3,00,000, ಹೂಡಿಕೆಗಳು ರೂ. 35,000, ದಾಸ್ತಾನು ರೂ. 2,50,000, ಋಣಿಗಳು ರೂ. 1,40,000. ಆಕಸ್ಮಿಕ ಹೊಣೆ ಇರುವುದು ರೂ. 20,000.

ವಿವಿಧ ಷೇರುಗಳ ಬೆಲೆಯನ್ನು ಕಂಡುಹಿಡಿಯಿರಿ.

11. ಸಿಂಧು ಲಿಮಿಟೆಡ್ ಕಂಪನಿಯು ರೂ. 100 ಮುಖಬೆಲೆಯ ರೂ. 5,00,000 ಷೇರು ಒಟ್ಟು ಬಂಡವಾಳ ಹೊಂದಿದೆ.

ದಿನಾಂಕ 31-3-2014 ರಂದು ಇರುವ ಶಿಲ್ಕುಗಳು ಕೆಳಕಂಡಂತಿದೆ:

| ಖರ್ಚುಗಳ ಶಿಲ್ಕು | ರೂ. | ಜಮಾ ಶಿಲ್ಕುಗಳು | ರೂ. |
|-------------------|----------|------------------------------|----------|
| ದಾಸ್ತಾನು 1-4-2013 | 50,000 | ರೂ. 100 ಮುಖಬೆಲೆಯ ಷೇರು ಬಂಡವಾಳ | 2,50,000 |
| ಕೊಂಡಿದ್ದು | 3,00,000 | ಮಾರಾಟ | 4,25,000 |



| | | | |
|---------------------------------|-----------------|-----------------------|-----------------|
| 000 ಕೂಲಿಗಳು | 70,000 | ಪಡೆದ ಸೋಡಿ | 3,150 |
| 000 ಸೋಡಿ ಕೊಟ್ಟಿದ್ದು | 4,200 | ಲಾಭ ಮತ್ತು ನಷ್ಟ | 6,220 |
| 000 ವಿಮೆ ಕೊಟ್ಟಿದ್ದು (31-6-2014) | 6,720 | ಧನಿಗಳು | 35,200 |
| 000 ಸಂಬಳ | 18,500 | ಮೀಸಲು | 25,000 |
| 000 ಬಾಡಿಗೆ | 6,000 | ಎಂ. ಡಿ. ಯಿಂದ ಪಡೆದ ಸಾಲ | 15,700 |
| 000 ಸಾಮಾನ್ಯ ವೆಚ್ಚಗಳು | 8,950 | | |
| 000 ಮುದ್ರಣ ಮತ್ತು ಸಾಮಗ್ರಿ | 2,400 | | |
| 000 ಜಾಹೀರಾತು | 3,800 | | |
| 000 ಬೋನಸ್ | 10,500 | | |
| 000 ಋಣಿಗಳು | 38,700 | | |
| 000 ಯಂತ್ರ ಮತ್ತು ಸ್ಥಾವರ | 80,500 | | |
| 000 ಪೀಠೋಪಕರಣಗಳು | 17,100 | | |
| 000 ಬ್ಯಾಂಕಿನಲ್ಲಿರುವ ನಗದು | 1,34,700 | | |
| 000 ಬಾರದ ಸಾಲ | 3,200 | | |
| 000 ಕರೆ ಬಾಕಿ | 5,000 | | |
| | 7,60,270 | | 7,60,270 |

ಈ ಮೇಲಿನ ವಿವರಗಳಿಂದ 31-3-2014 ರ ವ್ಯಾಪಾರ ಖಾತೆ, ಲಾಭ ಮತ್ತು ನಷ್ಟ ಖಾತೆ, ಲಾಭ ಮತ್ತು ನಷ್ಟ
ವಿನಿಯೋಗ ಖಾತೆ ಮತ್ತು ಅಥಾವೆ ಪಟ್ಟಿಯನ್ನು ತಯಾರಿಸಿ.

ದೊಂದಾಣಿಕೆಗಳು:

- a) ಅಂತಿಮ ದಾಸ್ತಾನು 31-3-2014 ರೂ. 1,00,000.
- b) ಸ್ಥಾವರದ ಮೇಲೆ ಶೇ. 15 ರಷ್ಟು ಮತ್ತು ಪೀಠೋಪಕರಣದ ಶೇ. 10 ರಷ್ಟು ಸವಕಳಿ ತೆಗೆಯುವುದು.
- c) ಕೂಲಿ ರೂ. 5,200, ಸಂಬಳ ರೂ. 1,200 ಮತ್ತು ಬಾಡಿಗೆ ರೂ. 600 ಬಾಕಿ ಇದೆ.
- d) ಪಾವತಿಸಿದ ಬಂಡವಾಳದ ಮೇಲೆ ಶೇ. 5 ರಷ್ಟು ಲಾಭಾಂಶ ತೆಗೆದಿದೆ.

Sri Siddharth First Grade College-Tumkur



III Semester B.Com.N. Examination, November/December 2016
(RNS Scheme)
COMMERCE
Corporate Accounting – I

Time : 3 Hours

Max. Marks : 80

Instruction : Answers should be written either in **Kannada** or in **English**.

SECTION – A

Answer **any ten** of the following sub-questions. Each sub-question carries **2** marks.
(10×2=20)

1. a) Write any two features of Firm Underwriting.
- b) Give the meaning of Underwriting Commission. State the maximum limit of commission of underwriting for shares underwritten.
- c) State any two conditions for Redemption of preference shares.
- d) Mention the types of Goodwill.
- e) If Gross Capital employed is Rs. 12,00,000, Net profit for the year 2016 is Rs. 2,40,000. Calculate Average capital employed.
- f) State any two circumstances of necessitating valuation of shares.
- g) How do you treat Fictitious Assets while calculating the market value of assets for calculation of Goodwill ? Give examples.
- h) Find out average profits from the following information by using yield method.
Profits of the company in 2000 – Rs. 90,000, 2001 – Rs. 80,000,
2002 – Rs. 1,06,000. Total Debtors are Rs. 88,000, out of Total Debtors, it is found that Debtors of Rs. 8,000 are bad.

P.T.O.



- i) What is super profit ?
- j) How do you treat goods distributed as free samples, while preparing Final Accounts of a company ?
- k) What is forfeiture of shares ?
- l) How do you treat the following items in company Balance Sheet.
 - i) Forfeited Shares A/c
 - ii) Underwriting Commission
 - iii) Share Premium A/c
 - iv) Discount on issue of Debentures.

SECTION – B

Answer **any three** of the following questions. **Each** question carries **five** marks.

(3×5=15)

2. A company issued 1,00,000 equity shares of Rs. 10 each. The whole issue was fully underwritten by X, Y, Z and A as follows X – 40,000, Y – 30,000, Z – 10,000 A – 20,000.

The company received applications for 90,000 shares of which marked applications were as follows. X – 44,000, Y – 22,000, Z – 2,000, A – 18,000.

Determine the liability of each underwriter.

3. Pass Journal Entries in the books of the company in connection with redemption of preference shares.

For repayment of 10,000, 10% redeemable preference shares of Rs. 10 each at a premium of 5%, company issued 5000 equity shares of Rs. 20 each at a premium of 5%. All the amounts of these shares were duly received.

4. Ascertain the value of equity shares under yield method from the below information.
- The average profits of the company (after depreciation and tax) amounted Rs. 75,000.
 - Transfer Rs. 10,000 to General Reserve before declaring dividend.
 - The N.R.R. is 12% P.A.
 - The paid up share capital consists of 10,000, 15% preference shares of Rs. 10 each, and 2000 equity shares of Rs. 100 each.
5. Briefly explain factors determining the value of goodwill.
6. From the following information, calculate the value of the goodwill.
- Average capital employed in the business is Rs. 1,20,000.
 - Profits of the firm for the three years Rs. 21,520, Rs. 18,140 and Rs. 22,500 respectively.
 - Normal rate of return 12%.
 - Fair remuneration to the partners for their service Rs. 2,400 P.A.
 - Goodwill is valued at three years purchase of super profits.

SECTION – C

Answer **any three** of the following questions. **Each** question carries **15** marks.

(3×15=45)

7. Karnataka House Building Association issued 2,00,000 equity shares of Rs. 100 each, A, B, C & D underwrite the entire issue in the proportion of 40%, 30%, 20% & 10% respectively in consideration in cash @ 4% P.A. They also apply for firm shares as follows.
- A – 6000 shares, B – 4000 shares, C – 4000 shares and D – 6000 shares.
- Besides the firm applications from the underwriters, the public apply for 1,20,000 shares of which marked applications are as follows.
- A – 20,000 shares, B – 12,000 shares, C – 16,000 shares and D – 32,000 shares.
- Determine the liability of underwriters and also calculate the commission.



8. The following is the Balance Sheet of Moon Ltd. as on 31-12-2015.

| Liabilities | Rs. | Assets | Rs. |
|----------------------|------------------|-------------------|------------------|
| Share capital 40,000 | | Land & Building | 6,00,000 |
| Eq. Shares of Rs. 10 | | Plant & Machinery | 4,00,000 |
| each fully paid | 4,00,000 | Cash | 1,50,000 |
| 2000 redeemable | | | |
| preference shares of | | | |
| Rs. 100 each | 2,00,000 | | |
| P & L Account | 1,20,000 | | |
| Reserve | 1,00,000 | | |
| Creditors | 3,30,000 | | |
| | 11,50,000 | | 11,50,000 |

On 01-03-2016, the company decided to redeem the preference shares at a premium of 5%. For this purposes company issued 4000 equity shares of Rs. 10 each at a premium of Rs. 3 per share.

Pass Journal Entries and prepare Balance Sheet after redemption.

9. The following is the Balance Sheet of Dynamic Ltd., as on 31-3-2015.

| Liabilities | Rs. | Assets | Rs. |
|---------------|-----------|-------------------|-----------|
| Share Capital | 30,00,000 | Land & Building | 10,00,000 |
| Reserve | 7,50,000 | Plant & Machinery | 10,00,000 |
| Creditors | 12,50,000 | Debtors | 10,00,000 |

| | |
|--------------------------------|----------|
| Stock | 5,00,000 |
| B/R | 5,00,000 |
| Cash | 5,00,000 |
| Investment (8% Govt. Bonds) | 5,00,000 |

50,00,000

50,00,000

The net profit after tax for the past 4 years were Rs. 7,85,000, Rs. 8,45,000, Rs. 8,50,000 and Rs. 8,60,000 respectively. Normal rate of return on average capital employed is 20%. The appropriate weights for the above 4 years are I year – 1, II year – 2, III year – 3, IV year – 4.

Calculate goodwill at 3 years purchase of super profits method.

10. The following is the Balance Sheet of Sun Ltd., as on 31-3-2015.

| Liabilities | Rs. | Assets | Rs. |
|-----------------------------|-----------------|---------------|-----------------|
| Share capital (Rs. 10 each) | 1,60,000 | Goodwill | 20,000 |
| Reserves | 30,000 | Fixed Assets | 2,40,000 |
| 10% Debentures | 40,000 | Current Asset | 40,000 |
| Creditors | 40,000 | | |
| Provision for tax | 30,000 | | |
| | 3,00,000 | | 3,00,000 |

On the above date, an independent valuation of Goodwill and Fixed Assets was made at Rs. 30,000 and Rs. 3,00,000 respectively. Current Assets include debtors of Rs. 20,000 out of which 15% is bad.



The net profits of the company for the last 3 years were Rs. 24,000, Rs. 28,000 and Rs. 30,500 of which 20% was placed to Reserve. The normal rate of return is 10%.

Calculate the value of shares by

- Net Asset Method
- Yield Method and also
- Fair value per share.

11. The following is Trial Balance XYZ Ltd., on 31-3-2015.

| Debit Balance | Rs. | Credit Balance | Rs. |
|------------------|----------|---------------------|----------|
| Returns | 20,000 | Share Capital | 4,00,000 |
| Furniture | 40,000 | Reserve Fund | 2,25,000 |
| Building | 80,000 | Sales | 3,80,000 |
| Wages | 50,000 | P & L Appropriation | |
| Salaries | 20,000 | Account | 20,000 |
| Machinery | 40,000 | Returns | 10,000 |
| Debtors | 1,60,000 | Creditors | 20,000 |
| Bills Receivable | 60,000 | Bills payable | 20,000 |
| Int. Dividend | 30,000 | Share premium | 30,000 |
| Audit fee | 10,000 | | |
| Directors fees | 5,000 | | |



| | | |
|-----------------------|------------------|------------------|
| Light & Water | 10,000 | |
| Printing & Stationery | 12,000 | |
| Cash in hand | 38,000 | |
| Purchases | 2,40,000 | |
| Loose tools | 40,000 | |
| Cash at Bank | 50,000 | |
| Forfeited shares | 10,000 | |
| Calls in Advance | 20,000 | |
| General exps. | 10,000 | |
| Goodwill | 50,000 | |
| Stock (1-4-2014) | 60,000 | |
| Investment | 50,000 | |
| | 11,05,000 | 11,05,000 |

Sri Siddharth First Grade College-Tumkur

Additional information.

- 1) Closing stock (31-3-2015) Rs. 90,000.
- 2) Depreciation on Machinery at 10% and Buildings at 5%.
- 3) Provide R.B.D. on Debtors at 5%.
- 4) Transfer Rs. 25,000 to Reserve fund.
- 5) Directors recommended 10% Dividend for the whole year.
- 6) Make provision for taxation Rs. 10,000.

(Note : Ignore Corporate Dividend Tax)

Prepare Final Accounts of the company as per Companies Act.

ಕನ್ನಡ ಆವೃತ್ತಿ

ವಿಭಾಗ- ಎ

ಯಾವುದಾದರೂ 10 ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ ಪ್ರಶ್ನೆಗೆ 2 ಅಂಕಗಳು.

(10×2=20)

1. ಎ) ನಿರ್ದಿಷ್ಟ ಭರವಸೆಯ ಎರಡು ಲಕ್ಷಣಗಳನ್ನು ಹೆಸರಿಸಿ.

ಬಿ) ಭರವಸೆ ಕೊಳ್ಳುವಿಕೆ ದಲ್ಲಾಳಿ ಎಂದರೇನು? ಷೇರುಗಳನ್ನು ವಂತಿಗೆ ಮಾಡುವಾಗ ಎಷ್ಟು ಗರಿಷ್ಠ ಪ್ರಮಾಣದಲ್ಲಿ ದಲ್ಲಾಳಿ ನೀಡುತ್ತಾರೆ ?

ಸಿ) ಆದ್ಯತಾ ಷೇರುಗಳನ್ನು ಹಿಂದಿರುಗಿಸುವಾಗ ಇರುವ ಎರಡು ಷರತ್ತುಗಳನ್ನು ಹೆಸರಿಸಿ.

ಡಿ) ಸುನಾಮದ ವಿವಿಧ ವಿಧಗಳನ್ನು ಹೆಸರಿಸಿ.

ಇ) ಸರಾಸರಿ ಬಂಡವಾಳವನ್ನು ಕಂಡುಹಿಡಿಯಿರಿ, ಒಟ್ಟು ಬಂಡವಾಳ ರೂ. 12,00,000, 2016 ರ ನಿವ್ವಳ ಲಾಭಾಂಶ ರೂ. 2,40,000.

ಎಫ್) ಷೇರುಗಳ ಮೌಲ್ಯಮಾಪನ ಮಾಡುವ ಎರಡು ಸಂದರ್ಭಗಳನ್ನು ತಿಳಿಸಿ.

ಜಿ) ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸುವಾಗ, ವಿಲೇವಾರಿಯಾಗದ ಆಸ್ತಿಗಳನ್ನು ಸುನಾಮ ಕಂಡುಹಿಡಿಯಲು ಹೇಗೆ ಪರಿಗಣಿಸುವಿರಿ ? ಉದಾಹರಣೆ ಕೊಡಿ.

ಹೆಚ್) ಹೆಚ್ಚುವರಿ ಪದ್ಧತಿ ಅನುಸರಿಸಿ, ಸರಾಸರಿ ಲಾಭಾಂಶ ಕಂಡುಹಿಡಿಯಿರಿ.

ಕಂಪನಿಯ ಲಾಭಾಂಶ 2000 ರಲ್ಲಿ ರೂ. 90,000, 2001ರಲ್ಲಿ ರೂ. 80,000, 2002 ರಲ್ಲಿ ರೂ. 1,06,000. ಒಟ್ಟು ಋಣಿಗಳಲ್ಲಿ ರೂ. 88,000, ರೂ. 8,000 ಕರಡು ಸಾಲವಾಗಿರುತ್ತದೆ.

ಐ) ಹೆಚ್ಚಿನ ಆದಾಯ ಎಂದರೇನು?

ಜೆ) ಕಂಪನಿಯ ಅಂತಿಮ ಖಾತೆಯನ್ನು ತಯಾರು ಮಾಡುವಾಗ ಸರಕುಗಳನ್ನು ಉಚಿತ ವಿತರಣೆ ಮಾಡಿದರೆ ಹೇಗೆ ಪರಿಗಣಿಸುವಿರಿ ?

ಕೆ) ಷೇರುಗಳ ಮುಟ್ಟುಗೋಲು ಎಂದರೇನು ?

ಎಲ್) ಈ ಕೆಳಗಿನವುಗಳನ್ನು ಕಂಪನಿಯ ಅಥಾವೆ ಪಟ್ಟಿಯಲ್ಲಿ ಹೇಗೆ ಪರಿಗಣಿಸುವಿರಿ ?

i) ಮುಟ್ಟುಗೋಲು ಶೇರು ಖಾತೆ

ii) ಭರವಸೆ ಕೊಳ್ಳುವಿಕೆ ದಲ್ಲಾಳಿ

iii) ಷೇರು ಪ್ರೀಮಿಯಂ ಖಾತೆ

iv) ಸಾಲಪತ್ರಗಳನ್ನು ನೀಡುವಾಗ ಕೊಡುವ ಸೋಡಿ.

ವಿಭಾಗ- ಬಿ

ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು.

(3×5=15)

2. 'ಎ' ಕಂಪನಿಯು 1,00,000 ಷೇರುಗಳನ್ನು, ರೂ. 10 ರ ಮುಖಬೆಲೆಯಲ್ಲಿ ಸಾರ್ವಜನಿಕರಿಗೆ ನೀಡಿತು. ಈ ಎಲ್ಲಾ ಷೇರುಗಳನ್ನು ಭರವಸೆ ಕೊಳ್ಳುವವರು ಕೊಳ್ಳಲು ಒಪ್ಪಿರುತ್ತಾರೆ. ಅದರಂತೆ, X - 40,000 ಷೇರುಗಳು, Y - 30,000 ಷೇರುಗಳು, Z - 10,000 ಷೇರುಗಳು ಮತ್ತು A - 20,000 ಷೇರುಗಳು.

ಕಂಪನಿಯು ಸಾರ್ವಜನಿಕರಿಂದ 90,000 ಷೇರುಗಳಿಗೆ ಅರ್ಜಿಯನ್ನು ಸ್ವೀಕರಿಸಲಾಯಿತು. ಅವುಗಳಲ್ಲಿ ಮುದ್ದೆ ಹೊಂದಿರುವ ಅರ್ಜಿಗಳು ಈ ಕೆಳಕಂಡಂತಿವೆ. X - 44,000 ಷೇರುಗಳು, Y - 22,000 ಷೇರುಗಳು, Z - 2,000 ಷೇರುಗಳು ಮತ್ತು A - 18,000 ಷೇರುಗಳು.

ಭರವಸೆ ಕೊಳ್ಳುವವರ ಜವಾಬ್ದಾರಿ ಪಟ್ಟಿತಯಾರಿಸಿ.



3. ಕೆಳಗೆ ಕೊಟ್ಟಿರುವ ವಿವರಗಳನ್ನು ಆಧರಿಸಿ, ವಿಮೋಚನೆಗೆ ಸಂಬಂಧಿಸಿದಂತೆ, "ರೋಜು ದಾಖಲೆಗಳನ್ನು" ತೋರಿಸಿರಿ.
- ರೂ. 10 ಮುಖಬೆಲೆಯ ಶೇಕಡಾ 10ರ 10,000 ಆದ್ಯತಾ ಷೇರುಗಳನ್ನು ಶೇಕಡಾ 5 ರಷ್ಟು ಹೆಚ್ಚುವರಿ ಹಣದೊಂದಿಗೆ ವಿಮೋಚನೆಗೊಳಿಸಲು ಕಂಪನಿಯು ರೂ. 20 ಮುಖಬೆಲೆಯ 5000 ಸಾಮಾನ್ಯ ಷೇರುಗಳನ್ನು ಶೇಕಡಾ 5ರ ಹೆಚ್ಚುವರಿ ಹಣದೊಂದಿಗೆ ಪಡೆಯಲು ಸಾರ್ವಜನಿಕರ ಕೊಳ್ಳುವಿಕೆಗೆ ಬಿಡುಗಡೆ ಮಾಡಿದ್ದಾರೆ. ಸಾರ್ವಜನಿಕರು ಎಲ್ಲಾ ಷೇರುಗಳನ್ನು ಕೊಂಡು ಹಣವನ್ನು ಪಾವತಿಸಿದ್ದಾರೆ.
4. ಈ ಕೆಳಗೆ ನೀಡಿರುವ ಮಾಹಿತಿ ಆಧಾರದ ಮೇಲೆ, ಹೆಚ್ಚಿನ ಆದಾಯದ ವಿಧಾನದ ಮೂಲಕ ಪ್ರತಿ ಷೇರಿನ ಮೌಲ್ಯವನ್ನು ಕಂಡುಹಿಡಿಯಿರಿ.
- ಎ) ಸವಕಳಿ ಮತ್ತು ತೆರಿಗೆಯ ನಂತರ, ಕಂಪನಿಯ ಸರಾಸರಿ ಲಾಭಾಂಶ ರೂ. 75,000
- ಬಿ) ಲಾಭಾಂಶ ಘೋಷಿಸುವ ಮುಂಚೆ, ರೂ. 10,000ಗಳನ್ನು ಸಾಮಾನ್ಯ ಮೀಸಲಿಗೆ ವರ್ಗಾಯಿಸುವುದು
- ಸಿ) ಸಾಧಾರಣ ಪ್ರತಿಫಲದ ದರ 12%
- ಡಿ) ರೂ. 10 ರ ಮುಖಬೆಲೆಯ 10,000, 15% ಆದ್ಯತಾ ಷೇರುಗಳು ಮತ್ತು ರೂ. 100 ರ ಮುಖಬೆಲೆಯ 2000 ಸಾಧಾರಣ ಷೇರುಗಳು.
5. ಸುನಾಮದ ಮೌಲ್ಯಮಾಪನ ಮಾಡುವಾಗ ಗಣನೆಗೆ ತೆಗೆದುಕೊಳ್ಳುವ ವಿವಿಧ ಅಂಶಗಳನ್ನು ಚರ್ಚಿಸಿ.
6. ಈ ಕೆಳಗೆ ನೀಡಿರುವ ಮಾಹಿತಿಯಿಂದ, ಸುನಾಮದ ಮೌಲ್ಯವನ್ನು ನಿರ್ಧರಿಸಿ.
- ಎ) ಸರಾಸರಿ ವ್ಯವಹಾರ ಬಂಡವಾಳ ರೂ. 1,20,000.
- ಬಿ) 3 ವರ್ಷಗಳ ಕಂಪನಿಯ ಲಾಭಾಂಶ ರೂ. 21,520, ರೂ. 18,140 ಮತ್ತು ರೂ. 22,500 ಆಗಿರುತ್ತದೆ.
- ಸಿ) ಸಾಧಾರಣ ಪ್ರತಿಫಲದ ದರ 12%.
- ಡಿ) ಪಾಲುದಾರರ ಸೇವೆಗೆ ನೀಡಿರುವ ಸಂಭಾವನೆ ರೂ. 2,400 ವರ್ಷಕ್ಕೆ.
- ಇ) ಸಂಸ್ಥೆಯ ಕೀರ್ತಿಮೌಲ್ಯ ಹೆಚ್ಚುವರಿ ಆದಾಯದ 3 ರಷ್ಟು ಇರುತ್ತದೆ.



ವಿಭಾಗ - ಸಿ

ಯಾವುದಾದರೂ 3 ಪ್ರಶ್ನೆಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು.

(3x15=45)

7. ಕರ್ನಾಟಕ ಹೌಸಿಂಗ್ ಕಂಪನಿಯು 2,00,000 ಸಾಮಾನ್ಯ ಷೇರುಗಳನ್ನು ರೂ. 100 ರ ಮುಖಬೆಲೆಯಲ್ಲಿ ಹೊರಡಿಸಿದೆ. ಎ, ಬಿ, ಸಿ ಮತ್ತು ಡಿ ಎಂಬುವರು ಈ ಷೇರುಗಳನ್ನು ಶೇ. 40, ಶೇ. 30, ಶೇ. 20 ಮತ್ತು ಶೇ. 10 ರಂತೆ ಭರವಸೆ ಕೊಳ್ಳಲು ಕಮಿಷನ್ ಶೇ. 4 ರಂತೆ ಒಪ್ಪಿರುತ್ತಾರೆ. ಅದರ ಜೊತೆಗೆ ಸ್ಥಿರ ಭರವಸೆಯಂತೆ ಸಹ ಕೊಳ್ಳಲು ಒಪ್ಪಿರುತ್ತಾರೆ, ಎ-6,000, ಬಿ-4,000, ಸಿ-4,000, ಡಿ-6,000.

ಭರವಸೆ ಕೊಳ್ಳುವಿಕೆ ಅರ್ಜಿಗಳ ಜೊತೆಗೆ ಸಾರ್ವಜನಿಕರು 1,20,000 ಷೇರುಗಳಿಗೆ ಅರ್ಜಿ ಹಾಕಿರುತ್ತಾರೆ. ಅದರಲ್ಲಿ ಗುರುತು ಹಚ್ಚಿದ ಅರ್ಜಿಗಳು ಈ ಕೆಳಕಂಡಂತಿವೆ.

ಎ - 20,000, ಬಿ - 12,000, ಸಿ - 16,000, ಡಿ - 32,000.

ಪ್ರತಿ ಭರವಸೆಗಾರರ ಹೊಣೆಗಾರಿಕೆ ಮತ್ತು ಅವರ ಕಮಿಷನ್ ಕಂಡುಹಿಡಿಯಿರಿ.

8. ಮೂನ್ ಕಂಪನಿ ಲಿ. ನ ಆಧಾರವೆ ಪತ್ರಿಕೆಯು 31-12-2015 ರಂದು ಈ ಕೆಳಕಂಡಂತೆ ಇತ್ತು.

Sri Siddharth First Grade College-Tumkur

| ಜವಾಬ್ದಾರಿಗಳು | ರೂ. | ಆಸ್ತಿಗಳು | ರೂ. |
|-----------------------------------------------|-----------|---------------------|-----------|
| ರೂ. 10 ಮುಖಬೆಲೆಯ 40,000 ಸಾಮಾನ್ಯ ಷೇರುಗಳು | 4,00,000 | ಭೂಮಿ ಮತ್ತು ಕಟ್ಟಡಗಳು | 6,00,000 |
| ರೂ. 100 ಮುಖಬೆಲೆಯ 2,000 ವಿಮೋಚನಾ ಆದ್ಯತಾ ಷೇರುಗಳು | 2,00,000 | ಯಂತ್ರ ಮತ್ತು ಸ್ಥಾವರ | 4,00,000 |
| ಲಾಭ ಮತ್ತು ನಷ್ಟ ಖಾತೆ | 1,20,000 | ನಗದು | 1,50,000 |
| ನಿಧಿ | 1,00,000 | | |
| ಧನಿಗಳು | 3,30,000 | | |
| | 11,50,000 | | 11,50,000 |



ದಿನಾಂಕ 01-3-2016 ರಂದು, ಕಂಪನಿಯು ಆದ್ಯತಾ ಷೇರುಗಳನ್ನು ಶೇ. 5 ರಷ್ಟು ಹೆಚ್ಚುವರಿಯೊಂದಿಗೆ ವಿಮೋಚನೆ ಮಾಡಲು ನಿರ್ಧರಿಸಿತು. ಇದರ ಸಲುವಾಗಿ ರೂ. 10 ಮುಖಬೆಲೆಯ 4,000 ಸಾಮಾನ್ಯ ಷೇರುಗಳನ್ನು ರೂ. 3 ಪ್ರೀಮಿಯಂನಂತೆ ಬಿಡುಗಡೆ ಮಾಡಿತು.

ರೋಜು ದಾಖಲೆ ತೋರಿಸಿ ಮತ್ತು ವಿಮೋಚನೆ ಮಾಡಿದ ನಂತರ ಅಥಾವೆ ಪತ್ರವನ್ನು ಬರೆಯಿರಿ.

9. ಡೈನಾಮಿಕ್ ಲಿ. ನ ಆಸ್ತಿ ಮತ್ತು ಜವಾಬ್ದಾರಿಗಳು 31-3-2015 ರಂದು ಈ ಕೆಳಕಂಡಂತೆ ಇತ್ತು.

| ಜವಾಬ್ದಾರಿಗಳು | ರೂ. | ಆಸ್ತಿಗಳು | ರೂ. |
|--------------|------------------|------------------------|------------------|
| ಷೇರು ಬಂಡವಾಳ | 30,00,000 | ಭೂಮಿ ಮತ್ತು ಕಟ್ಟಡ | 10,00,000 |
| ನಿಧಿ | 7,50,000 | ಯಂತ್ರ ಮತ್ತು ಸ್ಥಾವರ | 10,00,000 |
| ಧನಿಗಳು | 12,50,000 | ಖುಣಿಗಳು | 10,00,000 |
| | | ಸರಕು | 5,00,000 |
| | | ಹುಂಡಿಗಳು | 5,00,000 |
| | | ನಗದು | 5,00,000 |
| | | ಹೂಡಿಕೆಗಳು | |
| | | (ಶೇ. 8ರ ಸರ್ಕಾರಿ ಬಾಂಡ್) | 5,00,000 |
| | 50,00,000 | | 50,00,000 |

ಕಂಪನಿಯ ನಿವ್ವಳ ಲಾಭಾಂಶ ತೆರಿಗೆಯ ನಂತರ, 4 ವರ್ಷಗಳ ಲಾಭಾಂಶ ರೂ. 7,85,000, ರೂ. 8,45,000, ರೂ. 8,50,000 ಮತ್ತು ರೂ. 8,60,000 ಗಳಾಗಿರುತ್ತದೆ.

ಬಂಡವಾಳದ ಸಾಧಾರಣ ಪ್ರತಿಫಲದ ದರ ಶೇ. 20.

ಈ ಮೇಲಿನ 4 ವರ್ಷಕ್ಕೆ ಸರಾಸರಿ ತೂಕ ಈ ಕೆಳಗಿನಂತಿದೆ.

ಮೊದಲನೇ ವರ್ಷ - 1, ಎರಡನೇ ವರ್ಷ - 2, ಮೂರನೇ ವರ್ಷ - 3 ಮತ್ತು ನಾಲ್ಕನೆಯ ವರ್ಷಕ್ಕೆ - 4.

ಸುನಾಮದ ಮೌಲ್ಯವನ್ನು ಹೆಚ್ಚುವರಿ ಆದಾಯದ 3 ಪಟ್ಟು ಕಂಡುಹಿಡಿಯಿರಿ.

10. ಸನ್ ಲಿ. ನ ಅಥಾವೆ ಪಟ್ಟಿದಿನಾಂಕ 31-3-2015 ರಂದು ಈ ಕೆಳಕಂಡಂತಿದೆ.

| ಜವಾಬ್ದಾರಿಗಳು | ರೂ. | ಆಸ್ತಿಗಳು | ರೂ. |
|-----------------------------------|-----------------|-----------------|-----------------|
| ಷೇರು ಬಂಡವಾಳ (ರೂ. 10 ಪ್ರತಿ ಶೇರಿಗೆ) | 1,60,000 | ಸುನಾಮ | 20,000 |
| ನಿಧಿ | 30,000 | ಸ್ಥಿರ ಆಸ್ತಿಗಳು | 2,40,000 |
| 10% ಸಾಲಪತ್ರಗಳು | 40,000 | ಚಾಲ್ತಿ ಆಸ್ತಿಗಳು | 40,000 |
| ಧನಗಳು | 40,000 | | |
| ತೆರಿಗೆ ಮೀಸಲು | 30,000 | | |
| | 3,00,000 | | 3,00,000 |

ಈ ಮೇಲ್ಕಂಡ ದಿನಾಂಕದಂದು, ಸ್ವತಂತ್ರ ಮೌಲ್ಯಮಾಪನ ಮಾಡಿದಾಗ ಸುನಾಮದ ಮೌಲ್ಯ ಮತ್ತು ಸ್ಥಿರ ಆಸ್ತಿಗಳ ಮೌಲ್ಯ ರೂ. 30,000 ಮತ್ತು ರೂ. 3,00,000 ಗಳಾಗಿರುತ್ತದೆ.

ಚಾಲ್ತಿ ಆಸ್ತಿಯಲ್ಲಿ ರೂ. 20,000 ಋಣಗಳು ಒಳಗೊಂಡಿರುತ್ತದೆ, ಅದರಲ್ಲಿ ಶೇಕಡಾ 15ರಷ್ಟು ಕರಡು ಸಾಲವಾಗಿರುತ್ತದೆ.

ಕಳೆದ ಮೂರು ವರ್ಷಗಳ ಕಂಪನಿಯ ನಿವ್ವಳ ಲಾಭಾಂಶ ಈ ಕೆಳಗಿನಂತಿರುತ್ತದೆ. ರೂ. 24,000, ರೂ. 28,000 ಮತ್ತು ರೂ. 30,500, ಇದರಲ್ಲಿ ಶೇಕಡಾ 20 ರಷ್ಟನ್ನು ನಿಧಿಗೆ ವರ್ಗಾಯಿಸಬೇಕು. ಸಾಧಾರಣ ಪ್ರತಿಫಲ ದರ ಶೇಕಡಾ 10.

ಪ್ರತಿ ಷೇರಿನ ಮೌಲ್ಯವನ್ನು ಈ ಕೆಳಗಿನ ವಿಧಾನದಲ್ಲಿ ಕಂಡುಹಿಡಿಯಿರಿ.

- ನಿವ್ವಳ ಆಸ್ತಿಯ ವಿಧಾನ
- ಹೆಚ್ಚಿನ ಆದಾಯ ವಿಧಾನ
- ನಿಷ್ಪಕ್ಷಪಾತ ಬೆಲೆ.

11. X, Y, Z ಕಂಪನಿಯ ತಾಳೆ ಪಟ್ಟಿದಿನಾಂಕ 31-3-2015 ರಂದು ಈ ಕೆಳಕಂಡಂತೆ ನೀಡಲಾಗಿದೆ.

| ಖರ್ಚಿನ ಶಿಲ್ಕುಗಳು | ರೂ. | ಜಮಾ ಶಿಲ್ಕುಗಳು | ರೂ. |
|------------------|--------|---------------|----------|
| ರಿಟರ್ನ್ಸ್ | 20,000 | ಷೇರು ಬಂಡವಾಳ | 4,00,000 |
| ಪೀಠೋಪಕರಣ | 40,000 | ಮೀಸಲು ನಿಧಿ | 2,25,000 |
| ಕಟ್ಟಡ | 80,000 | ಮಾರಾಟ | 3,80,000 |

| | | | |
|-----------------------|------------------|---------------------|------------------|
| ಕೂಲಿ | 50,000 | ಲಾಭ ಮತ್ತು ನಷ್ಟ ಖಾತೆ | 20,000 |
| ಸಂಬಳ | 20,000 | ರಿಟರ್ನ್ಸ್ | 10,000 |
| ಯಂತ್ರೋಪಕರಣ | 40,000 | ಧನಿಗಳು | 20,000 |
| ಋಣಿಗಳು | 1,60,000 | ಕೊಡತಕ್ಕ ಹುಂಡಿ | 20,000 |
| ಬರತಕ್ಕ ಹುಂಡಿ | 60,000 | ಷೇರು ಪ್ರೀಮಿಯಂ | 30,000 |
| ಮಧ್ಯಂತರ ಲಾಭಾಂಶ | 30,000 | | |
| ಲೆಕ್ಕ ಪರಿಶೋಧನೆ ಶಿಲ್ಕು | 10,000 | | |
| ನಿರ್ದೇಶಕರ ಶಿಲ್ಕು | 5,000 | | |
| ಬೆಳಕು ಮತ್ತು ನೀರು | 10,000 | | |
| ಮುದ್ರಣ ಮತ್ತು ಸಾಮಗ್ರಿ | 12,000 | | |
| ಕೈಯಲ್ಲಿರುವ ನಗದು | 38,000 | | |
| ಖರೀದಿ | 2,40,000 | | |
| ಬಿಡಿ ಭಾಗಗಳು | 40,000 | | |
| ನಗದು ಬ್ಯಾಂಕಿನಲ್ಲಿ | 50,000 | | |
| ಮುಟ್ಟುಗೋಲು ಶೇರು | 10,000 | | |
| ಕರೆಯ ಮುಂಗಡ | 20,000 | | |
| ಸಾಮಾನ್ಯ ವೆಚ್ಚ | 10,000 | | |
| ಸುನಾಮ | 50,000 | | |
| ಸರಕು (1-4-2014) | 60,000 | | |
| ಹೂಡಿಕೆಗಳು | 50,000 | | |
| | 11,05,000 | | 11,05,000 |

Sri Siddharth First Grade College-Tumkur

ಹೊಂದಾಣಿಕೆಗಳು:

- 1) ಅಂತಿಮ ದಾಸ್ತಾನು(31-3-2015) ರೂ. 90,000.
- 2) ಯಂತ್ರಗಳ ಮೇಲೆ ಶೇಕಡಾ 10 ಮತ್ತು ಕಟ್ಟಡಗಳ ಮೇಲೆ ಶೇಕಡಾ 5 ಸವಕಳಿ ತೆಗೆಯಿರಿ.
- 3) ಋಣಿಗಳ ಮೇಲೆ ಶೇಕಡಾ 5 ರಷ್ಟು ಮೀಸಲು ಕಾಯ್ದಿರಿಸಿ.
- 4) ರೂ. 25,000 ಮೀಸಲು ನಿಧಿಗೆ ವರ್ಗಾಯಿಸಿ.
- 5) ನಿರ್ದೇಶಕರು ವಾರ್ಷಿಕ ಲಾಭಾಂಶವನ್ನು ಶೇಕಡಾ 10 ರಷ್ಟು ಶಿಫಾರಸ್ಸು ಮಾಡಿದ್ದಾರೆ.
- 6) ರೂ. 10,000 ವನ್ನು ತೆರಿಗೆ ಪ್ರಾವಿಜನ್‌ಗೆ ತೆಗೆದಿರಿಸಲಾಗಿದೆ.

(ಸೂಚನೆ: ಕಾರ್ಪೊರೇಟ್ ಲಾಭಾಂಶದ ಮೇಲಿನ ತೆರಿಗೆಯನ್ನು ಗಣನೆಗೆ ತೆಗೆದುಕೊಳ್ಳಬೇಡಿ).

ಕಂಪನಿಯ ಕಾಯಿದೆಯ ಪ್ರಕಾರ ಅಂತಿಮ ಲೆಕ್ಕಪತ್ರಗಳನ್ನು ತಯಾರಿಸಿ.

Sri Siddharth First Grade College-Tumkur

III Semester B.B.M.N. Examination, Nov./Dec. 2016
(Revised New Scheme)
MANAGEMENT
Corporate Accounting (Paper – 3.3)

Time : 3 Hours

Max. Marks : 80

- Instructions:** 1) Answers should be written **only in English**.
2) Working notes should form **part of the answer**.

SECTION – A

1. Answer **any ten** sub-questions. **Each** sub-question carries **2** marks. **(10×2=20)**
- What is authorized capital ?
 - What is initial public offer ?
 - What do you mean by under subscription of shares ?
 - What are sweat equity shares ?
 - What is profit and loss appropriation account ?
 - What is meant by contingent liability ? Give two examples.
 - What is meant by amalgamation of company ?
 - How do you close the Realization account ?
 - State the modes of discharge of purchase consideration.
 - What is meant by external reconstruction ?
 - How do you deal with the balance in capital reduction account ?
 - What is meant by Bearer debentures ?

P.T.O.

SECTION – B

Answer **any three** of the following questions. **Each** question carries **5** marks. **(3×5=15)**

2. Under what head will you classify the following items in the Balance Sheet of Limited Company :
 - a) Preliminary expenses
 - b) Debentures
 - c) Government securities
 - d) Unclaimed dividend
 - e) Provision for taxation.
3. Briefly explain the differences between the internal Reconstruction and External Reconstruction.
4. Bharath Raj Ltd., which is having 8000 equity shares of Rs. 100 each, is taken over by Harsha Ltd., agree to make the following payments :
 - i) Cash at Rs. 40 per share for every shares held in Bharath Raj Ltd.
 - ii) Issue of 2 shares of Rs. 100 each at par for every 5 shares held in Bharath Raj Ltd.
 - iii) Discharge of Rs. 1,00,000, 6% debentures of Bharath Raj Ltd., at 10% premium by issuing 10% debentures in Harsha Ltd., at par.
 - iv) Rs. 1,20,000 cash to creditors of Bharath Raj Ltd., in final settlement of their account.

Determine the amount of purchase consideration for amalgamation.
5. Explain any five differences between debentures and shares.



6. From the following details of XYZ Co. Ltd. Prepare trading account for the year ending 31-3-2016 :

| Particulars | Debit (Rs.) | Credit (Rs.) |
|----------------------|-------------|--------------|
| Opening stock | 50,000 | — |
| Purchases | 2,84,000 | — |
| Sales | — | 3,92,000 |
| Returns | 2,000 | 3,000 |
| Wages | 28,000 | — |
| Carriage inwards | 8,000 | — |
| Customs, Excise duty | 12,000 | — |
| Power and fuel | 8,900 | — |
| Factory repairs | 6,600 | — |
| Heating and lighting | 3,200 | — |
| Work Manager salary | 4,800 | — |

Closing stock was valued at Rs. 62,500.

SECTION – C

Answer **any three** of the following questions. **Each** question carries **15** marks. **(3×15=45)**

7. ABC Co. issued 50,000 equity shares of Rs. 100 each at a discount of 10% (allowed at the time of allotment). The net amount is payable is as follows :
- On application Rs. 20, on allotment Rs. 20, on first call Rs. 25, on final call Rs. 25.
- Bhaskara holding 1,000 shares did not pay final call money. His shares were forfeited. Out of these 400 shares were reissued to Bhuvana. Give journal entries in the books of ABC Company.



8. From the following Trial Balance of the New Modern Company Ltd. Prepare company final accounts as on 31-03-2016 in the prescribed form.

| Particulars | Amount (Rs.) | Amount (Rs.) |
|----------------------------------------------------|-----------------|-----------------|
| Called up capital (10,000 shares of Rs. 5 each) | — | 50,000 |
| Calls in Arrears | 2,000 | — |
| Stock on (1-4-2015) | 17,000 | — |
| Purchase and sales | 52,500 | 1,04,000 |
| Returns | 4,000 | 2,500 |
| Freight | 3,000 | — |
| Salaries | 7,500 | — |
| Director fees | 4,900 | — |
| Preliminary expenses | 6,000 | — |
| Debtors and creditors | 12,000 | 14,000 |
| Furniture | 10,000 | — |
| Buildings | 25,000 | — |
| Goodwill | 45,000 | — |
| Investments | 17,000 | — |
| Interest on investments | — | 1,500 |
| P/L appropriation A/c | — | 10,000 |
| Reserve fund | — | 15,000 |
| Dividend paid | 3,000 | — |
| Bad debts | 1,600 | — |
| Cash at Bank | 14,500 | — |
| 10% debentures | — | 28,000 |
| Total | 2,25,000 | 2,25,000 |

Sri Siddharth First Grade College-Tumkur

Adjustments :

- Closing stock was valued at Rs. 15,000.
- Provide for RBD on debtors at 10%.
- Depreciate on building and furniture at 10% each.
- Transfer Rs. 10,000 to Reserve Fund.
- Half of preliminary expenses should be written off.
- Provide for outstanding debenture interest for full year.

(Note : Ignore Corporate Dividend Tax)

9. X Ltd. and Y Ltd., are two companies carrying on business in the same line of activity, their balance sheet as on 31-12-2016 is given below :

| | X Ltd. (Rs.) | Y Ltd. (Rs.) | | X Ltd. (Rs.) | Y Ltd. (Rs.) |
|---------------------|------------------|-----------------|--------------|------------------|-----------------|
| Share capital | — | — | Land and | | |
| Equity share of | | | Building | 1,00,000 | — |
| Rs. 10 each | 6,00,000 | 2,00,000 | Plant and | | |
| General reserve | 4,00,000 | 2,00,000 | Machinery | 7,00,000 | 3,00,000 |
| Secured loan | 6,00,000 | 1,00,000 | Investments | 1,00,000 | — |
| Current liabilities | 6,00,000 | 4,00,000 | Stock | 9,00,000 | 4,00,000 |
| | | | Debtors | 3,00,000 | 1,00,000 |
| | | | Cash at Bank | 1,00,000 | 1,00,000 |
| Total | 22,00,000 | 9,00,000 | Total | 22,00,000 | 9,00,000 |

The two companies decided to amalgamate into XY Ltd. The following further information is given :

- All assets and liabilities of two companies except investments are taken over by XY Ltd.
- Each share in Y Ltd. Is valued at Rs. 25 for the purpose of amalgamation.
- Each shares in X Ltd. Is valued at Rs. 15 for the purpose of amalgamation.
- Share holders in X Ltd. and Y Ltd. Are paid off by issuing to them sufficient number of equity shares of Rs. 10 each in XY Ltd., as fully paid at par.

Show journal entries to close the books of both the companies. And balance sheet of New company under amalgamation in the nature of purchase.



10. The Bhadravathi Co. Ltd., sells its business to Tumakuru product Ltd. as on 31-12-2015. On which dates its balance sheet was as under :

| | Amount (Rs.) | | Amount (Rs.) |
|---------------------------------------------|-----------------|--------------------|-----------------|
| Share capital (2000 shares of Rs. 100 each) | 2,00,000 | Good will | 50,000 |
| Debentures | 1,00,000 | Free hold property | 1,50,000 |
| Creditors | 30,000 | Plant and tools | 83,000 |
| General reserve | 50,000 | Stock | 35,000 |
| Profit and Loss A/c | 20,000 | Bills Receivable | 4,500 |
| | | Debtors | 27,500 |
| | | Cash at Bank | 50,000 |
| Total | 4,00,000 | Total | 4,00,000 |

Tumakuru Product Ltd., Agreed to take over the assets (exclusive of cash and goodwill) at 10% less than the book value paid Rs. 75,000 for goodwill and take over the debentures.

The purchase consideration was to be discharged by allotment to the Bhadravathi Co. Ltd., of 1,500 shares of Rs. 100 each at premium of Rs. 10 per share and balance in cash.

The cost of liquidation amounted to Rs. 3,000.

Show Realization A/c, Share Holders A/c, Tumakuru Product Ltd. A/c, Bank A/c in the books of Bhadravathi Co. Ltd., and opening entries in the books of Tumakuru Product Ltd.

11. Following is the balance sheet of X Ltd., as on 31-03-2016 :

| Liabilities | Amount (Rs.) | Assets | Amount (Rs.) |
|-----------------------------------------------|--------------|-------------------|--------------|
| Share capital (12,000 shares of Rs. 100 each) | 12,00,000 | Land and Building | 5,00,000 |
| Debentures | 5,00,000 | Machinery | 2,60,000 |
| Creditors | 7,00,000 | Furniture | 20,000 |
| | | Stock | 3,70,000 |
| | | Debtors | 1,80,000 |

| | |
|-----------------------------|----------|
| Goodwill | 2,00,000 |
| Profit and Loss A/c | 5,00,000 |
| Preliminary Expenses | 2,00,000 |
| Discount on issue of shares | 1,70,000 |

| | | | |
|--------------|------------------|--------------|------------------|
| Total | 24,00,000 | Total | 24,00,000 |
|--------------|------------------|--------------|------------------|

It is resolved to re-construct the company on the basis of following scheme :

- 1) 12,000 shares of Rs. 100 each are to be reduced to an equal number of fully paid shares of Rs. 50 each.
- 2) Debenture holders are to be discharged by the issue of 8,000 unissued shares of fully paid up shares of Rs. 50 each in full settlement of their claim.
- 3) The claim of creditors be reduced by 50% as agreed by them.
- 4) The amount available to be used to write off profit and loss a/c. Preliminary expenses, discount on issue of shares, 50% of goodwill, Rs. 20,000 of stock and Rs. 30,000 of machinery and also provision for doubtful debts to be made to the extent of Balance in capital reduction account.

Journalize the transaction and prepare Balance Sheet after re-construction has been carried out.

Sri Siddharth First Grade College-Tumkur

III Semester B.Com.N Examination, Nov./Dec. 2013
(Revised New Scheme)
COMMERCE

Paper 3.3 : Corporate Accounting – I

Time : 3 Hours

Max. Marks : 80

Instruction : Answer should be written either in **English** or in **Kannada**.

SECTION – A

ವಿಭಾಗ - ಎ

Answer any ten of the following sub-questions. Each sub-question carries two marks.
 ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಎರಡು ಅಂಕಗಳು. (10×2=20)

1. a) What is an underwriting ?
ಭರವಸೆ ಕೊಳ್ಳುವಿಕೆ ಎಂದರೇನು ?
- b) What is firm underwriting ?
ನಿರ್ದಿಷ್ಟ ಭರವಸೆ ಕೊಳ್ಳುವಿಕೆ ಎಂದರೇನು ?
- c) What is Goodwill ?
ಸುನಾಮ ಎಂದರೇನು ?
- d) State the important methods of valuation of shares.
ಶೇರುಗಳ ಬೆಲೆಯನ್ನು ಕಂಡುಹಿಡಿಯುವ ವಿಧಾನಗಳನ್ನು ತಿಳಿಸಿ.
- e) What do you mean by Preference shares ?
ಆದ್ಯತಾ ಶೇರುಗಳು ಎಂದರೇನು ?
- f) What is super profit ?
ಹೆಚ್ಚಿನ ಆದಾಯ ಎಂದರೇನು ?
- g) Closing capital employed is ₹ 8,00,000, net profit for the current year is ₹ 1,60,000. What is average capital employed ?
ಅಂತಿಮ ಬಂಡವಾಳ ₹ 8,00,000, ಪ್ರಚಲಿತ ವರ್ಷದ ಲಾಭ ₹ 1,60,000 ಆದರೆ ಅದರ ಸರಾಸರಿ ಬಂಡವಾಳ ಎಷ್ಟು ?
- h) Find the value of goodwill under super profit method from the following information.
ಈ ಕೆಳಗಿನ ವಿವರಗಳಿಂದ ಹೆಚ್ಚುವರಿ ಆದಾಯದ ವಿಧದಲ್ಲಿ ಸುನಾಮ ಕಂಡು ಹಿಡಿಯಿರಿ.

| | |
|-----------------|-------------|
| ಸರಾಸರಿ ಲಾಭ | ₹ 2,00,000 |
| ಬಂಡವಾಳ ಹೂಡಿಕೆ | ₹ 10,00,000 |
| ಸಾಮಾನ್ಯ ಲಾಭದರ | ಶೇ.10 |
| ಕೊಳ್ಳುವ ವರ್ಷಗಳು | 2 ವರ್ಷಗಳು |

P.T.O.



i) How do you treat the following in company's Balance Sheet ?

- | | |
|---------------------|-------------------------|
| 1) Debentures | 2) Preliminary expenses |
| 3) Calls in arrears | 4) Security premium |

ಈ ಕೆಳಗಿನವುಗಳನ್ನು ಕಂಪನಿಯ ಅಥಾವೆ ಪಟ್ಟಿಯಲ್ಲಿ ಹೇಗೆ ಪರಿಗಣಿಸುವಿರಿ ?

- | | |
|----------------|-----------------------|
| 1) ಸಾಲಪತ್ರಗಳು | 2) ಪ್ರಾರಂಭಿಕ ಖರ್ಚುಗಳು |
| 3) ಕರೆಗಳು ಬಾಕಿ | 4) ಭದ್ರತೆ ಹೆಚ್ಚುವರಿ |

j) What is marked applications ?

ಗುರುತಿಸಿದ ಅರ್ಜಿಗಳು ಎಂದರೇನು ?

k) What do you mean by contingent liability ? Give two examples.

ಸಂಭವಿಸಬಹುದಾದ ಜವಾಬ್ದಾರಿಗಳು ಎಂದರೇನು ? ಎರಡು ಉದಾಹರಣೆ ಕೊಡಿ.

l) What is fair value per share ?

ಶೇರುಗಳ ನಿಷ್ಪಕ್ಷಪಾತ ಬೆಲೆ ಎಂದರೇನು ?

SECTION – B

ವಿಭಾಗ - ಬಿ

Answer **any three** of the following questions. **Each** question carries **5** marks.

ಈ ಕೆಳಗಿನ ಯಾವುದಾದರೂ **3** ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ **5** ಅಂಕಗಳು.

(3×5=15)

2. Raj Limited issued 100000 shares. These shares are underwritten as X – 40000 shares, Y – 30000 shares and Z – 30000 shares.

Applications for 80000 shares were received in all. Out of which applications for 20000 shares had the stamp of X, those for 10000 shares that of Y and 20000 shares had that of Z. The remaining applications for 30000 shares did not bear any stamp. Show the liability of underwriters.

ರಾಜ್ ಕಂಪನಿಯು 100000 ಶೇರುಗಳನ್ನು ಸಾರ್ವಜನಿಕರಿಗೆ ನೀಡಿತು. ಈ ಶೇರುಗಳನ್ನು ಭರವಸೆಗೊಳ್ಳುವವರಾದ X – 40000 ಶೇರುಗಳನ್ನು, Y – 30000 ಶೇರುಗಳನ್ನು ಮತ್ತು Z – 30000 ಶೇರುಗಳನ್ನು ಭರವಸೆಗೊಳ್ಳಲು ಒಪ್ಪಿದ್ದಾರೆ.

ಕಂಪನಿಯು 80000 ಶೇರುಗಳಿಗೆ ಅರ್ಜಿಗಳನ್ನು ಪಡೆದಿರುತ್ತದೆ. ಅವುಗಳಲ್ಲಿ X ಪರವಾಗಿ ಮುದ್ರೆ ಇರುವವುಗಳು – 20000 ಶೇರು, Y ಪರವಾಗಿ – 10000 ಮತ್ತು Z ಪರವಾಗಿ – 20000 ಶೇರು ಅರ್ಜಿಗಳಾಗಿರುತ್ತವೆ. ಉಳಿದ 30000 ಶೇರುಗಳ ಅರ್ಜಿಗಳು ಯಾವುದೇ ಮುದ್ರೆಯನ್ನು ಹೊಂದಿರುವುದಿಲ್ಲ. ಭರವಸೆ ಕೊಳ್ಳುವವರ ಜವಾಬ್ದಾರಿ ಪಟ್ಟಿಯನ್ನು ತಯಾರಿಸಿ.

3. Ravi Ltd. had issued 50000 redeemable preference shares of Rs. 10 each fully paid. They are redeemable now. In order to redeem these shares, the company issued for cash 30000 equity shares of Rs. 10 each at a premium of ₹ 2 per share. Out of the cash proceeds, the Preference shares were paid and the balance was met out of reserve fund, which stood at ₹ 2,50,000.

Show Journal entries in the books of company.

ರವಿ ಲಿ., ಕಂಪನಿಯು 10 ರೂ. ಮುಖಬೆಲೆಯ 50000 ವಿಮೋಚನ ಆದ್ಯತಾ ಶೇರುಗಳನ್ನು ಸಾರ್ವಜನಿಕರಿಗೆ ಕೊಟ್ಟಿದೆ. ಅವುಗಳನ್ನು ಈಗ ಹಿಂದಕ್ಕೆ ಪಡೆದುಕೊಳ್ಳಬೇಕಿದೆ.

ಶೇರುಗಳನ್ನು ವಿಮೋಚನೆಗೊಳಿಸಲು 10 ರೂ. ಮುಖಬೆಲೆಯ 30000 ಸಾಮಾನ್ಯ ಶೇರುಗಳನ್ನು ₹ 2 ರಷ್ಟು ಹೆಚ್ಚಿಗೆ ಮಾರಲಾಗಿದೆ. ಶೇರುಗಳನ್ನು ವಿಮೋಚನೆಗೊಳಿಸಲು ಸಾಮಾನ್ಯ ನಿಧಿ ₹ 2,50,000 ದಲ್ಲಿ ಬಳಸಬಹುದು. ಮೇಲ್ಕಂಡ ವ್ಯವಹಾರಕ್ಕೆ ರೋಜು ದಾಖಲೆ ಬರೆಯಿರಿ.



4. From the following particulars prepare Profit and Loss Appropriation Account.

- a) Profit and Loss A/c balance b/d ₹ 25,00,000
- b) Net profit for the year ₹ 24,00,000
- c) Transfer to general reserve ₹ 5,00,000
- d) 15,000 – 9% Preference shares of Rs. 100 (dividend due and payable).
- e) Dividend at 20% on 25000 Equity shares of Rs. 100 each.

ಈ ಕೆಳಗಿನ ವಿವರಗಳಿಂದ ಲಾಭ ನಷ್ಟದ ವಿನಿಯೋಗ ಖಾತೆಯನ್ನು ತಯಾರಿಸಿ.

- a) ಹಿಂದಿನ ವರ್ಷದ ಲಾಭ ನಷ್ಟದ ಖಾತೆ ಶಿಲ್ಕು ₹ 25,00,000
- b) ಈ ವರ್ಷದ ಲಾಭ ₹ 24,00,000
- c) ಸಾಮಾನ್ಯ ನಿಧಿಗೆ ಕಳುಹಿಸಿದ್ದು ₹ 5,00,000
- d) 15,000 – 9% ಆದ್ಯತಾ ಶೇರುಗಳಿಗೆ ಕೊಡಬೇಕಾದ ಲಾಭಾಂಶ (ಶೇರುಗಳ ಮುಖಬೆಲೆ ₹100).
- e) 100 ರೂ. ಬೆಲೆಯ 25000 ಸಾಮಾನ್ಯ ಶೇರುಗಳ ಮೇಲೆ ಶೇ.20 ರಷ್ಟು ಲಾಭಾಂಶ ಕೊಡಲು ಒಪ್ಪಿದೆ.

5. Mr. Amar has been doing business, intends to sell his business on 31-3-2012. From the following information find the value of goodwill based on 3 years purchase of average profit of last 4 years

2009 – ₹ 2,00,000, 2010 – ₹ 2,40,000, 2011 – ₹ 3,00,000, 2012 – ₹ 3,60,000

At the time of purchase of business, the buyer was employed as manager of similar business on a salary of Rs. 6,000 per month, He will look after the business here after.

ಅಮರ್ ಎಂಬುವವನು 31-03-2012 ರಂದು ತನ್ನ ವ್ಯಾಪಾರವನ್ನು ಮಾರಲು ನಿರ್ಧರಿಸುತ್ತಾನೆ ಈ ಕೆಳಗಿನ ವಿವರಣೆಗಳಿಂದ ಮೂರು ವರ್ಷದ ಕೊಳ್ಳುವಿಕೆ ಆಧಾರದ ಮೇಲೆ, ನಾಲ್ಕು ವರ್ಷ ಸರಾಸರಿ ಆದಾಯದಿಂದ ಸುನಾಮ ಬೆಲೆಯನ್ನು ಕಂಡುಹಿಡಿಯಿರಿ. ಆದಾಯಗಳು ಈ ರೀತಿ ಇವೆ:

2009 – ₹ 2,00,000, 2010 – ₹ 2,40,000, 2011 – ₹ 3,00,000, 2012 – ₹ 3,60,000

ಕೊಳ್ಳುವ ಸಮಯದಲ್ಲಿ ಕೊಳ್ಳುವವನು, ಬೇರೊಂದು ಕಂಪನಿಯಲ್ಲಿ ತಿಂಗಳಿಗೆ 6,000 ದಂತೆ ಕೆಲಸ ನಿರ್ವಹಿಸುತ್ತಿದ್ದು, ಅದನ್ನು ವರ್ಜಿ ಸಿರುತ್ತಾನೆ.

6. Following are the particulars of Ramesh Co.

| | ₹ |
|---------------------------------------------|-----------|
| Fixed Assets | 40,00,000 |
| Current Assets | 25,00,000 |
| 50000 Equity shares of Rs. 100 each | 50,00,000 |
| 50000, 8% Preference shares of Rs. 100 each | 50,00,000 |
| Bank overdraft | 4,00,000 |
| 6% Debentures | 20,00,000 |
| Other current liabilities | 6,00,000 |
| Goodwill | 10,00,000 |



Market value of Fixed Assets is 12% more than the book value and that of current assets is 5% less than the book value. There is an unrecorded liability of ₹ 50,000. Find the value of Equity Shares.

ರಮೇಶ್ ಕಂಪೆನಿಯು ಈ ಕೆಳಗಿನ ವಿವರಗಳನ್ನು ನೀಡಿದೆ.

| | ₹ |
|------------------------------------------|-----------|
| ಸ್ಥಿರಾಸ್ತಿಗಳು | 40,00,000 |
| ಚರಾಸ್ತಿಗಳು | 25,00,000 |
| ರೂ. 100 ಮುಖ ಬೆಲೆಯ 50000 ಸಾಮಾನ್ಯ ಶೇರುಗಳು | 50,00,000 |
| ರೂ. 100 ಮುಖ ಬೆಲೆಯ ಶೇ. 8 ರ ಆದ್ಯತಾ ಶೇರುಗಳು | 50,00,000 |
| ಬ್ಯಾಂಕ್ ಮೀರೆಳೆತ | 4,00,000 |
| ಶೇ. 6 ಸಾಲಪತ್ರಗಳು | 20,00,000 |
| ಇತರೆ ಚಾಲ್ತಿ ಹೊಣೆಗಳು | 6,00,000 |
| ಸುನಾಮ | 10,00,000 |

ಸ್ಥಿರಾಸ್ತಿಯ ಮಾರುಕಟ್ಟೆ ಬೆಲೆಯು ಅವುಗಳ ಪುಸ್ತಕದ ಬೆಲೆಗಿಂತ ಶೇ. 12 ರಷ್ಟು ಹೆಚ್ಚಿದೆ ಮತ್ತು ಚರಾಸ್ತಿಗಳು ಮುಖ ಬೆಲೆಗಿಂತ ಶೇ. 5 ರಷ್ಟು ಕಡಿಮೆ ಇದೆ. ಬರೆಯದೆ ಇರುವ ಹೊಣೆ ರೂ. 50,000.

ಸಾಮಾನ್ಯ ಶೇರುಗಳ ಬೆಲೆಯನ್ನು ಕಂಡು ಹಿಡಿಯಿರಿ.

SECTION – C

Sri Siddharth First Grade College-Tumkur

ವಿಭಾಗ - ಸಿ

Answer any three of the following questions. Each question carries 15 marks.

ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು.

(3×15=45)

7. Suresh Ltd. issued 500000 Equity shares of Rs. 10 each which were under written as follows :

Mr. A – 30%, Mr. B – 25% Mr. C – 25% and Mr. D – 20% with the provision of firm underwriting of A – 15000 shares, B – 5000 shares, C – 10000 shares and D – 5000 shares.

The company received applications for 350000 shares excluding firm under writing. Out of which marked applications were

A – 95000 shares

B – 105000 shares

C – 50000 shares

D – 40000 shares

Calculate liability of each one of underwriter treating

a) Firm underwriting as unmarked applications.

b) Firm underwriting as marked application.



ಸುರೇಶ ಲಿ. ಕಂಪನಿಯು ರೂ. 10 ರ 500000 ಸಾಮಾನ್ಯ ಶೇರುಗಳಿಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಿದೆ ಈ ಪೂರ್ತಿ ನೀಡಿಕೆಯನ್ನು A – 30%, B – 25%, C – 25% , D – 20% ವಂತಿಕೆ ಭರವಸೆ ನೀಡಿದ್ದಾರೆ. ಜತೆಗೆ A – 15000, B – 5000, C – 10000 ಮತ್ತು D – 5000 ಶೇರುಗಳಿಗೆ ನಿರ್ದಿಷ್ಟವಂತಿಕೆ ಭರವಸೆ ನೀಡಿದ್ದಾರೆ. ನಿರ್ದಿಷ್ಟ ವಂತಿಕೆಯನ್ನು ಬಿಟ್ಟು 350000 ಶೇರುಗಳಿಗೆ ಅರ್ಜಿ ಬಂದಿದೆ. ಇದರ ಪೈಕಿ ಗುರುತು ಹಾಕಿದ ಅರ್ಜಿಗಳು A – 95000, B – 105000, C – 50000 ಮತ್ತು D – 40000 ಶೇರುಗಳಾಗಿವೆ.

ಪ್ರತಿ ಭರವಸೆ ವಂತಿಕೆದಾರನ ಜವಾಬ್ದಾರಿಯನ್ನು ಕಂಡು ಹಿಡಿಯಿರಿ.

- ನಿರ್ದಿಷ್ಟ ಭರವಸೆ ವಂತಿಕೆಯನ್ನು ಗುರುತು ಹಾಕದೇ ಇರುವ ಅರ್ಜಿ ಎಂದು ಪರಿಗಣಿಸಿ.
- ನಿರ್ದಿಷ್ಟ ಭರವಸೆ ವಂತಿಕೆಯನ್ನು ಗುರುತು ಹಾಕಿದ ಅರ್ಜಿ ಎಂದು ಪರಿಗಣಿಸಿ.

8. The Balance Sheet of Bharath Ltd. as on 31-12-2011.

| Liabilities | ₹ | Assets | ₹ |
|--------------------------------------------------------------|------------------|---------------|------------------|
| 50000 Preference Shares of Rs. 10 each | 5,00,000 | Sundry assets | 23,00,000 |
| Less : Calls in arrears (1000 shares on which ₹ 2 per share) | 2,000 | Cash at Bank | 3,00,000 |
| | <u>4,98,000</u> | | |
| 100000 Equity shares of Rs. 10 each | 10,00,000 | | |
| Profit and Loss A/c | 3,50,000 | | |
| Sundry creditors | 7,52,000 | | |
| | 26,00,000 | | 26,00,000 |

The redeemable Preference shares were redeemed on above date at a premium of 5%. The company issued 25000 Equity shares of Rs. 10 each at a premium of 5% which were duly paid up.

Of the holder of 1000 preference shares, holder of ₹ 500 shares did not pay the arrears up to redemption and therefore, their shares were forfeited and reissued at ₹ 7 fully paid shares and were redeemed.

Write Journal entries and prepare Balance Sheet after redemption.

ಭರತ್ ಲಿ. ಕಂಪನಿಯ ಅಡಾವೆ ಪಟ್ಟಿ 31-12-2011 ರಂದು ಈ ರೀತಿ ಇದೆ.

| ಜವಾಬ್ದಾರಿಗಳು | ₹ | ಆಸ್ತಿಗಳು | ₹ |
|-----------------------------------------------|------------------|-------------------|------------------|
| ರೂ. 10 ರ 50000 ಆದ್ಯತಾ ಶೇರು | 5,00,000 | ಇತರೆ ಆಸ್ತಿಗಳು | 23,00,000 |
| ಕರೆಗಳು ಬಾಕಿ (ರೂ. 2 ರಂತೆ 1000 ಶೇರುಗಳಿಂದ) | 2,000 | ನಗದು ಬ್ಯಾಂಕಿನಲ್ಲಿ | 3,00,000 |
| | <u>4,98,000</u> | | |
| 100000 ಸಾಮಾನ್ಯ ಶೇರುಗಳು (ರೂ. 10 ರ ಮುಖ ಬೆಲೆ) | 10,00,000 | | |
| ಲಾಭ ಮತ್ತು ನಷ್ಟದ ಖಾತೆ | 3,50,000 | | |
| ಇತರೆ ಧನಿಗಳು | 7,52,000 | | |
| | 26,00,000 | | 26,00,000 |



ಮೇಲ್ಕಂಡ ದಿನಾಂಕದಂದು ಕಂಪನಿಯು ಆದ್ಯತಾ ಶೇರುಗಳನ್ನು ಶೇ. 5 ರಷ್ಟು ಹೆಚ್ಚುವರಿಯೊಂದಿಗೆ ವಿಮೋಚನೆ ಮಾಡಲು ನಿರ್ಧರಿಸಿತು. ಇದರ ಸಲುವಾಗಿ ಕಂಪನಿಯು 25000 ಸಾಮಾನ್ಯ ಶೇರುಗಳನ್ನು (ರೂ. 10 ಮುಖ ಬೆಲೆಯ) ಶೇ 5 ರಷ್ಟು ಹೆಚ್ಚುವರಿಯೊಂದಿಗೆ ಬಿಡುಗಡೆ ಮಾಡಿತು.

1000 ಆದ್ಯತಾ ಶೇರುಗಳನ್ನು ಹೊಂದಿರುವವರಲ್ಲಿ 500 ಶೇರುಗಳನ್ನು ಹೊಂದಿರುವವರು ಶೇರುಗಳ ಮೇಲಿನ ಬಾಕಿಯನ್ನು ಕೊಟ್ಟಿರುವುದಿಲ್ಲ. ಆ ಕಾರಣದಿಂದ ಶೇರುಗಳನ್ನು ಮುಟ್ಟುಗೋಲು ಹಾಕಿಕೊಂಡು ಮತ್ತು ಪುನಹ ಅವುಗಳನ್ನು ₹ 7 ಕ್ಕೆ ಮಾರಲಾಯಿತು. ಅನಂತರ ವಿಮೋಚನೆಗೊಳಿಸಲಾಯಿತು.

ಮೇಲ್ಕಂಡ ವಿವರಗಳನ್ನು ಆಧರಿಸಿ ರೋಜು ದಾಖಲೆಗಳನ್ನು ಬರೆಯಿರಿ ಮತ್ತು ವಿಮೋಚನೆಯ ನಂತರ ಅಥಾವೆ ಪಟ್ಟಿಯನ್ನು ಬರೆಯಿರಿ.

9. The net profits of a business after providing for taxation for the past 5 years are Rs. 4,00,000, Rs. 4,25,000, Rs. 4,60,000, Rs. 5,25,000 and Rs. 5,90,000. The capital employed in the business is Rs. 40,00,000. The normal rate of return expected in this type of business is 10%. It is expected that the company will be able to maintain its super profits for the next five years.

Calculate the value of goodwill on the basis of

- Five years purchase of super profits
- Capitalization of super profits
- Annuity method, taking present value of annuity of Re. 1 for 5 years at 10% as 3.78.

ತೆರಿಗೆಗಾಗಿ ಕಾಯ್ದಿರಿಸಿದ ನಂತರ ಒಂದು ವ್ಯಾಪಾರದ ಕಳೆದ 5 ವರ್ಷಗಳ ಲಾಭಗಳು ₹ 4,00,000, ₹ 4,25,000 ₹ 4,60,000, ₹ 5,25,000, ₹ 5,90,000.

ಈ ವ್ಯಾಪಾರದಲ್ಲಿ ತೊಡಗಿಸಿದ ಬಂಡವಾಳ ₹ 40,00,000. ಈ ರೀತಿಯ ವ್ಯಾಪಾರದ ನಿರೀಕ್ಷಿಸಲಾಗುವ ಹಿಂಪಡೆಯುವ ದರ ಶೇ. 10. ಮಂದಿನ 5 ವರ್ಷಗಳಲ್ಲಿ ಕಂಪನಿಯು ತನ್ನ ಹೆಚ್ಚುವರಿ ಲಾಭಗಳನ್ನು ಕಾಯ್ದು ಕೊಳ್ಳುತ್ತದೆ ಎಂದು ಅಂದಾಜು ಮಾಡಲಾಗಿದೆ.

ಈ ವಿವರಗಳಿಂದ ಸುನಾಮವನ್ನು ಕಂಡುಹಿಡಿಯಿರಿ.

- ಹೆಚ್ಚು ಲಾಭಗಳ 5 ವರ್ಷದ ಕೊಳ್ಳುವಿಕೆಯಷ್ಟು
- ಹೆಚ್ಚುವರಿ ಲಾಭದ ಬಂಡವಾಳೀಕರಣದ ಮೇಲೆ
- ವರ್ಷಾಂಶ ವಿಧಾನದಲ್ಲಿ ಒಂದು ರೂ. ನ ಶೇ. 10 ರ 5 ವರ್ಷಗಳ ವರ್ಷಾಂಶವನ್ನು 3.78 ಎಂದು ತಿಳಿಯಿರಿ.

10. The following figures are extracted from the books of Rama Ltd. for the year ended 31-3-2012.

| | |
|--------------------------------------------------|-----------------|
| Share capital : | ₹ |
| 30000, 9% Preference shares of ₹ 10 each | 3,00,000 |
| 1000 Equity shares of ₹ 100 each ₹ 50 called up | 50,000 |
| 1000 Equity shares of ₹ 100 each ₹ 25 called up | 25,000 |
| 1000 Equity shares of ₹ 100 each fully called up | 1,00,000 |
| General Reserve | 2,00,000 |
| Profit and Loss Account | 50,000 |
| Trade creditors | 2,00,000 |
| | 9,25,000 |



On valuation of all the assets of the company it is found that they have an appreciation of ₹ 75,000. The articles of association provided that in case of liquidation, the preference shareholders will have a further claim to the extent of 10% of surplus assets.

Ascertain the value of each Preference share and Equity share assuming a liquidation.

ರಾಮ ಕಂಪನಿಯು ಈ ಕೆಳಗಿನ ಮಾಹಿತಿಯನ್ನು ಒದಗಿಸಿದೆ.

| | ₹ |
|--------------------------------------------------|-----------------|
| 30000, 9% ಆದ್ಯತಾ ಶೇರುಗಳು ರೂ. 10 | 3,00,000 |
| ರೂ. 100 ರ 1000 ಸಾಮಾನ್ಯ ಷೇರುಗಳು ರೂ. 50 ಕರೆದಿದೆ | 50,000 |
| ರೂ. 100 ರ 1000 ಸಾಮಾನ್ಯ ಷೇರುಗಳು ರೂ. 25 ಕರೆದಿದೆ | 25,000 |
| ರೂ. 100 ರ 1000 ಸಾಮಾನ್ಯ ಷೇರುಗಳು ಪೂರ್ಣವಾಗಿ ಕರೆದಿದೆ | 1,00,000 |
| ಸಾಮಾನ್ಯ ನಿಧಿ | 2,00,000 |
| ಲಾಭ ನಷ್ಟದ ಖಾತೆ | 50,000 |
| ವ್ಯಾಪಾರ ಧನಗಳು | 2,00,000 |
| | 9,25,000 |

ಕಂಪನಿಯ ಆಸ್ತಿಯನ್ನು ಮೌಲ್ಯ ಮಾಡಿದಾಗ ಅವುಗಳ ಬೆಲೆ ₹ 75,000 ರಷ್ಟು ಹೆಚ್ಚಿದೆ. ಕಂಪನಿಯ ನಿಯಮದ ಪ್ರಕಾರ ವಿಸರ್ಜನೆಯ ಸಮಯದಲ್ಲಿ ಆದ್ಯತಾ ಷೇರುದಾರರು ಹೆಚ್ಚುವರಿ ಆಸ್ತಿಯ ಮೇಲೆ ಶೇ. 10 ರವರೆಗೆ ಹೆಚ್ಚಿನ ಹಕ್ಕು ಸ್ವಾಧೀನಪಡಿಸಬಹುದು. ಕಂಪನಿಯ ವಿಸರ್ಜನೆ ಎಂದು ಭಾವಿಸಿ ಆದ್ಯತೆ ಮತ್ತು ಸಾಮಾನ್ಯ ಷೇರುಗಳ ಬೆಲೆಯನ್ನು ಕಂಡು ಹಿಡಿಯಿರಿ.

11. Sindhu Ltd. is a company with an authorized capital of ₹ 5,00,000 divided into shares of ₹ 100 each. Following are the balances as on 31-3-2012.

| Debit balances | ₹ | Credit balance | ₹ |
|----------------------------|----------|--------------------------|----------|
| Stock 1-4-2011 | 50,000 | Share capital ₹ 100 each | 2,50,000 |
| Purchases | 3,00,000 | Sales | 4,25,000 |
| Wages | 70,000 | Discount received | 3,150 |
| Discount allowed | 4,200 | Profit and Loss A/c | 6,220 |
| Insurance paid (31-6-2012) | 6,720 | Creditors | 35,200 |
| Salaries | 18,500 | Reserve | 25,000 |
| Rent | 6,000 | Loan from M.D. | 15,700 |
| General expenses | 8,950 | | |
| Printing and stationery | 2,400 | | |
| Advertisement | 3,800 | | |
| Bonus | 10,500 | | |
| Debtors | 38,700 | | |
| Plant and machinery | 80,500 | | |



| | | |
|------------------|-----------------|-----------------|
| Furniture | 17,100 | |
| Cash at Bank | 1,34,700 | |
| Bad debts | 3,200 | |
| Calls in arrears | 5,000 | |
| | 7,60,270 | 7,60,270 |

You are required to prepare Trading A/c, Profit and Loss Account, Profit and Loss Appropriation A/c and B/S on 31-3-2012.

Adjustments :

- Closing stock on 31-3-2012 ₹ 1,00,000.
- Provide depreciation on plant 15% and on furniture 10%
- Outstanding liabilities were –Wages ₹ 5,200, Salary ₹ 1,200 and Rent ₹ 600.
- Dividend at 5% on paid up capital is to be provided.

ಸಿಂಧೂ ಕಂಪನಿಯ ಅಧಿಕೃತ ಬಂಡವಾಳವು ರೂ. 100 ರ 5000 ಸಾಮಾನ್ಯ ಷೇರುಗಳ ರೂ. 5,00,000 ಇದೆ. 31-3-2012 ರ ವಿವಿಧ ಖಾತೆಗಳ ಶಿಲ್ಕುಗಳು ಕೆಳಕಂಡಂತೆ ಇವೆ.

| ಋಣಿ ಶಿಲ್ಕುಗಳು | ₹ | ಧನಿ ಶಿಲ್ಕುಗಳು | ₹ |
|----------------------|-----------------|----------------------|-----------------|
| ದಾಸ್ತಾನು(1-4-2011) | 50,000 | ರೂ. 100ರ ಶೇರು ಬಂಡವಾಳ | 2,50,000 |
| ಖರೀದಿ | 3,00,000 | ಮಾರಾಟ | 4,25,000 |
| ಕೂಲಿ | 70,000 | ಪಡೆದ ಸೋಡಿ | 3,150 |
| ನೀಡಿದ ಸೋಡಿ | 4,200 | ಲಾಭ ನಷ್ಟದ ಖಾತೆ | 6,220 |
| ವಿಮೆ(31-6-2012) | 6,720 | ಧನಿಗಳು | 35,200 |
| ಸಂಬಳ | 18,500 | ಮೀಸಲು | 25,000 |
| ಬಾಡಿಗೆ | 6,000 | M.D. ಯಿಂದ ಪಡೆದ ಸಾಲ | 15,700 |
| ಸಾಮಾನ್ಯ ಖರ್ಚುಗಳು | 8,950 | | |
| ಮುದ್ರಣ ಮತ್ತು ಸಾಮಗ್ರಿ | 2,400 | | |
| ಜಾಹೀರಾತು | 3,800 | | |
| ಬೋನಸ್ | 10,500 | | |
| ಋಣಿಗಳು | 38,700 | | |
| ಯಂತ್ರ ಮತ್ತು ಸಾವರ | 80,500 | | |
| ಪೀಠೋಪಕರಣಗಳು | 17,100 | | |
| ನಗದು ಬ್ಯಾಂಕಿನಲ್ಲಿ | 1,34,700 | | |
| ಕರಡು ಸಾಲ | 3,200 | | |
| ಕರೆ ಬಾಕಿ | 5,000 | | |
| | 7,60,270 | | 7,60,270 |

ಈ ವಿವರಗಳಿಂದ ಕಂಪನಿಯ ವ್ಯಾಪಾರ ಖಾತೆ, ಲಾಭ ನಷ್ಟದ ಖಾತೆ, ಲಾಭ ನಷ್ಟ ವಿನಿಯೋಗ ಖಾತೆ ಮತ್ತು ಅಥಾವೆ ಪಟ್ಟಿಯನ್ನು ತಯಾರಿಸಿ.

ಹೊಂದಾಣಿಕೆಗಳು:

- ಅಂತಿಮ ದಾಸ್ತಾನು 31-3-2012 ರಂದು ರೂ. 1,00,000.
- ಯಂತ್ರಗಳ ಮೇಲೆ ಶೇ. 15 ರಷ್ಟು ಮತ್ತು ಪೀಠೋಪಕರಣಗಳ ಮೇಲೆ ಶೇ. 10 ಸವಕಳಿ ತೆಗೆಯುವುದು.
- ಮಜೂರಿ ರೂ. 5,200, ಸಂಬಳ ರೂ. 1,200 ಮತ್ತು ಬಾಡಿಗೆ ರೂ. 600 ಬಾಕಿ ಇದೆ.
- ಷೇರು ಬಂಡವಾಳದ ಮೇಲೆ ಶೇ. 5 ರಷ್ಟು ಲಾಭಾಂಶ ನೀಡುವುದು.



13332

III Semester B.Com.N Examination, Oct./Nov. 2012
(Revised New Scheme)
COMMERCE
Paper – 3.3 : Corporate Accounting – I

Time : 3 Hours

Max. Marks : 80

Instruction : Answer should be written either in **English** or in **Kannada**.

SECTION – A

ವಿಭಾಗ - ಎ

1. Answer any ten of the following sub-questions. Each sub-question carries 2 marks. (10×2=20)

ಯಾವುದಾದರೂ ಹತ್ತು ಉಪಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಎರಡು ಅಂಕಗಳು.

a) What is Goodwill ?

ಸುನಾಮ ಎಂದರೇನು ?

b) What is partial underwriting ?

ಭಾಗಶಃ ಭರವಸೆ ಕೊಳ್ಳುವಿಕೆ ಎಂದರೇನು ?

c) Give the meaning of unmarked applications.

ಗುರುತಿಸದ ಅರ್ಜಿಗಳು ಎಂದರೇನು ?

d) What is super profit ?

ಹೆಚ್ಚಿನ ಆದಾಯ ಎಂದರೇನು ?

e) State the features of Goodwill.

ಸುನಾಮದ ಗುಣಲಕ್ಷಣಗಳನ್ನು ತಿಳಿಸಿ.

P.T.O.



f) What are the various methods of valuing Goodwill ?

ಸುನಾಮವನ್ನು ಬೆಲೆ ಕಟ್ಟುವ ವಿವಿಧ ಪದ್ಧತಿಗಳಾವುವು ?

g) Calculate capital employed from the following :

| | |
|---------------------|------------|
| Fixed Assets | ₹ 4,00,000 |
| Current Assets | ₹ 6,00,000 |
| Current Liabilities | ₹ 1,50,000 |
| Fictitious Assets | ₹ 50,000 |
| Reserve fund | ₹ 1,00,000 |

ಈ ಕೆಳಗಿನ ವಿವರಗಳಿಂದ ಬಂಡವಾಳ ಹೂಡಿಕೆಯನ್ನು ಕಂಡುಹಿಡಿಯಿರಿ :

| | |
|------------------|------------|
| ಸ್ಥಿರ ಆಸ್ತಿಗಳು | ₹ 4,00,000 |
| ಚರ ಆಸ್ತಿಗಳು | ₹ 6,00,000 |
| ಚರ ಜವಾಬ್ದಾರಿಗಳು | ₹ 1,50,000 |
| ಕಾಲ್ಪನಿಕ ಆಸ್ತಿ | ₹ 50,000 |
| ಕಾಯ್ದಿರಿಸಿದ ನಿಧಿ | ₹ 1,00,000 |

Sri Siddhant First Grade College-Tumkur

h) Find the value of Goodwill

| | |
|-----------------------|------------|
| Average profit | ₹ 1,50,000 |
| Capital employed | ₹ 7,50,000 |
| Normal rate of return | 15% |

Goodwill is 2 years purchase of super profit.

ಸುನಾಮ ಕಂಡುಹಿಡಿಯಿರಿ :

| | |
|-----------------|------------|
| ಸರಾಸರಿ ಆದಾಯ | ₹ 1,50,000 |
| ಬಂಡವಾಳ ಹೂಡಿಕೆ | ₹ 7,50,000 |
| ಸಾಮಾನ್ಯ ದರ ಆದಾಯ | 15% |

ಸುನಾಮವು ಹೆಚ್ಚುವರಿ ಆದಾಯದ 2 ವರ್ಷಗಳ ಕೊಳ್ಳುವಿಕೆಗೆ ಸಮನಾಗಿರುತ್ತದೆ.



i) What are the methods of valuation of shares ?

ಷೇರುಗಳನ್ನು ಮೌಲ್ಯೀಕರಿಸುವ ವಿಧಗಳಾವುವು ?

j) How do you treat the following in Company's Balance Sheet :

a) Preliminary expenses

b) Fixed Assets

c) Calls in arrears

d) Debentures.

ಈ ಕೆಳಗಿನವುಗಳನ್ನು ಕಂಪನಿಯ ಅಥಾವೆ ಪಟ್ಟಿಯಲ್ಲಿ ಹೇಗೆ ಪರಿಗಣಿಸುವಿರಿ :

a) ಪ್ರಾರಂಭಿಕ ಖರ್ಚುಗಳು

b) ಸ್ಥಿರ ಆಸ್ತಿಗಳು

c) ಕರೆಗಳು ಬಾಕಿ

d) ಸಾಲಪತ್ರಗಳು.

k) What is meant by contingent liability ?

ಸಂಭವಿಸಬಹುದಾದ ಜವಾಬ್ದಾರಿಗಳು ಎಂದರೇನು ?

l) What is forfeiture of shares ?

ಷೇರುಗಳ ಮುಟ್ಟುಗೋಲು ಎಂದರೇನು ?



SECTION – B

ವಿಭಾಗ - ಬಿ

Answer **any three** of the following. **Each** question carries **five** marks.

(3×5=15)

ಈ ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಐದು ಅಂಕಗಳು.

2. Shree Ltd., issued 10000 shares of ₹ 10 each at a premium of 10%. These shares were under written by 'X' and 'Y' to the extent of 5000 shares and 3000 shares respectively. The total applications received by the company were 8000 shares of which marked applications were 'X' – 1200 shares and 'Y' 300 shares. Prepare a Statement of Underwriters Liability.

'ಶ್ರೀ' ಲಿ. ಕಂಪನಿಯು ರೂ. 10 ರ ಮುಖ ಬೆಲೆಯ 10,000 ಷೇರುಗಳನ್ನು ಶೇ. 10 ರ ಹೆಚ್ಚುವರಿ ಬೆಲೆಯಲ್ಲಿ ಸಾರ್ವಜನಿಕರಿಗೆ ಆಹ್ವಾನಿಸಿದೆ. ಈ ಷೇರುಗಳನ್ನು 'X' ಮತ್ತು 'Y' ರವರು ಕ್ರಮವಾಗಿ 5000 ಷೇರುಗಳು ಮತ್ತು 3000 ಷೇರುಗಳನ್ನು ಭರವಸೆ ಕೊಳ್ಳಲು ಒಪ್ಪಿರುತ್ತಾರೆ. ಒಟ್ಟು 8000 ಷೇರುಗಳಿಗೆ ಅರ್ಜಿಗಳು ಬಂದಿದ್ದು ಅವುಗಳಲ್ಲಿ ಗುರುತಿಸಿದ ಅರ್ಜಿಗಳು 'X' ಗೆ 1200 ಷೇರುಗಳಿಗೆ ಮತ್ತು 'Y' ಗೆ 300 ಷೇರುಗಳಾಗಿರುತ್ತವೆ. ಭರವಸೆ ಕೊಳ್ಳುವವರ ಜವಾಬ್ದಾರಿ ಪಟ್ಟಿ ತಯಾರಿಸಿ.

3. Pass journal entries in the books of XYZ Co., in connection with redemption of preference shares.

10,000, 10% preference shares of ₹ 10 each at a premium of 10%, out of the issue of 5000 equity shares of ₹ 20 each at a premium of 20%. All amounts are duly received.

ಈ ಕೆಳಗೆ ಕೊಟ್ಟಿರುವ XYZ ಕಂಪನಿ ವಿವರಗಳಿಂದ ಆದ್ಯತಾ ಷೇರುಗಳ ವಿಮೋಚನೆಗೆ ಸಂಬಂಧಿಸಿದ ರೋಜು ದಾಖಲೆಗಳನ್ನು ಬರೆಯಿರಿ.

₹ 10 ರ 10,000, ಶೇ. 10 ರ ಆದ್ಯತಾ ಷೇರುಗಳನ್ನು ಶೇ. 10 ರಷ್ಟು ಹೆಚ್ಚಿನ ಬೆಲೆಗೆ ವಿಮೋಚನೆಗೊಳಿಸುವುದು, ಅದಕ್ಕಾಗಿ ₹ 20 ರ 5000 ಸಾಮಾನ್ಯ ಷೇರುಗಳನ್ನು ಶೇ. 20 ರಷ್ಟು ಹೆಚ್ಚು ಬೆಲೆಗೆ ಮಾರುವುದು. ಸಾರ್ವಜನಿಕರು ಎಲ್ಲಾ ಷೇರುಗಳನ್ನು ಕೊಂಡು ಹಣ ಪಾವತಿಸಿದ್ದಾರೆ.



4. The average adjusted profit for the last 4 years are ₹ 2,00,000. It estimated that reasonable managerial remuneration is ₹ 50,000 p.a. Reasonable return on capital invested in such business is 10%. The net capital invested in this business ₹ 8,00,000. Calculate the value of goodwill on the basis of 3 years purchase of average super profit.

ನಾಲ್ಕು ವರ್ಷಗಳ ಸರಾಸರಿ ಆದಾಯವು ₹ 2,00,000. ಕೊಡಬೇಕಾದ ಆಡಳಿತ ಸಂಭಾವನೆಯು ₹ 50,000 ವರ್ಷಕ್ಕೆ. ನ್ಯಾಯಯುತವಾದ ವರಮಾನವು ಬಂಡವಾಳದ ಮೇಲೆ ಶೇ. 10. ಈ ವ್ಯಾಪಾರದಲ್ಲಿ ನಿವ್ವಳ ಬಂಡವಾಳ ಹೂಡಿಕೆಯು ₹ 8,00,000 ಹೆಚ್ಚುವರಿ ಆದಾಯದ ಮೂರು ವರ್ಷಗಳ ಕೊಳ್ಳುವಿಕೆ ಎಂದು ತಿಳಿದು ಸುನಾಮ ಕಂಡುಹಿಡಿಯಿರಿ.

5. What are the legal provisions relating to redemption of preference shares ?
ಆದ್ಯತಾ ಷೇರುಗಳ ವಿಮೋಚನೆಗೆ ಸಂಬಂಧಿಸಿದಂತೆ ಇರುವ ಕಾನೂನುಗಳೇನು ?

6. From the following particulars, prepare Profit and Loss Appropriation Account, for the year ended 31-03-2012 :

| | ₹ |
|-----------------------------------------------------------|----------|
| a) P/L A/c balance brought forward | 1,00,000 |
| b) Net profit | 8,00,000 |
| c) Transfer to Reserve Fund | 2,00,000 |
| d) Share capital | |
| i) 10000 – 12% preference shares of ₹ 100 each. | |
| ii) 10000 – equity shares of ₹ 100 each ₹ 80 paid. | |
| e) Directors proposed a dividend of 20% on equity shares. | |



ಈ ಕೆಳಗಿನ ವಿವರಗಳಿಂದ 31-03-2012 ರಂದು ಲಾಭ ನಷ್ಟದ ವಿತರಣಾ ಖಾತೆಯನ್ನು ತಯಾರಿಸಿ.

| | ₹ |
|---------------------------------------------------------------------------|----------|
| a) ಲಾಭ ನಷ್ಟದ ಖಾತೆ ಹಿಂದಿನ ವರ್ಷದ್ದು | 1,00,000 |
| b) ನಿವ್ವಳ ಲಾಭ | 8,00,000 |
| c) ಸಾಮಾನ್ಯ ನಿಧಿಗೆ ಕಳುಹಿಸಿದ್ದು | 2,00,000 |
| d) ಷೇರು ಬಂಡವಾಳ | |
| i) 10,000 – 12% ಆದ್ಯತಾ ಷೇರುಗಳು ₹ 100 ರಂತೆ. | |
| ii) 10,000 – ₹ 100 ರ ₹ 80 ಕೊಟ್ಟಿರುವ ಸಾಮಾನ್ಯ ಷೇರುಗಳು. | |
| e) ನಿರ್ದೇಶಕರು ಶೇ. 20 ರಂತೆ ಸಾಮಾನ್ಯ ಷೇರುಗಳ ಮೇಲೆ ಲಾಭಾಂಶ ಕೊಡಲು ಒಪ್ಪಿರುತ್ತಾರೆ. | |

SECTION – C

ವಿಭಾಗ - ಸಿ

Answer **any three** of the following questions. **Each** question carries **15** marks. (3×15=45)

Sri Siddharth First Grade College - Tumkur

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು.

7. Raju Ltd., issued 2,50,000 shares of Rs. 10 each which were underwritten as follows :

Mr. A – 75,000 shares (Firm underwriting 10,000 shares)

Mr. B – 62,500 shares (Firm underwriting 12,000 shares)

Mr. C – 62,500 shares (Firm underwriting 10,000 shares)

Mr. D – 50,000 shares (Firm underwriting 20,000 shares)

The total applications excluding firm applications but including marked applications were for 1,80,000 shares. The marked applications were as under :



Mr. A – 40,000 shares, Mr. C – 24,000 shares

Mr. B – 36,000 shares, Mr. D – 40,000 shares

Calculate the net liability of each underwritten treating :

- Firm underwriting as marked applications.
- Firm underwriting as unmarked application.

ರಾಜು ಕಂಪನಿಯ ರೂ. 10 ರ 2,50,000 ಷೇರುಗಳನ್ನು ಸಾರ್ವಜನಿಕರಿಗೆ ನೀಡಲು ಆಹ್ವಾನಿಸಿದೆ. ಈ ನೀಡಿಕೆಯನ್ನು ಭರವಸೆ ಕೊಳ್ಳುವುದಾರರು ಈ ರೀತಿ ಭರವಸೆ ನೀಡಿದ್ದಾರೆ.

Mr. A – 75,000 ಷೇರುಗಳು (ನಿರ್ದಿಷ್ಟ ಭರವಸೆ 10,000 ಷೇರುಗಳು)

Mr. B – 62,500 ಷೇರುಗಳು (ನಿರ್ದಿಷ್ಟ ಭರವಸೆ 12,000 ಷೇರುಗಳು)

Mr. C – 62,500 ಷೇರುಗಳು (ನಿರ್ದಿಷ್ಟ ಭರವಸೆ 10,000 ಷೇರುಗಳು)

Mr. D – 50,000 ಷೇರುಗಳು (ನಿರ್ದಿಷ್ಟ ಭರವಸೆ 20,000 ಷೇರುಗಳು)

ನಿರ್ದಿಷ್ಟ ಭರವಸೆ ವಂತಿಕೆ ಬಿಟ್ಟು 1,80,000 ಷೇರುಗಳಿಗೆ ಅರ್ಜಿಗಳು ಬಂದಿವೆ. ಇವುಗಳಲ್ಲಿ ಗುರುತು ಹಾಕಿದ ಅರ್ಜಿಗಳು:

Mr. A – 40,000 ಷೇರುಗಳಿಗೆ, Mr. C – 24,000 ಷೇರುಗಳಿಗೆ

Mr. B – 36,000 ಷೇರುಗಳಿಗೆ, Mr. D – 40,000 ಷೇರುಗಳಿಗೆ

ಪ್ರತಿ ಭರವಸೆದಾರನ ಜವಾಬ್ದಾರಿಯನ್ನು ಕಂಡುಹಿಡಿಯಿರಿ:

- ನಿರ್ದಿಷ್ಟ ಭರವಸೆ ವಂತಿಕೆಯನ್ನು ಗುರುತು ಹಾಕಿದ ಅರ್ಜಿ ಎಂದು ಪರಿಗಣಿಸಿ.
- ನಿರ್ದಿಷ್ಟ ಭರವಸೆ ವಂತಿಕೆಯನ್ನು ಗುರುತು ಹಾಕದೇ ಇರುವ ಅರ್ಜಿ ಎಂದು ಪರಿಗಣಿಸಿ.



8. The Balance Sheet of XYZ Ltd., as on 31-12-2011 was as follows :

Balance Sheet

| Liabilities | ₹ | Assets | ₹ |
|-----------------------------------|------------------|----------------------|------------------|
| Equity shares of ₹ 10 each | 18,00,000 | Fixed Assets | 40,00,000 |
| 8% preference shares of ₹ 10 each | 18,00,000 | Current assets (Bank | |
| General reserve | 7,20,000 | balance ₹ 4,00,000) | 10,30,000 |
| Profit and Loss A/c | 10,80,000 | Investments | 6,70,000 |
| Share premium | 54,000 | | |
| Creditors | 2,46,000 | | |
| | 57,00,000 | | 57,00,000 |

The company decided to redeem 8% redeemable preference shares at a premium of 10% and for this purpose the company issued 90,000 equity shares of ₹ 10 each at a premium of ₹ 10 per share.

The company also sold all investments for ₹ 7,00,000. All payments were made to redeemable preference share holders except those holding 5,000 shares, who could not be traced.

Pass Journal Entries in the books of XYZ Ltd., for above transaction and also prepare Balance Sheet of the Company after redemption.



XYZ ಲಿ. ಕಂಪನಿಯ ದಿನಾಂಕ 31-12-2011 ರಂದು ಅಥಾವೆ ಪಟ್ಟಿಕೆಗಳ ಕಂಡಂತಿದೆ ::

ಅಥಾವೆ ಪಟ್ಟಿ

| ಜವಾಬ್ದಾರಿಗಳು | ₹ | ಆಸ್ತಿಗಳು | ₹ |
|-------------------------|------------------|---------------------------|------------------|
| ರೂ. 10 ರ ಸಾಮಾನ್ಯ ಷೇರು | 18,00,000 | ಸ್ಥಿರ ಆಸ್ತಿಗಳು | 40,00,000 |
| ರೂ. 10 ರ ಬಿಡುಗಡೆಗೊಳಿಸುವ | | ಚರ ಆಸ್ತಿಗಳು (ರೂ. 4,00,000 | |
| ಶೇ. 8ರ ಆದ್ಯತಾ ಷೇರುಗಳು | 18,00,000 | ಬ್ಯಾಂಕಿನಲ್ಲಿ | 10,30,000 |
| ಸಾಮಾನ್ಯ ನಿಧಿ | 7,20,000 | ಹೂಡಿಕೆಗಳು | 6,70,000 |
| ಲಾಭ ನಷ್ಟದ ಖಾತೆ | 10,80,000 | | |
| ಷೇರು ಹೆಚ್ಚುವರಿ | 54,000 | | |
| ಛೇಗಲು | 2,46,000 | | |
| | 57,00,000 | | 57,00,000 |

ಮೇಲ್ಕಂಡ ದಿನಾಂಕದಂದು ಕಂಪನಿಯು ಶೇ. 8 ರ ಆದ್ಯತಾ ಷೇರುಗಳನ್ನು ಶೇ. 10 ರಷ್ಟು ಹೆಚ್ಚುವರಿಯೊಂದಿಗೆ ಮೇಲ್ಕಂಡ ಮಾಡಲು ನಿರ್ಧರಿಸಿದೆ. ಇದರ ಸಲುವಾಗಿ ರೂ. 10 ರ 90,000 ಸಾಮಾನ್ಯ ಷೇರುಗಳನ್ನು ಷೇರು ಮಂಡಳಿ ರೂ. 10 ರಂತೆ ಹೆಚ್ಚುವರಿಯೊಂದಿಗೆ ಬಿಡುಗಡೆ ಮಾಡಿತು.

ಕಂಪನಿಯು ತನ್ನ ಎಲ್ಲಾ ಹೂಡಿಕೆಗಳನ್ನು ₹ 7,00,000 ಕ್ಕೆ ಮಾರಿತು. ಆದ್ಯತಾ ಷೇರುದಾರರಿಗೆ ಕೊಡಬೇಕಾದ ಎಲ್ಲಾ ಹಣವನ್ನು ಕೊಟ್ಟಿರುತ್ತದೆ, ಆದರೆ 5000 ಷೇರುಗಳನ್ನು ಹೊಂದಿರುವ ಷೇರುದಾರರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ಮೇಲ್ಕಂಡ ವಿವರಗಳನ್ನು ಆಧರಿಸಿ ರೋಜು ದಾಖಲೆಗಳನ್ನು ಬರೆಯಿರಿ ಮತ್ತು ಅಥಾವೆ ಪಟ್ಟಿಯನ್ನು ತಯಾರಿಸಿ.



9. The Balance Sheet of Standard Co., as on 31-3-2012 is as under :

| Liabilities | ₹ | Assets | ₹ |
|----------------------------------------|------------------|-------------------------|------------------|
| Equity shares of ₹ 100 each | 20,00,000 | Fixed assets | 20,00,000 |
| 15% preference shares of ₹ 100 each | 12,00,000 | Stock | 7,00,000 |
| General reserve | 1,60,000 | Debtors | 9,00,000 |
| Profit and Loss A/c | 3,20,000 | Cash | 2,00,000 |
| Creditors | 3,20,000 | Preliminary expenses | 2,00,000 |
| | 40,00,000 | | 40,00,000 |

The profits of the company (before providing for taxation at 38.5%) and the rate of dividend of the past 5 financial year are as under :

| Financial year | Profits (₹) | Rate of Dividend |
|-----------------------|--------------------|-------------------------|
| 2007 – 2008 | 6,40,000 | 10% |
| 2008 – 2009 | 6,20,000 | 12% |
| 2009 – 2010 | 6,80,000 | 13% |
| 2010 – 2011 | 6,60,000 | 13% |
| 2011 – 2012 | 6,20,000 | 12% |

You are required to find out the value of goodwill at 5 years purchase of super profits of the company.



ವಿನಾಂಕ31-03-2012 ರಂದು ಸ್ಟ್ಯಾಂಡರ್ಡ್ ಕಂಪನಿಯ ಅಥಾವೆ ಪಟ್ಟಿಯು ಕೆಳಕಂಡಂತಿದೆ:

| ಜವಾಬ್ದಾರಿಗಳು | ₹ | ಆಸ್ತಿಗಳು | ₹ |
|----------------------|------------------|-----------------|------------------|
| ರೂ. 100 ರ ಸಾಮಾನ್ಯ | | ಸ್ಥಿರ ಆಸ್ತಿಗಳು | 20,00,000 |
| ಷೇರುಗಳು | 20,00,000 | ದಾಸ್ತಾನು | 7,00,000 |
| ರೂ. 100 ರ 15% ಆದ್ಯತಾ | | ಋಣಿಗಳು | 9,00,000 |
| ಷೇರುಗಳು | 12,00,000 | ನಗದು | 2,00,000 |
| ಸಾಮಾನ್ಯ ನಿಧಿ | 1,60,000 | ಪ್ರಾರಂಭಿಕ ಖರ್ಚು | 2,00,000 |
| ಲಾಭ ನಷ್ಟದ ಖಾತೆ | 3,20,000 | | |
| ಧನಿಗಳು | 3,20,000 | | |
| | 40,00,000 | | 40,00,000 |

ಕಂಪನಿಯ ಆದಾಯ (38.5% ಕರ ತೆಗೆಯುವುದಕ್ಕೆ ಮುನ್ನ) ಮತ್ತು ಲಾಭಾಂಶ ದರ ಕಳೆದ ವರ್ಷಗಳಿಗೆ ಈ ರೀತಿ ಇದೆ.

| ಹಣಕಾಸು ವರ್ಷ | ಆದಾಯ (₹) | ಲಾಭಾಂಶ ದರ |
|-------------|----------|-----------|
| 2007 - 2008 | 6,40,000 | 10% |
| 2008 - 2009 | 6,20,000 | 12% |
| 2009 - 2010 | 6,80,000 | 13% |
| 2010 - 2011 | 6,60,000 | 13% |
| 2011 - 2012 | 6,20,000 | 12% |

ಈ ಎಲ್ಲಾ ಮಾಹಿತಿಗಳಿಂದ ಸುನಾಮವನ್ನು 5 ವರ್ಷ ಕೊಂಡು ಕೊಳ್ಳುವಿಕೆಯ ಹೆಚ್ಚುವರಿ ಆದಾಯದ ಆಧಾರದ ಮೇಲೆ ಕಂಡುಹಿಡಿಯಿರಿ.



10. The share capital of a company consists of 1000 – 5% preference shares of ₹ 100 each and 2000 equity shares of ₹ 100 each. In addition to a fixed dividend of 5%, the preference share holders are entitle to participate in profits upto 4% on preference share capital after payment of dividend of 10% on the equity shares. Any surplus profit being available of equity share holders.

Annual average profits of the company are ₹ 50,000 and it is consider to transfer ₹ 3,000 per annum to reserve fund. The normal return expected on preference shares is 8% p.a. and that on equity shares is 10% p.a.

Find out the value of each classes of shares.

ಒಂದು ಕಂಪನಿಯ ಷೇರು ಬಂಡವಾಳವು ಇಂತಿದೆ. ₹ 100 ರ ಶೇ. 5 ರ 1000 ಆದ್ಯತಾ ಷೇರುಗಳು ಮತ್ತು ₹ 100 ರ 2000 ಸಾಮಾನ್ಯ ಷೇರುಗಳು. ಆದ್ಯತಾ ಷೇರುಗಳಿಗೆ ಶೇ. 5 ರ ಲಾಭಾಂಶದ ಜೊತೆಗೆ ಶೇ. 4 ರಷ್ಟು ಲಾಭಾಂಶವನ್ನು ಸಾಮಾನ್ಯ ಶೇರುಗಳಿಗೆ ಶೇ. 10 ರಷ್ಟು ಲಾಭಾಂಶ ಕೊಟ್ಟು ಉಳಿದರೆ ಕೊಡುವುದು. ಉಳಿದ ಹೆಚ್ಚುವರಿ ಲಾಭವನ್ನು ಸಾಮಾನ್ಯ ಷೇರುಗಳೇ ಪಡೆಯುವುದು.

ಕರಗಳು ಕೊಟ್ಟ ನಂತರ ವಾರ್ಷಿಕ ಸರಾಸರಿ ಆದಾಯವು ₹ 50,000, ಅದರಲ್ಲಿ ವಾರ್ಷಿಕ ₹ 3,000 ಸಾಮಾನ್ಯ ನಿಧಿಗೆ ವರ್ಗಾಯಿಸಬೇಕು. ಆದ್ಯತಾ ಷೇರುಗಳ ಮೇಲೆ ಸರಾಸರಿ ಆದಾಯ ನಿರೀಕ್ಷೆ ವಾರ್ಷಿಕ ಶೇ. 8 ರಷ್ಟು ಮತ್ತು ಸಾಮಾನ್ಯ ಷೇರುಗಳ ಮೇಲೆ ವಾರ್ಷಿಕ ಶೇ. 10 ರಷ್ಟು

ಈ ಎಲ್ಲಾ ವಿವರಗಳಿಂದ ಎರಡೂ ಬಗೆಯ ಷೇರುಗಳ ಮೌಲ್ಯವನ್ನು ಕಂಡುಹಿಡಿಯಿರಿ.

11. The following trial balance has been extracted from the books of Ashok Ltd., as on 31-03-2012. You are require to prepare Final Account.

| Debit Balances | ₹ | Credit Balances | ₹ |
|----------------------------|----------|-----------------|----------|
| Land and Buildings | 1,40,000 | Share capital | 2,00,000 |
| (original cost ₹ 3,00,000) | | General reserve | 30,000 |
| Furniture | 8,000 | 8% Debentures | 1,00,000 |
| (original cost ₹ 15,000) | | Bank overdraft | 1,500 |
| Plant and machinery | 1,00,000 | Creditors | 10,000 |
| (original cost ₹ 2,00,000) | | Share premium | 6,000 |



| | | | |
|-------------------------|-----------------|---------------------|-----------------|
| Investments | 6,000 | Gross profit | 1,14,000 |
| Preliminary expenses | 4,000 | Sinking fund | 40,000 |
| Advance Income tax | 8,000 | Profit and Loss A/c | |
| Printing and stationery | 1,200 | 01-04-2011 | 8,500 |
| Directors fee | 2,000 | | |
| Stock on 31-3-2012 | 1,28,000 | | |
| Salaries | 8,000 | | |
| Debtors | 70,000 | | |
| Rent, Rates insurance | 2,800 | | |
| Cash in hand | 2,000 | | |
| Cash at Bank | 24,000 | | |
| Interest | 2,000 | | |
| Debenture interest | 4,000 | | |
| | 5,10,000 | | 5,10,000 |

Sri Siddharth First Grade College-Tumkur

Adjustments :

- 1) Provide depreciation on
 - a) Land and building at 5% on original cost.
 - b) Furniture and plant and machinery at 20% on reducing balance method.
- 2) Provide ₹ 5,000 for bad debts.
- 3) Provide for audit fee ₹ 2,500, provision for income tax ₹ 14,000 and debenture interest ₹ 4,000.
- 4) Insurance prepaid ₹ 800.
- 5) Write off half of the preliminary expenses.



6) Director have recommended :

- a) Transfer of ₹ 10,000 to sinking fund.
- b) Transfer of ₹ 4,000 to General reserve.
- c) Equity dividend at 5% on paid up capital.

7) Provide corporate dividend tax.

ದಿನಾಂಕ 31-03-2012 ರಂದು ಅಶೋಕ್ ಲಿಮಿಟೆಡ್ ತಾಳೆಪಟ್ಟಿಯು ಕೆಳಕಂಡಂತಿದೆ. ಕಂಪನಿಯ ವರ್ಷದ ಕೊನೆಯ ಲೆಕ್ಕವನ್ನು ತಯಾರಿಸಿ :

| ಖರ್ಚು ಶಿಲ್ಕುಗಳು | ₹ | ಜಮಾ ಶಿಲ್ಕುಗಳು | ₹ |
|------------------------------------------------|----------|----------------------------------|--------------------|
| ಭೂಮಿ ಮತ್ತು ಕಟ್ಟಡ (ಮೂಲ ಬೆಲೆ ₹ 3,00,000) | 1,40,000 | ಷೇರು ಬಂಡವಾಳ ಸಾಮಾನ್ಯ ನಿಧಿ | 2,00,000 30,000 |
| ಪೀಠೋಪಕರಣಗಳು (ಮೂಲ ಬೆಲೆ ₹ 15,000) | 8,000 | 8% ಸಾಲಪತ್ರಗಳು ಬ್ಯಾಂಕು ಮೀರೆಳೆತ | 1,00,000 1,500 |
| ಸ್ಥಾವರ ಮತ್ತು ಯಂತ್ರಗಳು (ಮೂಲ ಬೆಲೆ ₹ 2,00,000) | 1,00,000 | ಧನಿಗಳು ಷೇರು ಹೆಚ್ಚುವರಿ | 10,000 6,000 |
| ಹೂಡಿಕೆಗಳು | 6,000 | ಸ್ಥೂಲ ಲಾಭ | 1,14,000 |
| ಪ್ರಾರಂಭಿಕ ಖರ್ಚುಗಳು | 4,000 | ಸಿಂಕಿಂಗ್ ನಿಧಿ | 40,000 |
| ಮುಂಗಡ ಆದಾಯ ಕರ | 8,000 | | |
| ಮುದ್ರಣ ಮತ್ತು ಸಾಮಗ್ರಿ | 1,200 | | |
| ನಿರ್ದೇಶಕರ ಫೀ | 2,000 | | |
| ದಾಸ್ತಾನು 31-3-2012 | 1,28,000 | | |
| ಸಂಬಳ | 8,000 | | |
| ಋಣಿಗಳು | 70,000 | | |
| ಬಾಡಿಗೆ, ಕರ, ವಿಮೆ | 2,800 | | |



| | | | |
|-----------------------|-----------------|----------------|-----------------|
| ನಗದು ಕೈಯಲ್ಲಿ | 2,000 | ಲಾಭ ನಷ್ಟದ ಖಾತೆ | |
| ನಗದು ಬ್ಯಾಂಕಿನಲ್ಲಿ | 24,000 | (01-04-2011) | 8,500 |
| ಬಡ್ಡಿ | 2,000 | | |
| ಸಾಲಪತ್ರಗಳ ಮೇಲಿನ ಬಡ್ಡಿ | 4,000 | | |
| | 5,10,000 | | 5,10,000 |

ಹೊಂದಾಣಿಕೆಗಳು:

- 1) ಸವಕಳಿ ಮಾಡಬೇಕಾಗಿರುವುದು.
 - a) ಭೂಮಿ ಮತ್ತು ಕಟ್ಟಡಗಳು ಮೂಲ ಬೆಲೆಯ ಶೇ. 5 ರಷ್ಟು
 - b) ಪೀಠೋಪಕರಣಗಳು ಮತ್ತು ಸ್ಥಾವರ ಹಾಗೂ ಯಂತ್ರೋಪಕರಣಗಳು ಇಳಿಮುಖ ಶಿಲ್ಕಿನ ಆಧಾರದ ಮೇಲೆ ಶೇ. 20.
- 2) ₹ 5,000 ಕರಡು ಸಾಲವೆಂದು ಪರಿಗಣಿಸಿ.
- 3) ಲೆಕ್ಕ ತನಿಖಾ ಫೀ ₹ 2,500, ಆದಾಯ ಕರ ₹ 14,000 ಮತ್ತು ಸಾಲಪತ್ರಗಳ ಮೇಲಿನ ಬಡ್ಡಿ ₹ 4,000 ಬಾಕಿ ಕೊಡಬೇಕು.
- 4) ವಿಮೆ ಮುಂಗಡ ₹ 800.
- 5) ಪ್ರಾರಂಭಿಕ ಖರ್ಚಿನಲ್ಲಿ ಅರ್ಧದಷ್ಟು ಕಡಿಮೆ ಮಾಡಿ.
- 6) ನಿರ್ದೇಶಕರು ಶಿಫಾರಸು ಮಾಡಿರುವುದು :
 - a) ₹ 10,000 ಸಿಂಕಿಂಗ್ ನಿಧಿಗೆ ವರ್ಗಾಯಿಸುವುದು.
 - b) ₹ 4,000 ಸಾಮಾನ್ಯ ನಿಧಿಗೆ ವರ್ಗಾಯಿಸುವುದು.
 - c) ಶೇ. 5 ರಷ್ಟು ಸಾಮಾನ್ಯ ಷೇರುಗಳ ಮೇಲೆ ಲಾಭಾಂಶ ಕೊಡುವುದು.
- 7) ಲಾಭಾಂಶದ ಮೇಲೆ ಕರವನ್ನು ತೆಗೆಯಿರಿ.

III Semester B.Com.N Examination, Nov./Dec. 2015
(Revised New Semester Scheme)
COMMERCE
Cost and Management Accounting – I (3.6)

Time : 3 Hours

Max. Marks : 80

Instruction : Answer should be written **completely** either in **English** or in **Kannada**.

SECTION – A

Answer any 10 sub questions. Each question carries 2 marks. (10×2=20)

1. a) Define costing.
ವೆಚ್ಚ ನಿರ್ಣಯವನ್ನು ವ್ಯಾಖ್ಯಾನಿಸಿ.
- b) What is a cost unit ? Give three examples.
ವೆಚ್ಚದ ಯುನಿಟ್ ಎಂದರೇನು ? ಮೂರು ಉದಾಹರಣೆಗಳನ್ನು ಕೊಡಿ.
- c) What is Prime cost ?
ಪ್ರಧಾನ ವೆಚ್ಚ ಎಂದರೇನು ?
- d) State the elements of cost.
ವೆಚ್ಚದ ಅಂಶಗಳನ್ನು ತಿಳಿಸಿ.
- e) What is perpetual inventory system ?
ನಿರಂತರ ಸರಕು ನಿಯಂತ್ರಣ ಎಂದರೇನು ?
- f) What is meant by bin card ? Write two bin system.
ಕೂಡಿಸುವ ಕೋರಿ ಎಂದರೇನು ? ಇದರ ಎರಡು ವಿಧಗಳನ್ನು ತಿಳಿಸಿ.
- g) What is Piece rate system ?
ಉತ್ಪಾದನಾಧಾರಿತ ಕೂಲಿ ಪದ್ಧತಿ ಎಂದರೇನು ?
- h) What is over-Time ?
ನಿಯಮಿತ ಕಾಲ ಮೀರುವ ಸಮಯ ಎಂದರೇನು ?
- i) Name any four techniques of management accounting.
ನಿರ್ವಹಣಾ ಲೆಕ್ಕಶಾಸ್ತ್ರದ ನಾಲ್ಕು ಪ್ರಕ್ರಿಯೆಗಳನ್ನು ತಿಳಿಸಿ.
- j) What do you mean by Financial statement analysis ?
ಹಣಕಾಸಿನ ತ:ಖ್ತ ವಿಶ್ಲೇಷಣೆಯನ್ನು ಯಾವ ರೀತಿ ತಿಳಿದಿರುವಿರಿ ಅದನ್ನು ತಿಳಿಸಿ.
- k) State the procedure involved in Trend analysis.
ಪ್ರವೃತ್ತಿ ವಿಶ್ಲೇಷಣೆಯಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಿ.
- l) What is Rowan Plan ?
ರೋವನ್ ರವರ ಯೋಜನೆ ಎಂದರೇನು ?



SECTION – B

Answer **any three** questions. **Each** question carries **five** marks :

(3×5=15)

2. Distinguish between Cost Accounting and Management Accounting.

ವೆಚ್ಚಶಾಸ್ತ್ರ ಮತ್ತು ನಿರ್ವಹಣಾ ಶಾಸ್ತ್ರಕ್ಕಿರುವ ವ್ಯತ್ಯಾಸಗಳನ್ನು ತಿಳಿಸಿರಿ.

3. Briefly explain the significance of Financial statement analysis.

ಹಣಕಾಸಿನ ವಿಶ್ಲೇಷಣೆಯ ಪ್ರಾಮುಖ್ಯತೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

4. From the following information prepare cost sheet showing total cost and profit for the period.

| | Rs. |
|------------------------------------------------------------------------|----------|
| Opening stock of raw materials | 80,000 |
| Purchases of raw materials | 4,00,000 |
| Closing stock of raw materials | 40,000 |
| Direct wages | 2,40,000 |
| Manufacturing Expenses | 50,000 |
| Office Expenses 25% on works cost selling Expenses Rs. 4 per unit sold | |
| units sold 16,000 units. | |

Rate of profit 25% on selling price

ಈ ಕೆಳಕಂಡ ಮಾಹಿತಿಯಿಂದ ವೆಚ್ಚ ಪಟ್ಟಿ ತಯಾರಿಸಿ. ಒಟ್ಟು ವೆಚ್ಚ ಮತ್ತು ಲಾಭಾಂಶವನ್ನು ತಿಳಿಸಿ.

| | Rs. |
|------------------------|----------|
| ಆರಂಭಿಕ ಕಚ್ಚಾ ಸಾಮಗ್ರಿ | 80,000 |
| ಖರೀದಿಸಿದ ಕಚ್ಚಾ ಸಾಮಗ್ರಿ | 4,00,000 |
| ಅಂತಿಮ ಕಚ್ಚಾ ಸಾಮಗ್ರಿ | 40,000 |
| ನೇರ ಕೂಲಿ | 2,40,000 |
| ಉತ್ಪಾದನಾ ವೆಚ್ಚ | 50,000 |

ಕಛೇರಿಯ ವೆಚ್ಚ 25% ಉತ್ಪಾದನಾ ವೆಚ್ಚದ ಮೇಲೆ ಮಾರಾಟದ ವೆಚ್ಚ ರೂ. 4 ರಂತೆ ಪ್ರತಿ ಯುನಿಟ್‌ನ ಮಾರಾಟದ ಮೇಲೆ 16,000 ಯುನಿಟ್ ಮಾರಾಟವಾಗಿದೆ.

ಲಾಭಾಂಶವು 25% ಮಾರಾಟದ ಬೆಲೆಯ ಮೇಲೆ.

5. From the following information, prepare a comparative Income Statement :

| | 31-3-2013 | 31-3-2014 |
|--------------------|-----------|-----------|
| Sales | 10,00,000 | 8,00,000 |
| Cost of goods sold | 6,00,000 | 4,00,000 |
| Overhead Expenses | 2,00,000 | 1,40,000 |
| Other Incomes | 40,000 | 20,000 |
| Income Tax | 1,20,000 | 1,40,000 |



ಈ ಕೆಳಕಂಡ ಮಾಹಿತಿಯಿಂದ ತುಲನಾತ್ಮಕ ಲಾಭಾಂಶ ಪಟ್ಟಿಯನ್ನು ತಯಾರಿಸಿ :

| | 31-3-2013 | 31-3-2014 |
|------------------------|-----------|-----------|
| ಮಾರಾಟ | 10,00,000 | 8,00,000 |
| ಮಾರಾಟವಾದ ವಸ್ತುಗಳ ವೆಚ್ಚ | 6,00,000 | 4,00,000 |
| ಮೇಲು ವೆಚ್ಚ | 2,00,000 | 1,40,000 |
| ಇತರೆ ಆದಾಯ | 40,000 | 20,000 |
| ಆದಾಯ ತೆರಿಗೆ | 1,20,000 | 1,40,000 |

6. Calculate the earnings of a worker from the following information under Halsey plan and Rowan Plan.

Information given :

Standard Time : 60 hours

Time taken : 40 hours

Hourly rate of wages Rs. 2 per hour plus a Dearness allowance at Rs. 1.50 per hour worked.

ಈ ಕೆಳಗಿನ ಮಾಹಿತಿಯಿಂದ ಕೆಲಸಗಾರನೊಬ್ಬನ ಆದಾಯವನ್ನು ಹಾಲ್ಸಿ ಪದ್ಧತಿಯ ಮತ್ತು ರೋವನ್ ಪದ್ಧತಿಯ ಪ್ರಕಾರ ಲೆಕ್ಕ ಹಾಕಿ.

ನೀಡಿರುವ ಮಾಹಿತಿ :

ಸ್ಪಾಂಡರ್ಡ್ ಸಮಯ : 60 ಗಂಟೆಗಳು

ತೆಗೆದುಕೊಂಡ ಸಮಯ : 40 ಗಂಟೆಗಳು

ಕೂಲಿ ಪ್ರತಿಗಂಟೆಗೆ 2 ರೂ.ಗಳು ಮತ್ತು ತುಟ್ಟಿ ಭತ್ಯೆ ಕೆಲಸ ನಿರ್ವಹಿಸಿದ ಪ್ರತಿಗಂಟೆಗೆ ರೂ. 1.50.

SECTION – C

Answer any three questions. Each question carries fifteen marks :

(3×15=45)

7. The following information has been taken from the books of Shri Ram Ltd. Bangalore for the month of January 2015.

| | Rs. |
|-------------------------------------|----------|
| Opening stock of raw materials | 50,000 |
| Purchases of raw materials | 3,20,000 |
| Closing stock of raw materials | 62,000 |
| Productive wages | 3,00,000 |
| General wages | 40,000 |
| Chargeable Expenses | 80,000 |
| Rent, Rates and Tax on Factory | 20,000 |
| Rent, Rates, and Tax on office | 8,000 |
| Depreciation on plant and machinery | 30,000 |
| Office salary | 20,000 |
| Salesman salary | 10,000 |
| Printing and Stationery | 5,000 |

| | |
|----------------------------------|-----------|
| Office lighting | 1,000 |
| Motive power | 10,000 |
| Repairs on Plant and Machinery | 8,000 |
| Other factory Expenses | 10,000 |
| Management Expenses | 6,000 |
| Salesman Travelling Expenses | 15,000 |
| Showroom Expenses | 5,000 |
| Carriage inwards | 20,000 |
| Carriage outwards | 4,000 |
| Tax on purchases | 12,000 |
| Advertisement | 6,000 |
| Commission | 5,000 |
| Bad debts written off | 2,000 |
| Provision for bad debt | 3,000 |
| Advance Income Tax | 10,000 |
| Contribution to provident fund | 3,000 |
| Discount allowed to customers | 500 |
| Profit on sales of old furniture | 1,000 |
| Sales | 10,00,000 |

Management Expenses should be allocated in the Ratio of 3 : 2 : 1 on Factory, on office, and sales expenses respectively. Prepare a statement of cost sheet.

ಈ ಕೆಳಕಂಡ ಮಾಹಿತಿ ಪುಸ್ತಕದಿಂದ ಶ್ರೀರಾಂ ಉತ್ಪಾದನಾ ಘಟಕದ ಜನವರಿ 2015ರ ವರ್ಷಾಂತ್ಯದ ವಿವರಗಳನ್ನು ಕೆಳಗೆ ನೀಡಲಾಗಿದೆ.

| | ರೂ.ಗಳಲ್ಲಿ |
|--------------------------------------------|-----------|
| ಆರಂಭಿಕ ಕಚ್ಚಾ ಪದಾರ್ಥ | 50,000 |
| ಕಚ್ಚಾ ಪದಾರ್ಥ ಖರೀದಿಸಿದ್ದು | 3,20,000 |
| ಅಂತಿಮ ಕಚ್ಚಾ ಪದಾರ್ಥ | 62,000 |
| ಉತ್ಪಾದನಾ ನೇರ ಕೂಲಿ | 3,00,000 |
| ಸಾಮಾನ್ಯ ಕೂಲಿ | 40,000 |
| ಆರೋಪಣಾರ್ಹ ವೆಚ್ಚ | 80,000 |
| ಬಾಡಿಗೆ, ಕಂದಾಯ ಮತ್ತು ತೆರಿಗೆ-ಕೈಗಾರಿಕೆಯ ವೆಚ್ಚ | 20,000 |
| ಬಾಡಿಗೆ, ಕಂದಾಯ ಮತ್ತು ತೆರಿಗೆ-ಕಛೇರಿ ವೆಚ್ಚ | 8,000 |
| ಯಂತ್ರ ಮತ್ತು ಸ್ಥಾವರದ ಸವಕಳಿ | 30,000 |
| ಕಛೇರಿಯ ವೇತನ | 20,000 |



| | |
|---------------------------------|-----------|
| ಮಾರಾಟಗಾರನ ವೇತನ | 10,000 |
| ಮುದ್ರಣದ ವೆಚ್ಚ ಮತ್ತು ಪರಿಕರ ವೆಚ್ಚ | 5,000 |
| ಕಛೇರಿಯ ಬೆಳಕು | 1,000 |
| ಇಂಗಿತ ಕಾರ್ಯಶಕ್ತಿ | 10,000 |
| ಯಂತ್ರ ಮತ್ತು ಸ್ಥಾವರದ ದುರಸ್ತಿ | 8,000 |
| ಇತರೆ ಕೈಗಾರಿಕಾ ವೆಚ್ಚ | 10,000 |
| ನಿರ್ವಹಣೆ ವೆಚ್ಚ | 6,000 |
| ಮಾರಾಟಗಾರನ ಸಾರಿಗೆ ವೆಚ್ಚ | 15,000 |
| ಪ್ರದರ್ಶನ ರೂಂಮಿನ ವೆಚ್ಚ | 5,000 |
| ಸಾಗಾಣಕ ವೆಚ್ಚ ತರಲು | 20,000 |
| ಸಾಗಾಣಕ ವೆಚ್ಚ ಹೊರಗೆ | 4,000 |
| ಖರೀದಿಯ ತೆರಿಗೆ | 12,000 |
| ಜಾಹೀರಾತು ವೆಚ್ಚ | 6,000 |
| ಕಮಿಷನ್ | 5,000 |
| ದೋಷಯುಕ್ತ ಸಾಲ ತೆಗೆದು ಹಾಕು | 2,000 |
| ಪೂರ್ವ ಸಿದ್ಧತೆಯ ಸಾಲ | 3,000 |
| ಮುಂಗಡ ಆದಾಯ ತೆರಿಗೆ | 10,000 |
| ಕ್ಲೇಮನಿಧಿ ಹೂಡಿಕೆ | 3,000 |
| ಗ್ರಾಹಕರಿಗೆ ನೀಡಿದ ರಿಯಾಯಿತಿ | 500 |
| ಪೀಠೋಪಕರಣ ಮಾರಾಟದಿಂದ ಬಂದ ಲಾಭ | 1,000 |
| ಮಾರಾಟ | 10,00,000 |

ನಿರ್ವಹಣೆಯ ವೆಚ್ಚವನ್ನು 3 : 2 : 1 ರಂತೆ ಕೈಗಾರಿಕಾ, ಕಛೇರಿ ಮತ್ತು ಮಾರಾಟದ ವಿಭಾಗಗಳಿಗೆ ಹಂಚಿದೆ.

ಅಭಿವೃದ್ಧಿ ವೆಚ್ಚದ ಹೆಚ್ಚಡ ತಯಾರಿಸಿ.

8. Prepare stores ledger account on the basis of LIFO method for the month of April 2014.

| | | |
|-------|------------------|------------------------------------------------------------------|
| April | 1 st | Balance 200 units @ Rs. 10 per unit |
| " | 3 rd | Issued 50 units |
| " | 6 th | Purchases 800 units @ Rs. 11 per unit |
| " | 7 th | Issued 300 units |
| " | 8 th | Returned to stores 20 units issued on 3 rd April 2014 |
| " | 12 th | Purchases 300 units @ Rs. 12 per unit |
| " | 15 th | Issued 320 units |



- " 18th Purchases 200 units @ Rs. 13 per unit
 " 20th Issued 120 units
 " 23rd Returned to vendors 40 units received on 18th April 2014
 " 26th Purchases 200 units @ Rs. 10 per units and Freight paid on purchases Rs. 100
 " 30th Issued 250 units.

Note : Write the Closing Balance.

ಈ ಕೆಳಗೆ ಕೊಟ್ಟಿರುವ ಎಪ್ರಿಲ್ 2014ರ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು LIFO ವಿಧಾನದಲ್ಲಿ ದಾಸ್ತಾನು ಖಾತೆಯನ್ನು ತಯಾರಿಸಿ :

| ತಿಂಗಳು | ವಿವರಣೆ | ಯುನಿಟ್ ಗಳು | ಪ್ರತಿ ಯುನಿಟ್ ನ ದರ |
|--------------|-----------------------------------------|------------|---------------------------------|
| ಎಪ್ರಿಲ್ 1ನೇಯ | ಆರಂಭಿಕ ಸರಕು | 200 | 10 |
| " 3ನೇಯ | ನೀಡಿದ್ದು | 50 | - |
| " 6ನೇಯ | ಖರೀದಿಸಿದ್ದು | 800 | 11 |
| " 7ನೇಯ | ನೀಡಿದ್ದು | 300 | - |
| " 8ನೇಯ | ಹಿಂತಿರುಗಿಸಿದ್ದು (ದಾಸ್ತಾನು ವಿಭಾಗಕ್ಕೆ) | 20 | (ನೀಡಿದ್ದು 3ನೇಯ ಎಪ್ರಿಲ್ 2014) |
| " 12ನೇಯ | ಖರೀದಿಸಿದ್ದು | 300 | 12 |
| " 15ನೇಯ | ನೀಡಿದ್ದು | 320 | - |
| " 18ನೇಯ | ಖರೀದಿಸಿದ್ದು | 200 | 13 |
| " 20ನೇಯ | ನೀಡಿದ್ದು | 120 | - |
| " 23ನೇಯ | ಹಿಂತಿರುಗಿಸಿದ್ದು (ಖರೀದಿದಾರರಿಗೆ) | 40 | (18ನೇಯ ಎಪ್ರಿಲ್ ಖರೀದಿ 2014) |
| " 26ನೇಯ | ಖರೀದಿಸಿದ್ದು (ಖರೀದಿಯ ಕೂಲಿ ರೂ. 100) | 200 | 10 |
| " 30ನೇಯ | ನೀಡಿದ್ದು | 250 | - |

ಸೂಚನೆ : ಅಂತಿಮ ಸರಕಿನ ಮಾಹಿತಿಯನ್ನು ನೀಡುವುದು.

9. Prepare Comparative Balance Sheets from the information given below for the years 2013 and 2014.

| Particulars | 2013 | 2014 |
|--------------------------|----------|----------|
| Liabilities | Rs. | Rs. |
| Equity share capital | 1,50,000 | 2,00,000 |
| Preference share capital | 75,000 | 50,000 |
| General reserve | 20,000 | 35,000 |
| Profit and Loss A/c | 15,000 | 24,000 |
| Proposed dividend | 21,000 | 25,000 |
| Creditors | 27,500 | 41,500 |



| | | |
|------------------------|-----------------|-----------------|
| Bills payable | 10,000 | 8,000 |
| Provision for taxation | 20,000 | 25,000 |
| | 3,38,500 | 4,08,500 |

Assets

| | | |
|-------------------|-----------------|-----------------|
| Good will | 57,500 | 45,000 |
| Land and Building | 1,00,000 | 85,000 |
| Plant | 40,000 | 1,00,000 |
| Debtors | 80,000 | 1,00,000 |
| Stock | 38,500 | 54,500 |
| Bills receivable | 10,000 | 15,000 |
| Cash in hand | 7,500 | 5,000 |
| Cash at Bank | 5,000 | 4,000 |
| | 3,38,500 | 4,08,500 |

ತುಲನಾತ್ಮಕ ಆಸ್ತಿ-ಜವಾಬ್ದಾರಿ ಪಟ್ಟಿಯನ್ನು ತಯಾರಿಸಿ. 2013 ಮತ್ತು 2014 ವರ್ಷಗಳಿಗೆ ಸಂಬಂಧಿಸಿದಂತೆ ಆಸ್ತಿ-ಜವಾಬ್ದಾರಿ ಪಟ್ಟಿಗಳನ್ನು ಕೆಳಗೆ ನೀಡಲಾಗಿದೆ.

| ವಿವರಗಳು | 2013 | 2014 |
|----------------------|-----------------|-----------------|
| ಜವಾಬ್ದಾರಿಗಳು | Rs. | Rs. |
| ಸಾಮಾನ್ಯ ಷೇರು ಬಂಡವಾಳ | 1,50,000 | 2,00,000 |
| ಆದ್ಯತಾ ಷೇರು ಬಂಡವಾಳ | 75,000 | 50,000 |
| ಸಾಮಾನ್ಯ ಮೀಸಲು ನಿಧಿ | 20,000 | 35,000 |
| ಲಾಭ ಮತ್ತು ನಷ್ಟ ಖಾತೆ | 15,000 | 24,000 |
| ಗೊತ್ತು ಪಡಿಸಿದ ಲಾಭಾಂಶ | 21,000 | 25,000 |
| ಧನಿಗಳು | 27,500 | 41,500 |
| ಕೊಡತಕ್ಕ ಹುಂಡಿಗಳು | 10,000 | 8,000 |
| ಬಾಕಿ ಇರುವ ತೆರಿಗೆ | 20,000 | 25,000 |
| | 3,38,500 | 4,08,500 |
| ಆಸ್ತಿಗಳು | | |
| ಕೀರ್ತಿ ಮೌಲ್ಯ | 57,500 | 45,000 |
| ಭೂಮಿ ಮತ್ತು ಕಟ್ಟಡ | 1,00,000 | 85,000 |
| ಸ್ಥಾವರ | 40,000 | 1,00,000 |
| ಮಣಿಗಳು | 80,000 | 1,00,000 |
| ದಾಸ್ತಾನು | 38,500 | 54,500 |
| ಬರತಕ್ಕ ಹುಂಡಿಗಳು | 10,000 | 15,000 |
| ಕೈಯಲ್ಲಿ ನಗದು | 7,500 | 5,000 |
| ಬ್ಯಾಂಕಿನಲ್ಲಿ ನಗದು | 5,000 | 4,000 |
| | 3,38,500 | 4,08,500 |



10. A workers wages for a guaranteed 44 hour week is Rs. 2 per hour. The estimated time to produce one Article in 30 minutes and under an Halsey and Rowan's incentive plan the time allowed is increased by 20%. During a week, a worker produced 100 articles. Rate per Articles is Rs. 1.50. Calculate the wages under each of the following methods.

- 1) Time rate system
- 2) Piece rate system
- 3) Halsey plan
- 4) Rowan plan.

ಒಬ್ಬ ಕಾರ್ಮಿಕನ ಕೂಲಿಯು 44 ಗಂಟೆ ಭದ್ರತೆಯುಳ್ಳ, ಒಂದು ವಾರದ ಕೂಲಿಯ ದರ ಪ್ರತಿ ಗಂಟೆಗೆ 2ರೂ. ಉತ್ಪನ್ನದ ಒಂದು ಘಟಕವನ್ನು ಉತ್ಪಾದಿಸಲು ಅಂದಾಜಿಸಿದ ಸಮಯ 30 ನಿಮಿಷಗಳು. ಹಾಲ್ಸಿ ಮತ್ತು ರೋವನ್ ರವರ ಬೋನಸ್ ವಿಧಾನದಲ್ಲಿ ಅಂದಾಜಿಸಿದ ಸಮಯದಲ್ಲಿ ಶೇಕಡಾ 20ರಷ್ಟು ಹೆಚ್ಚಿಸಲಾಗಿದೆ. ಈ ವಾರದಲ್ಲಿ ಕಾರ್ಮಿಕನು 100 ಘಟಕಗಳನ್ನು ಉತ್ಪಾದನೆ ಮಾಡಿದ್ದಾನೆ. ಪ್ರತಿ ಘಟಕದ ಉತ್ಪಾದನಾ ಕೂಲಿ ದರ ರೂ. 1.50 ಆಗಿದೆ. ಈ ಕೆಳಕಂಡ ವಿಧಾನಗಳಲ್ಲಿ ಕಾರ್ಮಿಕನ ಒಟ್ಟು ಕೂಲಿ (ಗಳಿಕೆ) ಯನ್ನು ಕಂಡುಹಿಡಿಯಿರಿ.

- 1) ಸಮಯ ದರ ವಿಧಾನ
- 2) ಉತ್ಪಾದನಾಧಾರಿತ ದರ ವಿಧಾನ
- 3) ಹಾಲ್ಸಿ ವಿಧಾನ
- 4) ರೋವನ್ ವಿಧಾನ.

11. Explain the following :

- 1) Bin card and stores ledger
- 2) Time keeping and time booking
- 3) Cost accounting and financial accounting.

ಕೆಳಗಿನವುಗಳನ್ನು ವಿವರಿಸಿ :

- 1) ಬಿನ್ ಕಾರ್ಡ್ ಮತ್ತು ದಾಸ್ತಾನು ಖಾತೆ
- 2) ಸಮಯ ಪಾಲನೆ ಮತ್ತು ಸಮಯ ನಿರ್ವಹಣೆ ದಾಖಲಾತಿ
- 3) ವೆಚ್ಚ ನಿರ್ಣಯ ಶಾಸ್ತ್ರ ಮತ್ತು ಹಣಕಾಸು ಲೆಕ್ಕಶಾಸ್ತ್ರ.

III Semester B.Com.N. Examination, November/December 2016
(Revised New Semester Scheme)
COMMERCE

Cost and Management Accounting – 1 (3.6)

Time : 3 Hours

Max. Marks : 80

Instructions : Answers should be written **completely** either in **English** or in **Kannada** and show necessary calculations.

SECTION – A

1. Answer **any 10** sub-questions. **Each** question carries **2** marks. **(10×2=20)**

a) What is cost accounting ?

ವೆಚ್ಚ ಲೆಕ್ಕ ಶಾಸ್ತ್ರ ಎಂದರೇನು ?

b) What are the constituents of Prime Cost ?

ಪ್ರಧಾನ ವೆಚ್ಚಗಳ ಅಂಶಗಳಾವುವು ?

c) Define overhead.

ಮೇಲ್ವೆಚ್ಚವನ್ನು ವ್ಯಾಖ್ಯಾನಿಸಿ.

d) How will you treat sale of scrap in a cost-sheet ?

ವೆಚ್ಚ ಪಟ್ಟಿಯಲ್ಲಿನ ರದ್ದಿನ ಮಾರಾಟವನ್ನು ಹೇಗೆ ಪರಿಗಣಿಸುವಿರಿ ?

e) Define material cost.

ಪದಾರ್ಥಗಳ ವೆಚ್ಚವನ್ನು ವ್ಯಾಖ್ಯಾನಿಸಿ.

f) What is works cost ?

ಕಾರ್ಖಾನೆಯ ವೆಚ್ಚ ಎಂದರೇನು ?

g) What is time-booking ?

ಕೆಲಸದ ವೇಳಾ ದಾಖಲೆ ಎಂದರೇನು ?

h) How do you calculate bonus under Rowan plan ?

ರೋವನ್ ಪದ್ಧತಿಯಲ್ಲಿ, ಬೋನಸ್ ಹೇಗೆ ಕಂಡು ಹಿಡಿಯುವಿರಿ ?

i) What is management accounting ?

ನಿರ್ದೇಶನ ಲೆಕ್ಕ ಶಾಸ್ತ್ರ ಎಂದರೇನು ?

P.T.O.

j) Mention any 4 uses of management accounting.

ನಿರ್ದೇಶನ ಲೆಕ್ಕಶಾಸ್ತ್ರದ ಯಾವುದಾದರೂ ನಾಲ್ಕು ಉಪಯೋಗಗಳನ್ನು ತಿಳಿಸಿ.

k) State any 4 techniques of analysis of financial statements.

ಹಣಕಾಸು ತಜ್ಞ ವಿಶ್ಲೇಷಣೆಯ ಯಾವುದಾದರೂ 4 ತಂತ್ರಗಾರಿಕೆಗಳನ್ನು ಹೆಸರಿಸಿ.

l) What do you mean by Trend Analysis ?

ಪ್ರವೃತ್ತಿ ವಿಶ್ಲೇಷಣೆ ಎಂದರೇನು ?

SECTION – B

Answer **any three** questions. **Each** question carries **five** marks :

(3×5=15)

2. From the following figures, prepare a cost sheet showing cost per unit and profit for the period

Raw materials consumed Rs. 80,000

Direct wages Rs. 48,000

Machine hours worked 8000

Machine hour rate Rs. 4

Office overhead 10% of Factory Cost, Selling overhead Rs. 1.50 per unit, unit produced 4,000, unit sold 3,600 at Rs. 50 each.

ಈ ಕೆಳಗಿನ ಮಾಹಿತಿಯಿಂದ ವೆಚ್ಚಪಟ್ಟಿಯನ್ನು ತಯಾರಿಸಿ ಹಾಗೂ ಒಂದು ಯೂನಿಟ್‌ನ ಖರ್ಚು ಮತ್ತು ಲಾಭವನ್ನು ಕಂಡುಹಿಡಿಯಿರಿ.

ಕಚ್ಚಾ ಸಾಮಗ್ರಿಗಳು ರೂ. 80,000

ನೇರ ಕೂಲಿ ರೂ. 48,000

ಯಂತ್ರದ ಕೆಲಸದ ಗಂಟೆಗಳು 8000

ಯಂತ್ರದ ಗಂಟೆಯ ದರ ರೂ. 4

ಕಛೇರಿ ಮೇಲು ವೆಚ್ಚ, ಕಾರ್ಖಾನೆ ವೆಚ್ಚದ ಶೇ. 10% ರಷ್ಟು, ಮಾರಾಟ ಮೇಲು ವೆಚ್ಚ ರೂ. 1.50 ಪ್ರತಿ ಯೂನಿಟ್‌ಗೆ, 4,000 ಯೂನಿಟ್ ಉತ್ಪಾದಿಸಲಾಗಿದೆ. 3,600 ಯೂನಿಟ್‌ಗಳನ್ನು ಒಂದಕ್ಕೆ ರೂ. 50 ರಂತೆ ಮಾರಲಾಗಿದೆ.

3. Calculate the earnings of workers under a) Halsey plan and b) Rowan plan

a) Standard Time – 50 hours.

b) Standard wage rate per hour is Rs. 10.

c) Time taken by Shilpa, a worker is 40 hours and by Shruthi is 36 hours.

ಈ ಕೆಳಗಿನ ಮಾಹಿತಿಗಳಿಂದ ಕಾರ್ಮಿಕರ ಗಳಿಕೆಯನ್ನು ಹಾಲ್ಸಿ ಯೋಜನೆ ಮತ್ತು ರೋವನ್ ಯೋಜನೆಗಳಡಿಯಲ್ಲಿ ಕಂಡುಹಿಡಿಯಿರಿ.

a) ಪ್ರಮಾಣ ಬದ್ಧ ಕಾಲ – 50 ಗಂಟೆಗಳು.

b) ಪ್ರಮಾಣ ಬದ್ಧ ಕಾಲ ದರವು ಪ್ರತಿ ಗಂಟೆಗೆ ರೂ. 10 ಆಗಿದೆ.

c) ಕಾರ್ಮಿಕರಾದ ಶಿಲ್ಪ ತೆಗೆದುಕೊಂಡ ವಾಸ್ತವ ಸಮಯ 40 ಗಂಟೆಗಳು ಮತ್ತು ಶ್ರುತಿ ತೆಗೆದುಕೊಂಡ ವಾಸ್ತವ ಸಮಯ 36 ಗಂಟೆಗಳು.

4. From the following information calculate Trend Ratios :

| Year | 2012 | 2013 | 2014 | 2015 |
|----------------------|--------|-------|--------|--------|
| | Rs. | Rs. | Rs. | Rs. |
| Net sales | 10,000 | 9,500 | 12,000 | 13,000 |
| Cost of Goods sold | 6,000 | 5,800 | 6,960 | 7,280 |
| Operating expenses | 1,000 | 970 | 1,100 | 1,200 |
| Net operating profit | 3,000 | 2,730 | 3,940 | 4,520 |

ಈ ಕೆಳಗಿನ ಮಾಹಿತಿಯಿಂದ ಪ್ರವೃತ್ತಿಯ ಪ್ರಮಾಣವನ್ನು ಕಂಡುಹಿಡಿಯಿರಿ:

| ವರ್ಷ | 2012 | 2013 | 2014 | 2015 |
|--------------------------|--------|-------|--------|--------|
| | ರೂ. | ರೂ. | ರೂ. | ರೂ. |
| ನಿವ್ವಳ ಮಾರಾಟ | 10,000 | 9,500 | 12,000 | 13,000 |
| ಅಸಲು ಮಾರಾಟ | 6,000 | 5,800 | 6,960 | 7,280 |
| ಕಾರ್ಯಾಚರಣೆ ವೆಚ್ಚಗಳು | 1,000 | 970 | 1,100 | 1,200 |
| ನಿವ್ವಳ ಕಾರ್ಯಾಚರಣೆ ಲಾಭಾಂಶ | 3,000 | 2,730 | 3,940 | 4,520 |

5. Explain the steps in purchase of materials.

ಪದಾರ್ಥಗಳ ಕೊಂಡುಕೊಳ್ಳುವಿಕೆಯ ಪ್ರಕ್ರಿಯೆಯನ್ನು ವಿವರಿಸಿ.

6. Briefly explain the objectives of financial statements analysis.

ಹಣಕಾಸಿನ ಪಟ್ಟಿಗಳ ವಿಶ್ಲೇಷಣೆಯ ಉದ್ದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

SECTION – C

Answer any three questions. Each question carries fifteen marks.

(3×15=45)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಹದಿನೈದು ಅಂಕಗಳು.

7. From the following particulars relating to production and sales for the year ended on 31-07-2015, prepare a statement of cost showing Prime Cost, Factory Cost, Cost of Production, cost of goods sold as well as per unit cost of sales and profit.

| Stocks : | As on 1-8-2014(Rs.) | As on 1-8-2015(Rs.) |
|--------------------------|---------------------|---------------------|
| Raw materials | 16,000 | 19,600 |
| Work-in-progress | 12,600 | 4,600 |
| Finished goods (at cost) | 16,400 (3000 units) | ?(2500 units) |

| Other information for the year : | Rs. |
|-----------------------------------------------------------|----------|
| Purchases of raw materials | 1,11,600 |
| Sale of finished goods (40500 units) | 2,83,500 |
| Direct wages | 67,200 |
| Office and administration overheads | 20,800 |
| Selling and distribution overheads sold Rs. 1.00 per unit | |
| Machine hour rate | Rs. 2.50 |
| Machine hour worked | 8000 |
| Sale of material scrap | Rs. 500 |

Assume that sales are made on FIFO basis.

31-07-2015 ಕ್ಕೆ ಸಂಬಂಧಿಸಿದಂತೆ ಉತ್ಪಾದನಾ ಮತ್ತು ಮಾರಾಟವನ್ನು ಕೊಡಲಾಗಿದೆ. ಇದರಿಂದ ವೆಚ್ಚ ಪಟ್ಟಿ ತಯಾರಿಸಿ. ಪ್ರಧಾನ ವೆಚ್ಚ, ಕಾರ್ಖಾನೆ ವೆಚ್ಚ, ಉತ್ಪಾದನಾ ವೆಚ್ಚ, ಮಾರಾಟ ಮೇಲಿನ ವೆಚ್ಚ, ಪ್ರತಿ ಘಟಕ ವೆಚ್ಚ, ಮಾರಾಟದ ವೆಚ್ಚ ಮತ್ತು ಲಾಭ ಕಂಡುಹಿಡಿಯಿರಿ.

| ದಾಖತೆಗಳು | 1-8-2014(ರೂ.) | 1-8-2015(ರೂ.) |
|-------------------|----------------------|----------------|
| ಕಚ್ಚಾ ಪದಾರ್ಥಗಳು | 16,000 | 19,600 |
| ಅರೆಸಿದ್ಧ ವಸ್ತುಗಳು | 12,600 | 4,600 |
| ಸಿದ್ಧ ವಸ್ತುಗಳು | 16,400 (3000 ಘಟಕಗಳು) | ?(2500 ಘಟಕಗಳು) |

ಈ ವರ್ಷದ ಇನ್ನಿತರೆ ಮಾಹಿತಿಗಳು:

| | ರೂ. |
|-------------------------------------------------------|----------|
| ಕಚ್ಚಾ ಪದಾರ್ಥಗಳನ್ನು ಕೊಂಡಿದ್ದು | 1,11,600 |
| ಸಿದ್ಧ ವಸ್ತುಗಳನ್ನು ಮಾರಾಟ ಮಾಡಿದ್ದು (40500 ಘಟಕಗಳು) | 2,83,500 |
| ನೇರ ಕೂಲಿ | 67,200 |
| ಕಛೇರಿ ಮತ್ತು ಆಡಳಿತ ಖರ್ಚು | 20,800 |
| ಮಾರಾಟ ಮತ್ತು ಹಂಚಿಕೆ ಖರ್ಚು ರೂ. 1.00 ಪ್ರತಿ ಮಾರಾಟ ಘಟಕಕ್ಕೆ | |
| ಯಂತ್ರ ಗಂಟೆ ದರ | ರೂ. 2.50 |
| ಯಂತ್ರ ಗಂಟೆಗಳನ್ನು ನಿರ್ವಹಿಸಿದ್ದು | 8000 |
| ಕೆಲಸಕ್ಕೆ ಬಾರದ ಕಚ್ಚಾ ಪದಾರ್ಥಗಳ ಮಾರಾಟ | ರೂ. 500 |
| ಊಹಿಸಿದ ಮಾರಾಟ ಮಾಡಿದ್ದು FIFO ವಿಧಾನದ ರೀತ್ಯೆ. | |

8. Prepare stores ledger account on the basis of FIFO method for the month of January 2016.

January 1st Balance 3000 units Rs. 5 per unit

Receipts :

| | |
|------------|------------------------------|
| 02-01-2016 | 600 units @ Rs. 3 per unit |
| 06-01-2016 | 500 units @ Rs. 4 per unit |
| 10-01-2016 | 800 units @ Rs. 6 per unit |
| 20-01-2016 | 1000 units @ Rs. 8 per unit |
| 28-01-2016 | 1200 units @ Rs. 10 per unit |

Issue :

| | |
|------------|------------|
| 03-01-2016 | 2000 units |
| 05-01-2016 | 1200 units |
| 08-01-2016 | 500 units |
| 15-01-2016 | 600 units |
| 25-01-2016 | 800 units |

On Physical verification, it has found that there is a shortage of 5 units on 21st January 2016. on 24th January 2016 6 units issued on 15-1-2016 was returned by the production department.

ಈ ಕೆಳಗೆ ಕೊಟ್ಟಿರುವ ಜನವರಿ 2016 ರ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು FIFO ವಿಧಾನದಲ್ಲಿ ದಾಸ್ತಾನು ಖಾತೆಯನ್ನು ತಯಾರಿಸಿ.

ಜನವರಿ 2016 ರಂದು ಇದ್ದ ಆರಂಭದ ಸರಕು 3000 ಯೂನಿಟ್‌ಗಳು, ಪ್ರತಿ ಯೂನಿಟ್‌ಗೆ 5 ರೂ. ಗಳು ತಿಂಗಳಲ್ಲಿ ಪಡೆದ ದಾಸ್ತಾನು:

| | | |
|------------|------|---------------------------------------|
| 02-01-2016 | 600 | ಯೂನಿಟ್‌ಗಳು ಪ್ರತಿ ಯೂನಿಟ್‌ಗೆ 3 ರೂ. ಗಳು |
| 06-01-2016 | 500 | ಯೂನಿಟ್‌ಗಳು ಪ್ರತಿ ಯೂನಿಟ್‌ಗೆ 4 ರೂ. ಗಳು |
| 10-01-2016 | 800 | ಯೂನಿಟ್‌ಗಳು ಪ್ರತಿ ಯೂನಿಟ್‌ಗೆ 6 ರೂ. ಗಳು |
| 20-01-2016 | 1000 | ಯೂನಿಟ್‌ಗಳು ಪ್ರತಿ ಯೂನಿಟ್‌ಗೆ 8 ರೂ. ಗಳು |
| 28-01-2016 | 1200 | ಯೂನಿಟ್‌ಗಳು ಪ್ರತಿ ಯೂನಿಟ್‌ಗೆ 10 ರೂ. ಗಳು |

ತಿಂಗಳಲ್ಲಿ ನೀಡಿದ ದಾಸ್ತಾನು:

| | | |
|------------|------|------------|
| 03-01-2016 | 2000 | ಯೂನಿಟ್‌ಗಳು |
| 05-01-2016 | 1200 | ಯೂನಿಟ್‌ಗಳು |
| 08-01-2016 | 500 | ಯೂನಿಟ್‌ಗಳು |
| 15-01-2016 | 600 | ಯೂನಿಟ್‌ಗಳು |
| 25-01-2016 | 800 | ಯೂನಿಟ್‌ಗಳು |

ಪ್ರತ್ಯಕ್ಷ ಪರಿಶೀಲನೆ ಮಾಡಿದಾಗ 5 ಯೂನಿಟ್‌ಗಳ ಕೊರತೆ ದಿನಾಂಕ 21-01-2016 ರಂದು ಕಂಡುಬಂದಿದೆ. ದಿನಾಂಕ 24-01-2016 ರಂದು 6 ಯೂನಿಟ್‌ಗಳನ್ನು ನೀಡಿದ್ದು, ದಿನಾಂಕ 15-01-2016 ರಂದು ಉತ್ಪಾದನಾ ವಿಭಾಗದಿಂದ ವಾಪಸ್ಸು ಬಂದಿದೆ.

9. From the information given below calculate the earnings of each employee under the following 2 methods.

- 1) Halsey premium bonus scheme
- 2) Rowan's premium bonus scheme.

| Employee | A | B | C |
|----------------------------------|---------|---------|---------|
| Time allowed hours per 100 units | 35 hrs. | 40 hrs. | 42 hrs. |
| Wages per unit | Rs. 2 | Rs. 3 | Rs. 4 |
| Hourly rate | Rs. 7 | Rs. 8 | Rs. 10 |
| Actual time taken in hours | 50 hrs. | 48 hrs. | 46 hrs. |
| Actual units produced | 200 | 150 | 125 |

ಕೆಲಸಗಾರರ ಆದಾಯವನ್ನು ಈ ಕೆಳಕಂಡ 2 ಪದ್ಧತಿಯಲ್ಲಿ ಕಂಡುಹಿಡಿಯಿರಿ.

- 1) ಹಾಲ್ ಪ್ರೀಮಿಯಂ ಬೋನಸ್ ಪದ್ಧತಿ.
- 2) ರೋವನ್ಸ್ ಪ್ರೀಮಿಯಂ ಬೋನಸ್ ಪದ್ಧತಿ.

| ಕೆಲಸಗಾರ | A | B | C |
|--------------------------------------|---------|---------|---------|
| ಅನುಮತಿಸಿದ ಸಮಯ ಪ್ರತಿ 100 ಯೂನಿಟ್‌ಗಳಿಗೆ | 35 ಗಂಟೆ | 40 ಗಂಟೆ | 42 ಗಂಟೆ |
| ಕೂಲಿ ಪ್ರತಿ ಯೂನಿಟ್‌ಗೆ | 2 ರೂ. | 3 ರೂ. | 4 ರೂ. |
| ಪ್ರತಿ ಗಂಟೆಗೆ | 7 ರೂ. | 8 ರೂ. | 10 ರೂ. |
| ತೆಗೆದುಕೊಂಡ ಸಮಯ ಗಂಟೆಗಳಲ್ಲಿ | 50 ಗಂಟೆ | 48 ಗಂಟೆ | 46 ಗಂಟೆ |
| ನಿಜವಾಗಿ ಉತ್ಪಾದಿಸಿದ ಯೂನಿಟ್‌ಗಳು | 200 | 150 | 125 |

10. The Balance Sheets of Sri Vinayaka and Co. Ltd. for the years 2014 and 2015 are given below.

| Particulars | 31-12-2014 | 31-12-2015 |
|------------------------------|------------------|------------------|
| Liabilities | Rs. | Rs. |
| Equity share capital | 3,00,000 | 6,00,000 |
| 12% Preference share capital | 2,50,000 | 4,50,000 |
| Reserve fund | 2,00,000 | 2,50,000 |
| Profit and Loss A/c | 1,00,000 | 1,50,000 |
| Long term loans | 1,00,000 | 2,50,000 |
| Creditors | 50,000 | 1,50,000 |
| | 10,00,000 | 18,50,000 |
| Assets | Rs. | Rs. |
| Buildings | 3,00,000 | 6,00,000 |
| Machinery | 2,00,000 | 4,00,000 |
| Investments | 2,00,000 | 2,50,000 |
| Accounts Receivables | 50,000 | 2,00,000 |
| Cash at Bank | 25,000 | 75,000 |
| Stock | 2,25,000 | 3,25,000 |
| | 10,00,000 | 18,50,000 |

You are required to prepare comparative Balance Sheets and comment.

“ಶ್ರೀ ವಿನಾಯಕ ಮತ್ತು ಕಂಪೆನಿ ನಿಯಮಿತ” ಅವರ 2014 ಮತ್ತು 2015 ರ ಆಸ್ತಿ-ಜವಾಬ್ದಾರಿ ಪಟ್ಟಿ ಹೀಗಿದೆ:

| ವಿವರಗಳು | 31-12-2014 | 31-12-2015 |
|------------------------|------------------|------------------|
| ಜವಾಬ್ದಾರಿಗಳು | ರೂ. | ರೂ. |
| ಸಾಮಾನ್ಯ ಶೇರು ಬಂಡವಾಳ | 3,00,000 | 6,00,000 |
| 12% ಆದ್ಯತೆ ಶೇರು ಬಂಡವಾಳ | 2,50,000 | 4,50,000 |
| ಮೀಸಲು ನಿಧಿ | 2,00,000 | 2,50,000 |
| ಲಾಭ ನಷ್ಟ ಖಾತೆ | 1,00,000 | 1,50,000 |
| ದೀರ್ಘಾವಧಿ ಸಾಲ | 1,00,000 | 2,50,000 |
| ಧನಗಳು | 50,000 | 1,50,000 |
| | 10,00,000 | 18,50,000 |
| ಆಸ್ತಿಗಳು: | ರೂ. | ರೂ. |
| ಕಟ್ಟಡಗಳು | 3,00,000 | 6,00,000 |
| ಯಂತ್ರಗಳು | 2,00,000 | 4,00,000 |
| ಹೂಡಿಕೆಗಳು | 2,00,000 | 2,50,000 |
| ಬರತಕ್ಕ ಹುಂಡಿಗಳು | 50,000 | 2,00,000 |
| ಬ್ಯಾಂಕಿನಲ್ಲಿ ಶಿಲ್ಕು | 25,000 | 75,000 |
| ದಾಸ್ತಾನುಗಳು | 2,25,000 | 3,25,000 |
| | 10,00,000 | 18,50,000 |

ತುಲನಾತ್ಮಕ ಆಸ್ತಿ ಮತ್ತು ಜವಾಬ್ದಾರಿ ತಃಖ್ತೆಯನ್ನು ತಯಾರಿಸಿ, ಅಭಿಪ್ರಾಯವನ್ನು ತಿಳಿಸಿ.

11. Write a short note on the following :

- Elements of cost
- Stores records
- Objectives of Management Accounting.

ಈ ಕೆಳಗಿನವುಗಳ ಮೇಲೆ ಟಿಪ್ಪಣಿ ಬರೆಯಿರಿ :

- ವೆಚ್ಚದ ಅಂಶಗಳು
- ದಾಸ್ತಾನು ದಾಖಲೆಗಳು
- ನಿರ್ವಹಣಾ ಶಾಸ್ತ್ರದ ಉದ್ದೇಶಗಳು.

III Semester B.Com.N Examination, Nov./Dec. 2014
(Revised New) (Semester Scheme)
COMMERCE
Cost and Management Accounting – I (3.6)

Time : 3 Hours

Max. Marks : 80

Instruction : Answer should be written **completely** either in **English** or
in **Kannada**.

SECTION – A

Answer **any 10** sub questions. **Each** question carries **2** marks :

(10×2=20)

1. a) Define cost accounting.
- b) What is a cost centre ?
- c) State the components of total cost.
- d) What is production overhead ?
- e) What is material control ?
- f) What is direct material cost ?
- g) What is piece rate system ?
- h) What is direct labour cost ?
- i) What is over time ?
- j) State the causes of idle-time.
- k) Define management accounting.
- l) State the types of financial statement analysis.

SECTION – B

Answer **any three** questions. **Each** question carries **five** marks :

(3×5=15)

2. Prepare a cost sheet.
Direct materials – Rs. 8,20,000
Labour – Rs. 3,80,000
Direct expenses – Rs. 1,00,000
Factory overheads – Rs. 2,00,000
Indirect labour – Rs. 50,000
Office overheads – Rs. 1,50,000
Selling overheads – 13% on works cost
Sales – Rs. 22,00,000

P.T.O.



3. Briefly explain the objectives of financial statements analysis.
4. Calculate the earnings of a worker from the following information under :
 - a) Halsey plan
 - b) Rowan plan

Standard time – 60 hours
Time taken – 45 hours
Rate per hour is Rs. 2.20 per hour plus a dearness allowances at Rs. 1.30 per hour worked.
5. Distinguish between financial accounting and management accounting.
6. From the following information calculate trend percentages and interpret them :

(Rs. in lakhs)

| Year | Sales | Stocks | Profit Before Tax PBT |
|------|-------|--------|--------------------------|
| 2010 | 1881 | 709 | 321 |
| 2011 | 2340 | 781 | 435 |
| 2012 | 2655 | 816 | 458 |
| 2013 | 3021 | 944 | 527 |

SECTION – C

Answer **any three** questions. **Each** question carries **fifteen** marks : **(3×15=45)**

7. The following particulars have been extracted from the books of Mr. Digan Manufacturing Concern for the year ended 31-12-2013.

| Particulars | Amount (Rs.) |
|---------------------------|-----------------|
| Opening stock : | |
| Raw materials | 1,20,000 |
| Finished goods | 30,000 |
| Work-in-progress | 15,000 |
| Purchase of raw materials | 3,00,000 |
| Direct wages | 1,80,000 |
| Indirect wages | 30,000 |
| Carriage inward | 6,000 |



| | |
|----------------------------------------------------------------------------|--------|
| Carriage outward | 18,000 |
| Office salaries | 66,000 |
| Advertising | 24,000 |
| Income tax | 10,000 |
| Power | 6,000 |
| Agents commission | 30,000 |
| Plant maintenance | 24,000 |
| Depreciation on : | |
| Plant and machinery | 12,000 |
| Miscellaneous expenses : | |
| Works | 18,000 |
| Office | 12,000 |
| Building rent | 18,000 |
| Building is occupied $\frac{4}{5}$ by factory and $\frac{1}{5}$ by office, | |
| Closing stock : | |
| Raw materials | 80,000 |
| Finished goods | 15,000 |
| Work-in-progress | 8,000 |
| Production : 25,000 units | |

Sales Rs. 12,00,000

You are required to prepare a Cost Sheet.

8. Prepare Stores Ledger a/c on the basis of LIFO method for the month of April 2014 :

| | | |
|-------|----|------------------------------------------------|
| April | 1 | Opening balance 1085 Kg @ Rs. 130 P/Kg |
| " | 2 | Purchased 2000 Kg @ Rs. 134 P/Kg |
| " | 5 | Issued 675 Kg |
| " | 9 | Issued 850 Kg |
| " | 12 | Received back 55 Kg |
| " | 16 | Purchased 1755 Kg @ Rs. 128 P/Kg |
| " | 18 | Issued 1125 Kg |
| " | 19 | Physical verification revealed a loss of 25 Kg |
| " | 21 | Issued 895 Kg |
| " | 24 | Issued 630 Kg |
| " | 26 | Purchased 1000 Kg @ Rs. 132 P/Kg |
| " | 29 | Issued 775 Kg |

9. The Balance Sheets of Mr. Gowtham and Co. Ltd. for the years 2012 and 2013 are given below :

| Particulars | 31-12-2012 | 31-12-2013 |
|------------------------|-------------------|-------------------|
| | Rs. | Rs. |
| Liabilities : | | |
| Equity share capital | 3,00,000 | 4,00,000 |
| Pref. share capital | 1,50,000 | 1,00,000 |
| General reserve | 40,000 | 70,000 |
| Profit and loss a/c | 30,000 | 48,000 |
| Proposed dividend | 42,000 | 50,000 |
| Creditors | 55,000 | 83,000 |
| Bills payable | 20,000 | 16,000 |
| Provision for taxation | 40,000 | 50,000 |
| | 6,77,000 | 8,17,000 |
| Assets : | | |
| Goodwill | 1,15,000 | 90,000 |
| Land and Building | 2,00,000 | 1,70,000 |
| Plant | 80,000 | 2,00,000 |
| Debtors | 1,60,000 | 2,00,000 |
| Stock | 77,000 | 1,09,000 |
| Bills receivable | 20,000 | 30,000 |
| Cash in hand | 15,000 | 10,000 |
| Cash at bank | 10,000 | 8,000 |
| | 6,77,000 | 8,17,000 |

You are required to prepare Common Size Balance Sheets.

10. A workers wages for a guaranteed 44 hour week is Rs. 1.75 per hour. The estimated time to produce one article is 30 minutes and under an incentive plan, the time allowed is increased by 20%. During a week, a worker produced 100 articles. Rate per articles is Re. 1.00. Calculate the wages under each of the following methods :
- Time rate system
 - Piece rate system
 - Halsey system and
 - Rowan system
11. Explain the following :
- Bin card and stores ledger
 - Time keeping and time booking
 - Steps involved in purchasing materials



13334

III Semester B.Com.N Examination, Oct./Nov. 2012
(Revised New Scheme)

COMMERCE

Cost and Management Accounting – I (3.6)

Time : 3 Hours

Max. Marks : 80

Instruction : Answers should be written **completely** either in **English** or in **Kannada**.

SECTION – A

Answer **any ten** sub-questions. **Each** sub-question carries **2** marks. (10×2=20)

1. a) What are the constituents of Prime Cost ?
- b) Define cost centre.
- c) Give four examples of office overheads.
- d) State the methods of pricing materials issues.
- e) What is direct material cost ?
- f) Mention four examples of "Idle time".
- g) State any two objectives of Management Accounting.
- h) What is trend analysis ?
- i) What is indirect labour ? Give two examples.
- j) Name any four techniques of Management Accounting.
- k) What do you understand by Financial Statements ?
- l) State any two objectives of Cost Accounting.

SECTION – B

Answer **any three** questions. **Each** question carries **five** marks. (3×5=15)

2. Prepare a cost sheet :

| Particulars | Amount ₹ |
|----------------------------------|-------------|
| Direct materials | 6,40,000 |
| Labour | 2,80,000 |
| Productive expenses | 1,60,000 |
| Factory cost | 2,80,000 |
| Office cost | 1,20,000 |
| Selling cost (15% on works cost) | — |
| Sales during the period | 19,00,000 |

P.T.O.

3. What is perpetual inventory control ? State its advantages.
4. Calculate the earnings of a worker from the following information under :
 - a) Halsey plan
 - b) Rowan plan

Information given :

Standard time – 60 hours

Time taken – 40 hours

Halsey rate of wages is ₹ 2 per hour plus a Dearness Allowances of ₹ 1 per hour worked.
5. Distinguish between Financial Accounting and Management Accounting.
6. From the following information interpret the results of operations of a manufacturing concern using trend ratios, use 2008 as base.

Amounts in Lakhs of ₹ for the year ended

| Particulars | 2008 | 2009 | 2010 | 2011 |
|--------------------|------|------|------|------|
| Net sales | 200 | 190 | 240 | 260 |
| Cost of goods sold | 120 | 110 | 140 | 150 |
| Operating expenses | 20 | 16 | 22 | 24 |

SECTION – C

Answer **any three** questions. **Each** question carries 15 marks.

(3×15=45)

7. The following particulars have been extracted from the costing records of M/s. Dheeraj Manufacturing Co. for the year ended 30th June 2012.

| Particulars | Amount in ₹ |
|-------------------------|----------------|
| Raw materials purchased | 2,00,000 |
| Wages : Direct | 1,20,000 |
| Indirect | 20,000 |
| Office salaries | 44,000 |
| Carriage inward | 4,000 |
| Carriage outward | 12,000 |
| Sales | 8,00,000 |

Opening Stock :

| | |
|-----------------------------------------------------------------------------------|--------|
| Raw materials | 80,000 |
| Finished goods | 20,000 |
| Travelling expenses | 4,000 |
| Advertising | 12,000 |
| Power | 4,000 |
| Agents commission | 20,000 |
| Plant maintenance | 16,000 |
| Rent, rates, taxes etc. $\left(\frac{9}{10}$ for works $\frac{1}{10}$ for office) | 4,000 |

Miscellaneous Expenses :

| | |
|---------------------|-------|
| Works | 4,000 |
| Office | 8,000 |
| Building repairs | 4,000 |
| Salaries-factory | 8,000 |
| Depreciation : | |
| Plant and machinery | 8,000 |
| Building | 4,000 |

Closing Stock :

| | |
|----------------|--------|
| Raw Materials | 80,000 |
| Finished goods | 12,000 |

Building is occupied $\frac{9}{10}$ by factory and $\frac{1}{10}$ by office. Production : 20000 units.

You are required to prepare a detailed cost statement showing :

- Materials consumed
- Works cost
- Cost of production
- Cost of sales and
- Profit earned.

8. Prepare a Stores Ledger for the following under FIFO :

| Date, month and year | kgs | ₹ per kg |
|----------------------|----------------------|-----------|
| 1-3-2011 | Opening balance 6000 | @ ₹ 15.00 |
| 1-3-2011 | Purchased 13000 | @ ₹ 15.20 |
| 1-3-2011 | Issued 3000 | — |
| 5-3-2011 | Issued 4000 | — |
| 10-3-2011 | Issued 2500 | — |



| | | |
|-----------|--------------------------------------------------------------------|-----------|
| 15-3-2011 | Returned surplus to stores 1500 (issued on 1-3-2011) | |
| 20-3-2011 | Issued 6500 | — |
| 22-3-2011 | Purchased 12500 | @ ₹ 14.40 |
| 25-3-2011 | Issued 4000 | — |
| 26-3-2011 | Issued 2500 | — |
| 31-3-2011 | Stock verified and 250 kgs were found to be excess and adjusted | |

9. The Balance Sheets of Sri Dheeraj and Co. Ltd. for the years 2010 and 2011 are given below :

| Particulars | 31-12-2010 | 31-12-2011 |
|------------------------------|-------------------|-------------------|
| | ₹ | ₹ |
| Liabilities : | | |
| Equity share capital | 6,00,000 | 12,00,000 |
| 12% Preference share capital | 5,00,000 | 9,00,000 |
| Reserve Fund | 4,00,000 | 5,00,000 |
| Profit and Loss A/c | 2,00,000 | 3,00,000 |
| Long term loans | 2,00,000 | 5,00,000 |
| Creditors | 1,00,000 | 3,00,000 |
| | 20,00,000 | 37,00,000 |
| Assets : | | |
| Buildings | 6,00,000 | 12,00,000 |
| Machinery | 4,00,000 | 8,00,000 |
| Investments | 4,00,000 | 5,00,000 |
| Accounts Receivables | 1,00,000 | 4,00,000 |
| Cash at bank | 50,000 | 1,50,000 |
| Stock | 4,50,000 | 6,50,000 |
| | 20,00,000 | 37,00,000 |

You are required to prepare Comparative Balance Sheets and comment.

10. Distinguish between :
- i) Bin Card and Stores Ledger
 - ii) Time Keeping and Time Booking
 - iii) Cost Accounting and Management Accounting.
11. Write the meaning of idle time. State the reasons for idle time.



ಕನ್ನಡ ಆವೃತ್ತಿ

ವಿಭಾಗ - ಎ

ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು.

(10×2=20)

1. a) ಪ್ರಧಾನ ವೆಚ್ಚಗಳ ಅಂಶಗಳಾವುವು ?
- b) ವೆಚ್ಚ ಕೇಂದ್ರವನ್ನು ವ್ಯಾಖ್ಯಾನಿಸಿ.
- c) ಕಚೇರಿ ಮೇಲ್ವಿಚಾರಣೆ ನಾಲ್ಕು ಉದಾಹರಣೆಗಳನ್ನು ಕೊಡಿ.
- d) ಸರಕು ನೀಡುವ ಬೆಲೆಗಳ ವಿಧಾನಗಳನ್ನು ತಿಳಿಸಿ.
- e) ಪ್ರತ್ಯಕ್ಷ ಸರಕು ವೆಚ್ಚ ಎಂದರೇನು ?
- f) ಕೆಲಸ ಮಾಡದ ಕಳೆದ ಸಮಯಕ್ಕೆ ನಾಲ್ಕು ಉದಾಹರಣೆಗಳನ್ನು ಕೊಡಿ.
- g) ನಿರ್ವಹಣೆ ಲೆಕ್ಕಸುವಿಕೆಯ ಎರಡು ಉದ್ದೇಶಗಳನ್ನು ತಿಳಿಸಿ.
- h) ಪ್ರವೃತ್ತಿ ವಿಶ್ಲೇಷಣೆ ಎಂದರೇನು ?
- i) ಪರೋಕ್ಷ ಕೂಲಿ ಎಂದರೇನು ? ಎರಡು ಉದಾಹರಣೆಗಳನ್ನು ನೀಡಿ.
- j) ನಿರ್ವಹಣೆ ಲೆಕ್ಕಗಳ ಯಾವುದಾದರೂ ನಾಲ್ಕು ಸಾಧನೋಪಕರಣಗಳನ್ನು ಹೆಸರಿಸಿ.
- k) ಹಣಕಾಸು ತಜ್ಞಿಗಳೆಂದರೇನು ?
- l) ವೆಚ್ಚ ಲೆಕ್ಕಶಾಸ್ತ್ರದ ಎರಡು ಉದ್ದೇಶಗಳನ್ನು ತಿಳಿಸಿ.

ವಿಭಾಗ - ಬಿ

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು.

(3×5=15)

2. ಈ ಕೆಳಗಿನ ಮಾಹಿತಿಯಿಂದ ವೆಚ್ಚ ಪಟ್ಟಿಯನ್ನು ತಯಾರಿಸಿ.
ವಿವರಗಳು

| | ಮೊಬಲಗು ₹ |
|---------------------------------------------------|-------------|
| ನೇರ ಸರಕುಗಳು | 6,40,000 |
| ನೇರಕೂಲಿ | 2,80,000 |
| ಉತ್ಪಾದನಾ ಮೇಲುವೆಚ್ಚ | 1,60,000 |
| ಕಾರ್ಖಾನೆ ಮೇಲುವೆಚ್ಚ | 2,80,000 |
| ಕಚೇರಿ ಮೇಲುವೆಚ್ಚ | 1,20,000 |
| ಮಾರಾಟ ಮೇಲುವೆಚ್ಚ (ಪ್ರತಿಶತ 15 ಉತ್ಪಾದನಾ ವೆಚ್ಚದ ಮೇಲೆ) | - |
| ಮಾರಾಟ | 19,00,000 |

3. ನಿರಂತರ ಸರಕುಗಳ ನಿಯಂತ್ರಣ ಎಂದರೇನು ? ಅದರ ಉಪಯೋಗಗಳನ್ನು ತಿಳಿಸಿ.

4. ಈ ಕೆಳಗಿನ ಮಾಹಿತಿಯಿಂದ ಕೆಲಸಗಾರನೊಬ್ಬನ ಆದಾಯವನ್ನು ಲೆಕ್ಕ ಹಾಕಿ.

- a) ಹ್ಯಾಲಿ ಪದ್ಧತಿಯ ಪ್ರಕಾರ
 - b) ರೋವನ್ ಪದ್ಧತಿಯ ಪ್ರಕಾರ
- ನೀಡಿರುವ ಮಾಹಿತಿ :

ಸ್ಟ್ಯಾಂಡರ್ಡ್ ಸಮಯ - 60 ಗಂಟೆಗಳು

ತೆಗೆದುಕೊಂಡ ಸಮಯ - 40 ಗಂಟೆಗಳು

ಹ್ಯಾಲಿ ವೇತನ ಪದ್ಧತಿಯಲ್ಲಿ ಕೂಲಿ ಪ್ರತಿಗಂಟೆಗೆ 2 ರೂಪಾಯಿ ಮತ್ತು ತುಟ್ಟ ಭತ್ಯೆ ಕೆಲಸ ನಿರ್ವಹಿಸಿದ ಪ್ರತಿ ಗಂಟೆಗೆ 1 ರೂಪಾಯಿ.



5. ಹಣಕಾಸು ಲೆಕ್ಕಶಾಸ್ತ್ರ ಮತ್ತು ನಿರ್ವಹಣ ಲೆಕ್ಕಶಾಸ್ತ್ರಗಳಿಗಿರುವ ವ್ಯತ್ಯಾಸಗಳನ್ನು ತಿಳಿಸಿರಿ.
6. ಒಂದು ಉತ್ಪಾದನಾ ಘಟಕದ ಕಾರ್ಯಾಚರಣೆಯ ಫಲಿತಾಂಶಗಳನ್ನು ಇಲ್ಲಿ ಕೊಟ್ಟಿದೆ. 2008 ನ್ನು ಆಧರಿಸಿ ಪ್ರವೃತ್ತಿ ಶೇಕಡಾವಾರುಗಳನ್ನು ಕಂಡುಹಿಡಿದು ಅರ್ಥ ವಿಶ್ಲೇಷಣೆ ನೀಡಿ.

ವರ್ಷಾಂತ್ಯಕ್ಕೆ ಮೊತ್ತಗಳು ಲಕ್ಷ ರೂ. ಗಳಲ್ಲಿ

| ವಿವರಗಳು | 2008 | 2009 | 2010 | 2011 |
|---------------------|------|------|------|------|
| ನಿವ್ವಳ ಮಾರಾಟ | 200 | 190 | 240 | 260 |
| ಅಸಲು ಮಾರಾಟ | 120 | 110 | 140 | 150 |
| ಕಾರ್ಯಾಚರಣೆ ವೆಚ್ಚಗಳು | 20 | 16 | 22 | 24 |

ವಿಭಾಗ - ಸಿ

ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು.

(3×15=45)

7. M/s ಧೀರಜ್ ಉತ್ಪಾದನಾ ಘಟಕದ 30 ನೇ ಜೂನ್ 2012 ರ ವರ್ಷಾಂತ್ಯದ ವಿವರಗಳು ಈ ರೀತಿ ಇವೆ.

| ವಿವರಗಳು | ಮೊಬಲಗು ₹ |
|----------------------------------------------------------------------------------------------|-------------|
| ಕಚ್ಚಾ ಪದಾರ್ಥ ಕೊಂಡಿದ್ದು | 2,00,000 |
| ಕೂಲಿ : ನೇರ | 1,20,000 |
| ನೇರವಲ್ಲದ್ದು | 20,000 |
| ಕಚೇರಿ ಸಂಬಳ | 44,000 |
| ಸಾಗಾಣಿಕೆ ವೆಚ್ಚ - ತರಲು | 4,000 |
| ಸಾಗಾಣಿಕೆ ವೆಚ್ಚ - ಹೊರಗೆ ಕಳುಹಿಸಲು | 12,000 |
| ಮಾರಾಟ | 8,00,000 |
| ಆರಂಭ ದಾಸ್ತಾನು : | |
| ಕಚ್ಚಾ ಪದಾರ್ಥ | 80,000 |
| ಸಿದ್ಧವಸ್ತು | 20,000 |
| ಓಡಾಟದ ಖರ್ಚು | 4,000 |
| ಜಾಹಿರಾತು | 12,000 |
| ವಿದ್ಯುತ್ | 4,000 |
| ಮಧ್ಯವರ್ತಿಗಳ ಸೋಡಿ | 20,000 |
| ಯಂತ್ರವನ್ನು ಸುಸ್ಥಿತಿಯಲ್ಲಿಡಲು ಖರ್ಚು | 16,000 |
| ಬಾಡಿಗೆ, ತೆರಿಗೆ, ರೇಟ್‌ಗಳು $\left(\frac{9}{10}$ ರಷ್ಟು ಕಾರ್ಖಾನೆಗೆ $\frac{1}{10}$ ರಷ್ಟು ಕಚೇರಿಗೆ) | 4,000 |

ಚಿಲ್ಲರೆ ಖರ್ಚುಗಳು :

| | |
|---------------------|-------|
| ಕಾರ್ಖಾನೆ | 4,000 |
| ಕಚೇರಿ | 8,000 |
| ಕಟ್ಟಡ ದುರಸ್ತಿ ಖರ್ಚು | 4,000 |
| ಸಂಬಳ-ಕಾರ್ಖಾನೆ | 8,000 |

ಸವಕಳಿ :

| | |
|------------------|-------|
| ಯಂತ್ರ ಮತ್ತು ಸಾಧನ | 8,000 |
| ಕಟ್ಟಡ | 4,000 |

ಅಂತಿಮ ಶಿಲ್ಕು :

| | |
|-------------|--------|
| ಕಚ್ಚಾಪದಾರ್ಥ | 80,000 |
| ಸಿದ್ಧ ವಸ್ತು | 12,000 |

ಕಟ್ಟಡದ ಒಟ್ಟು ವಿಸ್ತೀರ್ಣದಲ್ಲಿ $\frac{9}{10}$ ರಷ್ಟು ಕಾರ್ಖಾನೆಯ ಹಾಗೂ $\frac{1}{10}$ ರಷ್ಟು ಕಚೇರಿಯು ಆಕ್ರಮಿಸಿಕೊಂಡಿದೆ.

ಒಟ್ಟು ಉತ್ಪಾದನೆ : 20000 ಯೂನಿಟ್‌ಗಳು

ಈ ಮೇಲಿನ ವಿವರದಿಂದ ಸಂಪೂರ್ಣ ವೆಚ್ಚ ಪಟ್ಟಿಯನ್ನು ತಯಾರಿಸಿ ಹಾಗೂ :

- 1) ಕಚ್ಚಾಪದಾರ್ಥದ ಒಟ್ಟು ಉಪಯೋಗ
- 2) ಕಾರ್ಖಾನೆ ವೆಚ್ಚ
- 3) ಒಟ್ಟು ಉತ್ಪಾದನಾ ವೆಚ್ಚ
- 4) ಮಾರಾಟ ವೆಚ್ಚ ಹಾಗೂ
- 5) ಲಾಭ ಸಂಪಾದಿಸಿದ್ದನ್ನು ತಿಳಿಸಿರಿ.

8. ಮೊದಲು ಕೊಂಡದ್ದನ್ನು ಮೊದಲು ರವಾನಿಸುವ (FIFO) ಪದ್ಧತಿಯಲ್ಲಿ ಸ್ಟೋರು ಖಾತೆಯನ್ನು ಕೆಳಗಿನ ವಿವರಗಳಿಂದ ತಯಾರಿಸಿ :

| ದಿನಾಂಕ, ತಿಂಗಳು ಮತ್ತು ವರ್ಷ | ಕಿಲೋ ಗ್ರಾಂ | ರೂ. ಪ್ರತಿ ಕೆ.ಜಿ.ಗೆ |
|---------------------------|-----------------------------------------------------------------------|--------------------|
| 1-3-2011 | ಆರಂಭಿಕ ಶಿಲ್ಕು 6000 | @ ₹ 15.00 ರಂತೆ |
| 1-3-2011 | ಕೊಂಡಿದ್ದು 13000 | @ ₹ 15.20 ರಂತೆ |
| 1-3-2011 | ನೀಡಿದ್ದು 3000 | — |
| 5-3-2011 | ನೀಡಿದ್ದು 4000 | — |
| 10-3-2011 | ನೀಡಿದ್ದು 2500 | — |
| 15-3-2011 | ಹಿಂದಿರುಗಿಸಿದ ಹೆಚ್ಚುವರಿ ಸರಕು 1500 (ದಿನಾಂಕ 1-3-2011 ರಂದು ನೀಡಿದ ಸರಕು) | — |
| 20-3-2011 | ನೀಡಿದ್ದು 6500 | — |



| | | |
|-----------|-----------------------------------------------------------------------------|----------------|
| 22-3-2011 | ಖರೀದಿಸಿದ್ದು 12500 | @ ₹ 14.40 ರಂತೆ |
| 25-3-2011 | ನೀಡಿದ್ದು 4000 | — |
| 26-3-2011 | ನೀಡಿದ್ದು 2500 | — |
| 31-3-2011 | ದಾಸ್ತಾನು ತನಿಖೆಯಲ್ಲಿ 250 ಕೆ.ಜಿ.ಗಳು ಹೆಚ್ಚುವರಿಯಾಗಿದ್ದು ಅದನ್ನು ಸರಿಪಡಿಸಲಾಗಿದೆ | |

9. 'ಶ್ರೀ ಧೀರಜ್ ಮತ್ತು ಕಂಪನಿ ನಿಯಮಿತ' ಅವರ 2010 ಮತ್ತು 2011ರ ಆಸ್ತಿ-ಜವಾಬ್ದಾರಿ ಪಟ್ಟಿ ಹೀಗಿದೆ:
ವಿವರಗಳು

| | 31-12-2010 | 31-12-2011 |
|------------------------|------------------|------------------|
| | ₹ | ₹ |
| ಜವಾಬ್ದಾರಿಗಳು: | | |
| ಸಾಮಾನ್ಯ ಶೇರು ಬಂಡವಾಳ | 6,00,000 | 12,00,000 |
| 12% ಆದ್ಯತೆ ಶೇರು ಬಂಡವಾಳ | 5,00,000 | 9,00,000 |
| ಮೀಸಲು ನಿಧಿ | 4,00,000 | 5,00,000 |
| ಲಾಭ ನಷ್ಟ ಖಾತೆ | 2,00,000 | 3,00,000 |
| ದೀರ್ಘಾವಧಿ ಸಾಲ | 2,00,000 | 5,00,000 |
| ಧನಗಳು | 1,00,000 | 3,00,000 |
| | 20,00,000 | 37,00,000 |
| ಆಸ್ತಿಗಳು: | | |
| ಕಟ್ಟಡಗಳು | 6,00,000 | 12,00,000 |
| ಯಂತ್ರಗಳು | 4,00,000 | 8,00,000 |
| ಹೂಡಿಕೆಗಳು | 4,00,000 | 5,00,000 |
| ಬರತಕ್ಕ ಹುಂಡಿಗಳು | 1,00,000 | 4,00,000 |
| ಬ್ಯಾಂಕಿನಲ್ಲಿ ಶಿಲ್ಕು | 50,000 | 1,50,000 |
| ದಾಸ್ತಾನುಗಳು | 4,50,000 | 6,50,000 |
| | 20,00,000 | 37,00,000 |

ತುಲನಾತ್ಮಕ ಆಸ್ತಿ ಮತ್ತು ಜವಾಬ್ದಾರಿ ತಃಖ್ತೆಯನ್ನು ತಯಾರಿಸಿ, ಅಭಿಪ್ರಾಯವನ್ನು ತಿಳಿಸಿ.

10. ಈ ಕೆಳಗಿನವುಗಳಿಗೆ ವ್ಯತ್ಯಾಸಗಳನ್ನು ಬರೆಯಿರಿ :

- ಬಿನ್ ಕಾರ್ಡ್ ಮತ್ತು ಸ್ಟೋರ್ಸ್ ಖಾತೆ
- ಸಮಯ ಪಾಲನೆ ಮತ್ತು ಸಮಯ ನಿರ್ವಹಣೆ ದಾಖಲಾತಿ
- ಲೆಕ್ಕ ಶಾಸ್ತ್ರ ಮತ್ತು ನಿರ್ವಹಣೆ ಲೆಕ್ಕ ಶಾಸ್ತ್ರ

11. ಐಡಲ್ ಸಮಯ ಎಂದರೇನು ? ಅದಕ್ಕೆ ಕಾರಣಗಳಾವುವು ? ವಿವರಿಸಿ.



13334

III Semester B.Com.N Examination, Nov./Dec. 2013
(Revised New Scheme)

COMMERCE

Cost and Management Accounting – I (3.6)

Time : 3 Hours

Max. Marks : 80

Instruction : Answer should be written **completely** either in **English** or in **Kannada**.

SECTION – A

Answer **any ten** sub-questions. **Each** sub-question carries **2** marks. (10×2=20)

1. a) Define costing.
- b) What do you mean by cost sheet ?
- c) What are notional expenses ? Give two examples.
- d) Differentiate between FIFO and LIFO system of material issue.
- e) What is on cost ? How does it differ from prime cost ?
- f) Distinguish between idle time and over-time.
- g) What is lead time ?
- h) Findout EOQ from the following :

| | |
|--------------------------|-------------|
| Annual usage | 6000 units |
| Material cost per unit | Rs. 20 |
| Cost of placing an order | Rs. 60 |
| Annual carrying cost | 10% of cost |
- i) State the difference between time keeping and time booking.
- j) Define management accounting.
- k) What do you mean by analysis of financial statements ?
- l) What is trend analysis ?

SECTION – B

Answer **any three** questions. **Each** question carries **five** marks. (3×5=15)

2. Briefly explain the functions of Management Accounting.
3. Explain the differences between Management Accounting and Cost Accounting.

P.T.O.



4. What do you mean by elements of cost ? Explain the different elements of total cost of a product.
5. From the following particulars prepare a common size income statement.

| Particulars | 2011 (Rs.) | 2012 (Rs.) |
|------------------------|------------|------------|
| Net sales | 1,20,000 | 1,60,000 |
| Cost of goods sold | 80,000 | 1,00,000 |
| Operating expenses | 8,000 | 10,000 |
| Non operating expenses | 6,000 | 8,000 |
| Non operating incomes | 4,000 | 5,000 |

6. A worker is allowed 18 hours to complete a job, which he completes in 12 hours. His hourly rate is Rs. 20. The material cost of the product is Rs. 200 and the overheads are recovered at 50% of direct wages. Calculate total earnings of the worker under Halsey and Rowan plan and the factory cost of the job under Halsey and Rowan plan.

SECTION – C

Answer **any three** questions. **Each** question carries **15** marks.

(3×15=45)

7. The financial statements of a company are given below :

Profit and Loss Account

| Particulars | 2011 | 2012 | Particulars | 2011 | 2012 |
|-----------------------|---------------|-----------------|--------------|---------------|-----------------|
| | Rs. | Rs. | | Rs. | Rs. |
| To cost of goods sold | 60,000 | 75,000 | By Net Sales | 80,000 | 1,00,000 |
| To operating exps: | | | | | |
| Admin. expenses | 2,000 | 2,000 | | | |
| Selling expenses | 3,000 | 4,000 | | | |
| To Net profit | 15,000 | 19,000 | | | |
| | 80,000 | 1,00,000 | | 80,000 | 1,00,000 |

Balance Sheet as on 31st December

| Liabilities | 2011 | 2012 | Assets | 2011 | 2012 |
|------------------|--------|--------|-----------|--------|--------|
| | Rs. | Rs. | | Rs. | Rs. |
| Equity capital | 40,000 | 40,000 | Plant | 30,000 | 27,000 |
| 6% pref. capital | 30,000 | 30,000 | Buildings | 30,000 | 27,000 |



| | | | | | |
|---------------|-----------------|-----------------|-----------|-----------------|-----------------|
| Reserves | 20,000 | 24,500 | Furniture | 10,000 | 14,000 |
| Debentures | 10,000 | 15,000 | Land | 10,000 | 10,000 |
| Bills payable | 5,000 | 7,500 | Stock | 20,000 | 30,000 |
| Creditors | 15,000 | 20,000 | Debtors | 20,000 | 30,000 |
| Tax payable | 10,000 | 15,000 | Cash | 10,000 | 14,000 |
| | 1,30,000 | 1,52,000 | | 1,30,000 | 1,52,000 |

You are required to prepare a comparative income statement and a comparative Balance Sheet and comment.

8. Prepare a stores Ledger Account from the following details using LIFO method of pricing the issue of materials.

| | | |
|---------|-----------------------------|-------------------------------|
| Nov. 1 | Opening Balance | 10850 kgs at Rs. 130 per kg |
| Nov. 2 | Purchased | 20000 kgs at Rs. 134 per kg |
| Nov. 5 | Issued | 6750 kgs to production |
| Nov. 8 | Issued | 8500 kgs to production |
| Nov. 12 | Received back | 550 kgs from production dept. |
| Nov. 14 | Purchased | 17550 kgs at Rs. 128 per kg |
| Nov. 15 | Issued | 11250 kgs to production |
| Nov. 17 | Physical stock verification | |
| | revealed a loss of | 250 kgs |
| Nov. 20 | Issued | 8950 kgs to production |
| Nov. 21 | Issued | 6300 kgs to production |
| Nov. 23 | Purchased | 10000 kgs at Rs. 132 per kg |
| Nov. 25 | Issued | 7750 kgs to production |

9. The following data have been extracted from the books of Mangala Industries Ltd. for the calender year 2012.

| | Amount (Rs.) |
|--------------------------------|---------------------|
| Opening stock of Raw materials | 25,000 |
| Purchase of raw materials | 85,000 |
| Closing stock of raw materials | 40,000 |
| Carriage inwards | 5,000 |
| Wages | |
| Direct | 75,000 |



| | |
|---------------------------------|----------|
| Indirect | 10,000 |
| Other direct expenses | 15,000 |
| Rent and Rates | |
| Factory | 5,000 |
| Office | 500 |
| Depreciation | |
| Plant | 1,500 |
| Office Furniture | 100 |
| Salary | |
| Office staff | 2,500 |
| Salesman | 2,000 |
| Indirect material consumption | 500 |
| Other factory expenses | 5,700 |
| Other office expenses | 900 |
| Other selling expenses | 1,000 |
| Travelling expenses of salesman | 1,100 |
| Carriage on sales | 1,000 |
| Advertisement | 2,000 |
| Sales | 2,50,000 |
| Managing directors remuneration | 12,000 |

Managing director remuneration is to be allocated $\frac{2}{6}$ to factory, $\frac{1}{6}$ to office and $\frac{3}{6}$ to sales department.

From the above information prepare cost sheet showing :

- 1) Prime cost
- 2) Works cost
- 3) Cost of production
- 4) Cost of sales
- 5) Profit.

10. A worker produced 200 units in a week's time. The guaranteed weekly wage payment for 45 hours is Rs. 81. The expected time to produce one unit is 15 minutes which is raised further by 20% under incentive scheme. What will be the total earnings and earnings per hour of that worker under Halsey and Rowan bonus schemes.

11. Explain the following :

- a) Steps involved in purchasing materials
- b) Tools and techniques used in management accounting
- c) Cost centre and cost unit.

III Semester B.Com.N. Examination, November/December 2015
(RNS Scheme)
COMMERCE
Indian Corporate Law

Time : 3 Hours

Max. Marks : 80

Instruction : Answer should be written either in **English** or in **Kannada** only.

SECTION – A

1. Answer **any ten** questions. **Each** question carries **two** marks. **(2×10 = 20)**

- a) What is the meaning of the term 'Company' ?
- b) What is meant by separate legal entity ?
- c) State any four privileges of a Private Co.
- d) Define Company Secretary.
- e) Mention any four qualifications of a Company Secretary.
- f) Give the meaning of promoters.
- g) What is a Certificate of Incorporation ?
- h) What is meant by 'TABLE-A' ?
- i) What do you mean by 'AGENDA' ?
- j) Mention any two requisites of a valid board meeting.
- k) What do you mean by winding-up of a company ?
- l) Expand :
 - 1) S.C.R.A.
 - 2) SEBI.

P.T.O.

SECTION – B

Answer **any three** of the following. **Each** question carries **five** marks. (5×3 = 15)

2. Analyse the characteristic features of a company.
3. "Is Memorandum of Association and Articles of Association is one and the same" ? Comment.
4. What are the conditions to be fulfilled to obtain Business commencement certificate by a Public Limited Company ?
5. What are the procedures of members voluntary winding-up of a company ?
6. Analyse the functions of SEBI.

SECTION – C

Answer **any three** of the following. **Each** question carries **fifteen** marks. (15×3 = 45)

7. Briefly explain the kinds of company's under the Company's Act 1956.
8. What are the rights, duties and liabilities of a Director of a Company ?
9. What is meant by prospectus ? State its objectives and contents.
10. What do you mean by Board of Directors meeting ? What are the secretarial duties relating to this meeting ?
11. Briefly explain the guidelines of SEBI on:
 - a) Issue of shares by an Existing Company.
 - b) Issue of Bonus shares.
 - c) Issue of Debentures.

ಕನ್ನಡ ಆವೃತ್ತಿ

ಭಾಗ - ಎ

1. ಯಾವುದಾದರೂ 10 ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರತಿ ಪ್ರಶ್ನೆಗೆ 2 ಅಂಕಗಳು. (2×10=20)

- ಎ) ಕಂಪನಿ ಎಂಬ ಪದದ ಅರ್ಥವೇನು ?
- ಬಿ) ಪ್ರತ್ಯೇಕ ಕಾನೂನು ಚೌಕಟ್ಟು ಎಂದರೇನು ?
- ಸಿ) ಖಾಸಗಿ ಕಂಪನಿಯ ನಾಲ್ಕು ಸವಲತ್ತುಗಳನ್ನು ಹೆಸರಿಸಿ.
- ಡಿ) ಕಂಪನಿಯ ಕಾರ್ಯದರ್ಶಿಯ ವ್ಯಾಖ್ಯೆ ಬರೆಯಿರಿ.
- ಇ) ಕಂಪನಿಯ ಕಾರ್ಯದರ್ಶಿಯ ನಾಲ್ಕು ವಿದ್ಯಾರ್ಹತೆಗಳನ್ನು ಹೆಸರಿಸಿ.
- ಎಫ್) ಪ್ರವರ್ತಕರು ಎಂಬುದರ ಅರ್ಥ ಬರೆಯಿರಿ.
- ಜಿ) ನೊಂದಾವಣೆ ಪ್ರಮಾಣ ಪತ್ರ ಎಂದರೇನು ?
- ಎಚ್) 'TABLE-A' ಎಂದರೇನು ?
- ಐ) 'AGENDA' ಎಂದರೇನು ?
- ಜೆ) ಉಪಯುಕ್ತ ನಿರ್ದೇಶಕ ಮಂಡಳಿಯ ಸಭೆಯ ಎರಡು ಅವಶ್ಯಕತೆಗಳನ್ನು ಹೆಸರಿಸಿ.
- ಕೆ) ಕಂಪನಿಯ ವಿಸರ್ಜನೆ ಎಂದರೇನು ?
- ಎಲ್) ಈ ಕೆಳಗಿನವುಗಳನ್ನು ವಿಸ್ತರಿಸಿ :

1) S.C.R.A.

2) SEBI.

Sri Siddharth First Grade College-Tumkur

ಭಾಗ - ಬಿ

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರತಿ ಪ್ರಶ್ನೆಗೆ ಐದು ಅಂಕಗಳು.

(5×3= 15)

2. ಕಂಪನಿಯ ಗುಣಲಕ್ಷಣಗಳನ್ನು ವಿಶ್ಲೇಷಿಸಿ.
3. "ಮನವಿ ಪತ್ರ ಮತ್ತು ಲಿಖಿತ ಕಟ್ಟಳೆಗಳು ಎರಡೂ ಒಂದೆಯೇ" ? ವಿಮರ್ಶಿಸಿ.
4. ಸಾರ್ವಜನಿಕ ಕಂಪನಿಯು ವ್ಯವಹಾರ ಪ್ರಾರಂಭಿಸುವ ಪ್ರಮಾಣ ಪತ್ರ ಪಡೆಯಲು ಪೂರ್ಣಗೊಳಿಸಬೇಕಾದ ನಿಯಮಗಳು ಯಾವುವು ?
5. ಸದಸ್ಯರ ಸ್ವಯಂ ಇಚ್ಛೆಯ ಮೇರೆಗೆ ಕಂಪನಿಯ ವಿಸರ್ಜನೆಯ ಕಾರ್ಯ ವಿಧಾನಗಳಾವುವು ?
6. SEBI ಯ ಕಾರ್ಯಗಳನ್ನು ವಿಶ್ಲೇಷಿಸಿ.

ಭಾಗ - ಸಿ

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಹದಿನೈದು ಅಂಕಗಳು.

(15×3 = 45)

7. ಕಂಪನಿಯ ಕಾಯಿದೆ 1956 ರ ಪ್ರಕಾರ ಕಂಪನಿಗಳ ವಿಧಾನಗಳನ್ನು ವಿವರಿಸಿರಿ.
8. ಕಂಪನಿಯ ನಿರ್ದೇಶಕರ ಹಕ್ಕುಗಳು, ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳು ಯಾವುವು ?
9. ವಿವರಣಾ ಪತ್ರ ಎಂದರೇನು ? ಅದರ ಉದ್ದೇಶಗಳು ಮತ್ತು ಪರಿಮಿತಿಗಳನ್ನು ತಿಳಿಸಿ.
10. ನಿರ್ದೇಶಕ ಮಂಡಳಿಯ ಸಭೆ ಎಂದರೇನು ? ಇದರಲ್ಲಿ ಕಾರ್ಯದರ್ಶಿ ಕರ್ತವ್ಯಗಳನ್ನು ತಿಳಿಸಿರಿ.
11. ಈ ಕೆಳಗಿನವುಗಳಿಗೆ SEBI ಯ ಮಾರ್ಗಸೂಚಿಗಳನ್ನು ವಿವರಿಸಿರಿ.
 - ಎ) ಶೇರುಗಳನ್ನು ಹಾಲಿ ಕಂಪನಿಗಳು ವಿತರಿಸುವಾಗ
 - ಬಿ) ಉಚಿತಾರ್ಥ ಶೇರುಗಳ ವಿತರಣೆ.
 - ಸಿ) ಸಾಲಪತ್ರಗಳ ವಿತರಣೆ.

Sri Siddharth First Grade College-Tumkur

III Semester B.Com.N Examination, Nov./Dec. 2013
(Revised New Scheme)
COMMERCE
Indian Corporate Law

Time : 3 Hours

Max. Marks : 80

Instruction : Answer should be written completely either in English or in Kannada.

SECTION – A

1. Answer **any ten** of the following sub-questions. **Each** sub-question carries **two** marks. **(10×2=20)**

- a) Define a company.
ಕಂಪನಿ ಇದನ್ನು ವ್ಯಾಖ್ಯಾನಿಸಿ.
- b) Who is proterm secretary ?
ಪ್ರೋಟರ್ಮ್ (ಪ್ರವರ್ತನಾ) ಕಾರ್ಯದರ್ಶಿ ಎಂದರೆ ಯಾರು ?
- c) What is meant by limited liability ?
ನಿಯಮಿತ ಹೊಣೆಗಾರಿಕೆ ಎಂದರೇನು ?
- d) What is minimum subscription ?
ಕನಿಷ್ಠ ವಂತಿಕೆ ಎಂದರೇನು ?
- e) What is the meaning of qualification shares ?
ಅರ್ಹತೆ ಶೇರುಗಳ ಅರ್ಥ ಬರೆಯಿರಿ.
- f) Give the meaning of special resolution.
ವಿಶೇಷ ಠರಾವು ಇದರ ಅರ್ಥವನ್ನು ನೀಡಿ.
- g) What do you mean by legal entity ?
ಕಾನೂನು ಚೌಕಟ್ಟು ಎಂದರೇನು ?
- h) What is bonus share ?
ಬೋನಸ್ ಶೇರು (ಲಾಭಾಂಶ ಶೇರು) ಎಂದರೇನು ?
- i) What do you mean by agenda of meeting ?
ಸಭೆಯ ಕಾರ್ಯಕಲಾಪಗಳ ಪಟ್ಟಿ ಇದರ ಅರ್ಥವೇನು ?
- j) What is table-A?
ಕೋಷ್ಟಕ-ಎ ಎಂದರೇನು ?
- k) What do you mean by minutes of the meeting ?
ಸಭೆಯ ಕಾರ್ಯ ಕಲಾಪಗಳ ಸಂಕ್ಷಿಪ್ತ ವರದಿ ಎಂದರೇನು ?
- l) What is statutory company ? Give an example.
ಶಾಸನಬದ್ಧ ಕಂಪನಿ ಅಂದರೆ ಏನು ? ಉದಾಹರಣೆ ಕೊಡಿ.

P.T.O.



SECTION – B

Answer any three questions. Each question carries 5 marks.

(3×5=15)

2. Analyse the various stages of company promotion.
ಕಂಪನಿ ಪ್ರವರ್ತನೆಗಾಗಿ ವಿವಿಧ ಹಂತಗಳನ್ನು ವಿಶ್ಲೇಷಿಸಿ.
3. Explain briefly as to who can call the extra ordinary meeting.
ವಿಶೇಷ ಸಾಮಾನ್ಯ ಸಭೆಯನ್ನು ಯಾರು ಕರೆಯಬಹುದು ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ.
4. What are the functions of SEBI ?
SEBI ಯ ಕಾರ್ಯಗಳು ಯಾವುವು ?
5. Distinguish between Memorandum of Association and Articles of Association.
ಮನವಿ ಪತ್ರ ಮತ್ತು ಲಿಖಿತ ಕಟ್ಟಳೆಗಳ ನಡುವೆ ಇರುವ ವ್ಯತ್ಯಾಸಗಳನ್ನು ಬರೆಯಿರಿ.
6. Write a note on winding up of the company.
ಕಂಪನಿಯ ವಿಸರ್ಜನೆಯ ಬಗ್ಗೆ ಟಿಪ್ಪಣಿ ಬರೆಯಿರಿ.

SECTION – C

Answer any three questions. Each question carries 15 marks.

(3×15=45)

7. Explain the duties, rights and liabilities of company secretary.
ಕಂಪನಿ ಕಾರ್ಯದರ್ಶಿಯ ಕರ್ತವ್ಯಗಳು, ಹಕ್ಕುಗಳು ಮತ್ತು ಹೊಣೆಗಾರಿಕೆಗಳನ್ನು ವಿವರಿಸಿ.
8. Explain the various contents of prospectus.
ವಿವರಣಾ ಪತ್ರಿಕೆಯಲ್ಲಿ ಅಡಕವಾಗಿರುವ ವಿವಿಧ ಅಂಶಗಳನ್ನು ವಿವರಣೆಯೊಂದಿಗೆ ವಿವರಿಸಿ.
9. Explain different kinds of companies.
ವಿವಿಧ ರೀತಿಯ ಕಂಪನಿಗಳ ಬಗ್ಗೆ ವಿವರಿಸಿ.
10. What is annual general meeting ? Explain the duties of the company secretary before, during and after the annual general meeting.
ವಾರ್ಷಿಕ ಸಾಮಾನ್ಯ ಸಭೆ ಎಂದರೇನು ? ವಾರ್ಷಿಕ ಸಾಮಾನ್ಯ ಸಭೆಗೆ ಸಂಬಂಧಿಸಿದಂತೆ ಸಭೆಯ ಮೊದಲು, ಸಭೆ ನಡೆಯುವಾಗ ಮತ್ತು ಸಭೆಯ ನಂತರ ಕಾರ್ಯದರ್ಶಿ ನಿರ್ವಹಿಸಬೇಕಾದ ಕರ್ತವ್ಯಗಳನ್ನು ವಿವರಿಸಿ.
11. What is Articles of Association ? Explain its contents.
ಲಿಖಿತ ಕಟ್ಟಳೆಗಳು ಎಂದರೇನು ? ಇದರ ವಿವಿಧ ಅಂಶಗಳನ್ನು ವಿವರಿಸಿ.

III Semester B.Com.N. Examination, Nov./Dec. 2014
(Revised New Scheme)
COMMERCE
Paper – 3.4 : Indian Corporate Law

Time : 3 Hours

Max. Marks : 80

Instruction : Answer should be written completely either in **English** or in **Kannada**.

SECTION – A

Answer **any ten** sub-questions. **Each** question carries **2** marks. **(10×2=20)**

1. a) What is Foreign Company ?
- b) What is common seal ?
- c) How can a company secretary be dismissed ?
- d) What is meant by 'Memorandum of Association' ?
- e) Give the meaning of certificate of commencement of business.
- f) What is minutes ?
- g) What is a 'Statement in lieu of prospectus' ?
- h) Expand :
 - i) SEBI
 - ii) EGM
- i) Who is a proxy ?
- j) What is minimum subscription ?
- k) What is quorum ?
- l) What is voluntary winding up of company ?

SECTION – B

Answer **any three** questions. **Each** question carries **5** marks. **(3×5=15)**

2. State the restrictions of Private Company.
3. Briefly explain the various stages of promotion of a company.

P.T.O.



4. Distinguish between the director and managing director.
5. Explain in brief the objectives of SEBI.
6. Discuss the circumstances, under which a company may be wound up by court order.

SECTION – C

Answer **any three** questions. **Each** question carries **15** marks.

(3×15=45)

7. Explain the different kinds of company.
8. Explain the appointment and removal of a company secretary.
9. What is prospectus ? Explain its contents.
10. Explain the duties of company secretary in relating to AGM.
11. Explain the guidelines of SEBI on issue of shares.

ಕನ್ನಡ ಅವತರಣಿಕೆ

ಭಾಗ - ಎ

Sri Siddharth First Grade College-Tumkur

ಯಾವುದಾದರೂ 10 ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 2 ಅಂಕಗಳು.

(10×2=20)

1. a) ವಿದೇಶಿ ಕಂಪನಿ ಎಂದರೇನು ?
- b) ಸಾಮಾನ್ಯ ಮುದ್ರೆ ಎಂದರೇನು ?
- c) ಕಂಪನಿ ಕಾರ್ಯದರ್ಶಿಯನ್ನು ಹೇಗೆ ತೆಗೆದುಕೊಳ್ಳಬಹುದು ?
- d) ಮನವಿ ಪತ್ರ ಎಂದರೇನು ?
- e) ವ್ಯವಹಾರ ಪ್ರಾರಂಭಿಸುವ ಪತ್ರದ ಅರ್ಥ ನೀಡಿ.
- f) ಅಂತತಃ ವರದಿ ಎಂದರೇನು ?
- g) ಪರಿಚಯ ಪತ್ರಿಕೆಯ ಬದಲು ಹೇಳಿಕೆ ಪತ್ರ ಎಂದರೇನು ?
- h) ವಿಸ್ತರಿಸಿ :
 - i) SEBI
 - ii) EGM



- i) ಪ್ರಾಕ್ಟೀಸಿಂಗ್ ಎಂದರೇನು ?
- j) ಕನಿಷ್ಠ ವಂತಿಗೆ ಎಂದರೇನು ?
- k) ಕೋರಂ ಎಂದರೇನು ?
- l) ಸ್ವಯಿಚ್ಛೆಯಿಂದ ವಿಸರ್ಜಿಸಲ್ಪಡುವ ಕಂಪನಿ ಎಂದರೇನು ?

ಭಾಗ - ಬಿ

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು. (3×5=15)

- 2. ಖಾಸಗಿ ಕಂಪನಿಗೆ ಸಂಬಂಧಿಸಿದ ನಿರ್ಬಂಧಗಳನ್ನು ತಿಳಿಸಿ.
- 3. ಕಂಪನಿ ಪ್ರವರ್ತನೆಯ ವಿವಿಧ ಹಂತಗಳನ್ನು ವಿವರಿಸಿ.
- 4. ನಿರ್ದೇಶಕ ಮತ್ತು ವ್ಯವಸ್ಥಾಪಕ ನಿರ್ದೇಶಕರ ನಡುವೆ ಇರುವ ವ್ಯತ್ಯಾಸಗಳನ್ನು ತಿಳಿಸಿ.
- 5. SEBI ಯ ಉದ್ದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
- 6. ಯಾವ ಸಂದರ್ಭಗಳಲ್ಲಿ ಕಂಪನಿಯು ಕೋರ್ಟ್‌ನ ಆದೇಶದ ಪ್ರಕಾರ ವಿಸರ್ಜಿಸಲ್ಪಡುತ್ತದೆ ?

Sri Siddharth First Grade College-Tumkur **ಭಾಗ - ಸಿ**

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು. (3×15=45)

- 7. ಕಂಪನಿಯ ವಿವಿಧ ವಿಧಗಳನ್ನು ಚರ್ಚಿಸಿ.
- 8. ಕಂಪನಿ ಕಾರ್ಯದರ್ಶಿಯ ನೇಮಕ ಮತ್ತು ವಜಾ ಪ್ರಕ್ರಿಯೆಯನ್ನು ವಿವರಿಸಿ.
- 9. ಪರಿಚಯ ಪತ್ರಿಕೆ ಎಂದರೇನು ? ಇದರಲ್ಲಿ ಅಡಕವಾಗಿರುವ ವಿವಿಧ ಅಂಶಗಳನ್ನು ವಿವರಿಸಿ.
- 10. ವಾರ್ಷಿಕ ಸಾಧಾರಣ ಸಭೆಗೆ ಸಂಬಂಧಿಸಿದಂತೆ, ಕಾರ್ಯದರ್ಶಿಯ ಕರ್ತವ್ಯಗಳನ್ನು ವಿವರಿಸಿ.
- 11. ಷೇರುಗಳ ನೀಡಿಕೆಗೆ ಸಂಬಂಧಿಸಿದಂತೆ, SEBI ಯ ಮಾರ್ಗಸೂಚಿಗಳನ್ನು ವಿವರಿಸಿ.

III Semester B.Com.N. Examination, November/December 2016
(Revised New Scheme)
COMMERCE
Indian Corporate Law

Time : 3 Hours

Max. Marks : 80

Instruction: Answers should be written completely either in **English** or in **Kannada**.

SECTION – A

1. Answer any ten of the following sub-questions. Each sub-question carries two marks. (10×2=20)
- What is meant by perpetual succession ?
 - Distinguish public company with private company in respect of number of members.
 - Mention any four exemptions available to public limited company.
 - Give the meaning of company secretary.
 - What is the share qualification of a director ?
 - Who is a promoter ?
 - What are the two important certificates required to commence business by a public limited company ?
 - What is meant by minimum subscription ?
 - What is the quorum of the Board-meeting ?
 - Give the meaning of special Resolution.
 - Mention any four reasons of winding up on the order of the court.
- l) Expand :
- FII
 - SCRA.

P.T.O.



SECTION – B

Answer **any three** questions. **Each** question carries **five** marks. **(3×5=15)**

2. "A company is an artificial person created by law with a perpetual succession and common seal". Analyse the statement.
3. Analyse the steps involved in the promotion stage of the formation of the company.
4. What is meant by Memorandum of Association ? Analyse its clauses.
5. Do you agree "Directors are the brains of the company" ?
6. Analyse the requisites of a valid meeting.

SECTION – C

Answer **any three** questions. **Each** question carries **fifteen** marks. **(3×15=45)**

7. Explain the classification of companies which are under the provisions of the Companies Act 1956.
8. What is meant by Articles of Association ? State its contents.
9. What is meant by Board meeting ? What are the secretarial duties relating to this meeting ?
10. What is meant by winding-up of the company ? Explain the procedure for :
 - a) Compulsory winding up.
 - b) Winding-up under the supervision of the court.
11. Explain in brief the guidelines of SEBI on :
 - a) Public issue of shares by an existing company.
 - b) Issue of bonus shares.
 - c) Issue of debentures.

ಕನ್ನಡ ಅವತರಣಿಕೆ

ಭಾಗ - ಎ

1. ಯಾವುದಾದರೂ 10 ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು. (10×2=20)

ಎ) ನಿರಂತರ ಅಸ್ತಿತ್ವತೆ ಎಂದರೆ ಏನು ?

ಬಿ) ಸದಸ್ಯರ ಸಂಖ್ಯೆಗೆ ಅನುಸಾರ ಸಾರ್ವಜನಿಕ ಸಂಸ್ಥೆಗೆ, ಖಾಸಗಿ ಸಂಸ್ಥೆಯನ್ನು ಹೋಲಿಸಿ ಬರೆಯಿರಿ.

ಸಿ) ಸಾರ್ವಜನಿಕ ಸಂಸ್ಥೆಗೆ ದೊರೆಯುವ ನಾಲ್ಕು ವಿನಾಯಿತಿಗಳನ್ನು ತಿಳಿಸಿರಿ.

ಡಿ) 'ಕಂಪನಿ ಕಾರ್ಯದರ್ಶಿ' ಇದರ ಅರ್ಥ ಬರೆಯಿರಿ.

ಇ) ಕಂಪನಿ ನಿರ್ದೇಶಕರ ಷೇರು ಅರ್ಹತೆ ಎಂದರೇನು ?

ಎಫ್) ಪ್ರವರ್ತಕ ಎಂದರೆ ಯಾರು ?

ಜಿ) ಸಾರ್ವಜನಿಕ ಸಂಸ್ಥೆಯು ತನ್ನ ವ್ಯವಹಾರವನ್ನು ಪ್ರಾರಂಭಿಸಲು ಅತ್ಯಂತ ಅವಶ್ಯಕವಾಗಿ ಬೇಕಾಗುವ ಎರಡು ಪ್ರಮಾಣ ಪತ್ರಗಳಾವುವು ?

ಎಚ್) ಕನಿಷ್ಠ ವಂತಿಕೆ ಎಂದರೇನು ?

ಐ) ನಿರ್ದೇಶಕ ಮಂಡಳಿ ಸಭೆಯ ಕನಿಷ್ಠ ಹಾಜರಾತಿ ಏನು ?

ಜೆ) ವಿಶೇಷ ಗೊತ್ತುವಳಿಯ ಅರ್ಥ ಬರೆಯಿರಿ.

ಕೆ) ನ್ಯಾಯಾಲಯದ ಆದೇಶದ ಮೇರೆಗೆ ವಿಸರ್ಜನೆಯ ನಾಲ್ಕು ಕಾರಣಗಳನ್ನು ತಿಳಿಸಿರಿ.

ಎಲ್) ಈ ಕೆಳಗಿನವುಗಳನ್ನು ವಿಸ್ತರಿಸಿ :

1) FII

2) SCRA

ಭಾಗ - ಬಿ

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಐದು ಅಂಕಗಳು.

(3×5=15)

2. "ಒಂದು ಸಂಸ್ಥೆಯು ಕಾನೂನಿನ ಪ್ರಕಾರ ಹುಟ್ಟಿರುವ ನಿರಂತರ ಅಸ್ತಿತ್ವತೆ ಮತ್ತು ಸಾಮಾನ್ಯ ಮುಖಮುದ್ರೆ ಹೊಂದಿರುವ ಕೃತಕ ಮಾನವೀಯ ಸ್ವರೂಪ" ಈ ಹೇಳಿಕೆಯನ್ನು ವಿಶ್ಲೇಷಿಸಿ.

3. ಒಂದು ಸಂಸ್ಥೆಯ ಸಂಸ್ಥಾಪನೆ ಹಂತಗಳಲ್ಲಿ ಪ್ರವರ್ತನೆ ಘಟ್ಟಗಳನ್ನು ತಿಳಿಸಿರಿ.

4. ಮನವಿ ಪತ್ರ ಎಂದರೇನು ? ಅದರ ಕಾಲಂಗಳನ್ನು ವಿಶ್ಲೇಷಿಸಿ.

5. "ನಿರ್ದೇಶಕರು ಒಂದು ಸಂಸ್ಥೆಯ ಮೆದುಳು" ಇದನ್ನು ನೀವು ಒಪ್ಪುವಿರಾ ?

6. ಒಂದು ಉಪಯುಕ್ತ ಸಭೆಯ ಅವಶ್ಯಕತೆಗಳನ್ನು ವಿಶ್ಲೇಷಿಸಿ.



ಭಾಗ - ಸಿ

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಹದಿನೈದು ಅಂಕಗಳು.

(3×15=45)

7. ಕಂಪನಿ ಕಾಯಿದೆ 1956ರ ನಿಯಮದ ಅಡಿಯಲ್ಲಿ ಸಂಸ್ಥೆಗಳ ವಿಧಗಳನ್ನು ವಿವರಿಸಿ.
8. ಲಿಖಿತ ಕಟ್ಟಳೆಗಳು ಎಂದರೇನು ? ಅದರ ಪರಿಮಿತಿಗಳನ್ನು ತಿಳಿಸಿರಿ.
9. ನಿರ್ದೇಶಕರ ಮಂಡಳಿಯ ಸಭೆ ಎಂದರೇನು ? ಈ ಸಭೆಯ ಕಾರ್ಯದರ್ಶಿಯ ಕರ್ತವ್ಯಗಳನ್ನು ತಿಳಿಸಿರಿ.
10. ಕಂಪನಿಯ ವಿಸರ್ಜನೆ ಎಂದರೇನು ? ಈ ಕೆಳಗಿನ ವಿಸರ್ಜನೆಗೆ ಸಂಬಂಧಿಸಿದಂತೆ ಕಾರ್ಯ ವಿಧಾನಗಳನ್ನು ವಿವರಿಸಿ :
 - a) ಕಡ್ಡಾಯವಾಗಿ ಕಂಪನಿ ವಿಸರ್ಜನೆ.
 - b) ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಸರ್ಜನೆ.
11. ಈ ಕೆಳಕಂಡವುಗಳ ಸೆಬಿಯ ಮಾರ್ಗಸೂಚಿಗಳನ್ನು ವಿವರಿಸಿ :
 - a) ಚಾಲ್ತಿ ಸಂಸ್ಥೆ ಸಾರ್ವಜನಿಕ ಶೇರು ವಿತರಿಸುವಾಗ.
 - b) ಉಚಿತಾರ್ಥ ಶೇರುಗಳನ್ನು ನೀಡುವಾಗ.
 - c) ಸಾಲಪತ್ರಗಳನ್ನು ವಿತರಿಸುವಾಗ.

Sri Siddharth First Grade College-Tumkur

III Semester B.Com.N Examination, Oct./Nov. 2012
(Revised New Scheme)
COMMERCE (Paper – 3.4)
Indian Corporate Law

Time : 3 Hours

Max. Marks : 80

Instruction : Answers should be written **completely** either in **English** or in **Kannada**.

SECTION – A

1. Answer **any ten** of the following sub-questions. **Each** sub-question carries **two** marks. (10×2=20)
- a) Define a company.
 - b) Give the meaning of perpetual succession.
 - c) Mention any four exemptions to private limited company.
 - d) Mention any 4 dis-qualifications of a company secretary.
 - e) What is the meaning of qualification shares ?
 - f) What is meant by Articles of Association ?
 - g) What is meant by certificate of incorporation ?
 - h) What is the meaning of 'Doctrine of Ultravires' ?
 - i) What is meant by prospectus ?
 - j) Give the meanings of resolutions.
 - k) Give the meaning of winding-up of a company.
 - l) Expand :
 - 1) S.E.B.I.
 - 2) F.I.I.

P.T.O.



SECTION – B

Answer **any three** questions. **Each** question carries **5** marks.

(3×5=15)

2. How do you consider the business organisation as a Joint Stock Company ?
3. What is meant by Memorandum of Association ? Analyse its clauses.
4. “Is directors and managing directors are one and the same” ? Comment.
5. Analyse the legal rules for the issue of prospectus.
6. Write a note on winding-up subject to the supervision of the court.

SECTION – C

Answer **any three** questions. **Each** question carries **15** marks.

(3×15=45)

7. Briefly explain the types of companies which are registered under the Company Act of 1956.
8. “While the directors are the brain of a company, The secretary is its Ears, Eyes and Hands” comment on the statement.
9. Explain the various stages involved in the formation of a company.
10. What is meant by statutory meeting ? What are the secretarial procedure for the statutory meeting ?
11. Explain in brief the guidelines of SEBI on
 - a) First issue of shares by a new Company.
 - b) Issue of bonus shares.
 - c) Issue of Debentures.

ಕನ್ನಡ ಅವತರಣಿಕೆ

ಭಾಗ - ಎ

ಯಾವುದಾದರೂ 10 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 2 ಅಂಕಗಳು.

(10×2=20)

- ಎ) 'ಕಂಪನಿ' ಎಂಬ ಪದವನ್ನು ವ್ಯಾಖ್ಯಾನಿಸಿ.
- ಬಿ) ನಿರಂತರ ಅಸ್ತಿತ್ವ ಎಂದರೇನು ?
- ಸಿ) ಖಾಸಗಿ ಕಂಪನಿಗಳ ನಾಲ್ಕು ವಿನಾಯಿತಿಗಳನ್ನು ಹೆಸರಿಸಿ.
- ಡಿ) ಕಂಪನಿಯ ಕಾರ್ಯದರ್ಶಿಗಳ ನಾಲ್ಕು ಅನರ್ಹತೆಗಳನ್ನು ಹೆಸರಿಸಿ.
- ಇ) ಅರ್ಹತೆಯ ಶೇರುಗಳ ಅರ್ಥ ಬರೆಯಿರಿ.
- ಎಫ್) ಲಿಖಿತ ಕಟ್ಟಳೆಗಳು ಎಂದರೇನು ?
- ಜಿ) ನೋಂದಾವಣೆ ಪ್ರಮಾಣ ಪತ್ರ ಎಂದರೇನು ?
- ಎಚ್) ವ್ಯಾಪ್ತಿ ಮೀರಿದ ಉಪದೇಶ ತತ್ವ ಎಂದರೇನು ?
- ಐ) ವಿವರಣಾ ಪತ್ರ ಎಂದರೇನು ?
- ಜೆ) ಗೊತ್ತುವಳಿಗಳು ಎಂದರೇನು ?
- ಕೆ) ಕಂಪನಿಯ ವಿಸರ್ಜನೆಯ ಅರ್ಥ ಬರೆಯಿರಿ.
- ಎಲ್) ಇವುಗಳನ್ನು ವಿಸ್ತರಿಸಿ.
 - 1) S.E.B.I.
 - 2) F.I.I.

ಭಾಗ - ಬಿ

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು.

(3×5=15)

2. ಒಂದು ಸಂಯುಕ್ತ ಬಂಡವಾಳ ಸಂಸ್ಥೆಯನ್ನು ವ್ಯವಹಾರ ಸಂಸ್ಥೆ ಎಂದು ಹೇಗೆ ಪರಿಗಣಿಸುವಿರಿ ?
3. ಮನವಿ ಪತ್ರ ಎಂದರೇನು ? ಅದರ ಪರಿಮಿತಿಗಳನ್ನು ವಿವರಿಸಿರಿ.
4. "ನಿರ್ದೇಶಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಇಬ್ಬರೂ ಒಂದೆಯೇ ?" ಚರ್ಚಿಸಿ.
5. ವಿವರಣಾ ಪತ್ರವನ್ನು ವಿತರಿಸಲು ಇರುವ ಕಾನೂನು ನಿಯಮಗಳನ್ನು ಹೆಸರಿಸಿ.
6. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಂಸ್ಥೆಯ ವಿಸರ್ಜನೆ ಕುರಿತು ಟಿಪ್ಪಣಿ ಬರೆಯಿರಿ.



ಭಾಗ - ಸಿ

ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು.

(3×15=45)

7. 1956ರ ಕಂಪನಿಗಳ ಕಾಯಿದೆಯ ಪ್ರಕಾರ ನೋಂದಾಯಿಸಲ್ಪಟ್ಟಿರುವ ಕಂಪನಿಗಳ ಲಾಭಗಳನ್ನು ತಿಳಿಸಿರಿ.
8. “ಒಂದು ಕಂಪನಿಯಲ್ಲಿ ನಿರ್ದೇಶಕರು ಮೆದುಳು, ಆದರೆ ಕಾರ್ಯದರ್ಶಿಯು ಕಿವಿ, ಕಣ್ಣು ಮತ್ತು ಕೈಗಳು” ಇದರ ಬಗ್ಗೆ ಚರ್ಚಿಸಿರಿ.
9. ಕಂಪನಿಯ ಸ್ಥಾಪನೆಯಲ್ಲಿ ಬರುವ ಹಂತಗಳನ್ನು ವಿವರಿಸಿರಿ.
10. ಶಾಸನ ಬದ್ಧ ಸಭೆ ಎಂದರೇನು ? ಈ ಸಭೆಯಲ್ಲಿನ ಕಾರ್ಯದರ್ಶಿಯ ಕರ್ತವ್ಯಗಳನ್ನು ತಿಳಿಸಿರಿ.
11. ಸೆಬಿಯ ಮಾರ್ಗ ಸೂಚನೆಗಳನ್ನು
 - a) ಹೊಸ ಸಂಸ್ಥೆಯ ಮೊದಲ ಶೇರ್ಸ್ ನೀಡಿಕೆ.
 - b) ಬೋನಸ್ ಶೇರುಗಳ ನೀಡಿಕೆ.
 - c) ಸಾಲ ಪತ್ರಗಳ ನೀಡಿಕೆ.
 ಮೂಲಕ ವಿವರಿಸಿ.

Sri Siddharth First Grade College-Tumkur

III Semester B.Com. N. Examination, November/December 2015
(Revised New Scheme)
COMMERCE
Indian Financial System

Time : 3 Hours

Max. Marks : 80

Instruction : Answer should be written **completely** either in **English** or in **Kannada**.

SECTION – A

Answer **any ten** sub-questions. **Each** sub-question carries **two** marks. **(10×2=20)**

1. a) Enlist the various money market instruments.
- b) Write two main differences between a money market and a capital market.
- c) What is a bill of exchange ?
- d) What is secondary market ?
- e) What is Core Banking ?
- f) Expand : i) NABARD ii) MICR
- g) Name any four non-banking financial intermediaries.
- h) What is SLR ?
- i) What is venture capital ?
- j) State any two objectives of RRBs.
- k) Define stock exchange.
- l) Expand : i) SEBI ii) NPA.

SECTION – B

Answer **any three** questions. **Each** question carries **5** marks. **(3×5=15)**

2. Explain the functions of money market.
3. What is Commercial Bank ? Give the structure of Commercial Banks in India.
4. What are the functions of RRBs ?
5. Briefly explain the characteristics of non-banking financial intermediaries.
6. Explain the objectives of SEBI.

P.T.O.

SECTION - C

Answer **any three** of the following. **Each** question carries **15** marks. **(3×15=45)**

7. What is capital market ? Explain the functions and instruments of Indian capital market.
8. Analyse briefly the various functions of Commercial Bank.
9. Write a short notes on :
 - a) Nidhis
 - b) SIDBI
 - c) Mutual Fund.
10. Explain the functions of RBI.
11. Explain structure and functions of Co-operative Banks in India.

ಕನ್ನಡ ಆವೃತ್ತಿ

ವಿಭಾಗ - ಎ

ಕೆಳಗಿನ ಯಾವುದಾದರೂ ಹತ್ತು ಉಪ ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ ಪ್ರಶ್ನೆಗೆ ಎರಡು ಅಂಕಗಳು. **(10×2=20)**

1. a) ಹಣದ ಮಾರುಕಟ್ಟೆಯ ವಿವಿಧ ಪರಿಕರಗಳನ್ನು ಪಟ್ಟಿ ಮಾಡಿ.
- b) ಹಣದ ಮಾರುಕಟ್ಟೆ ಮತ್ತು ಬಂಡವಾಳ ಮಾರುಕಟ್ಟೆಯ ಎರಡು ಪ್ರಮುಖ ವ್ಯತ್ಯಾಸಗಳನ್ನು ಬರೆಯಿರಿ.
- c) ಹುಂಡಿ ವಿನಿಮಯ ಎಂದರೇನು ?
- d) ಅನುಷಂಗಿಕ ಮಾರುಕಟ್ಟೆ ಎಂದರೇನು ?
- e) ಕೋರ್ ಬ್ಯಾಂಕಿಂಗ್ ಎಂದರೇನು ?
- f) ವಿಸ್ತರಿಸಿ ಬರೆಯಿರಿ : i) NABARD ii) MICR
- g) ಯಾವುದಾದರೂ ನಾಲ್ಕು ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು ಹೆಸರಿಸಿ.
- h) ಎಸ್.ಎಲ್.ಆರ್. ಎಂದರೇನು ?
 - i) ಸಾಹಸೋದ್ಯಮ ಬಂಡವಾಳ ಎಂದರೇನು ?
 - ii) ಆರ್.ಆರ್.ಬಿಸ್‌ನ ಯಾವುದಾದರೂ ಎರಡು ಉದ್ದೇಶಗಳನ್ನು ತಿಳಿಸಿ.
- k) ಸ್ಟಾಕ್ ಎಕ್ಸ್‌ಚೇಂಜ್‌ನ್ನು ವ್ಯಾಖ್ಯಾನಿಸಿ.
 - i) ವಿಸ್ತರಿಸಿ ಬರೆಯಿರಿ : i) SEBI ii) NPA

ವಿಭಾಗ - ಬಿ

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಐದು ಅಂಕಗಳು.

(3×5=15)

2. ಹಣದ ಮಾರುಕಟ್ಟೆಯ ಕಾರ್ಯಗಳನ್ನು ವಿವರಿಸಿ.
3. ವಾಣಿಜ್ಯ ಬ್ಯಾಂಕ್ ಎಂದರೇನು ? ಭಾರತದಲ್ಲಿ ವಾಣಿಜ್ಯ ಬ್ಯಾಂಕುಗಳ ರಚನೆಯನ್ನು ನೀಡಿ.
4. ಆರ್.ಆರ್.ಬಿಸ್‌ನ ಕಾರ್ಯಗಳಾವುವು ?
5. ಬ್ಯಾಂಕೇತರ ಹಣಕಾಸಿನ ಸಂಸ್ಥೆಗಳ ಗುಣಲಕ್ಷಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
6. ಸೆಬಿಯ ಉದ್ದೇಶಗಳನ್ನು ವಿವರಿಸಿ.

ವಿಭಾಗ - ಸಿ

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಹದಿನೈದು ಅಂಕಗಳು.

(3×15=45)

7. ಬಂಡವಾಳ ಮಾರುಕಟ್ಟೆ ಎಂದರೇನು ? ಭಾರತೀಯ ಬಂಡವಾಳ ಮಾರುಕಟ್ಟೆಯ ಕಾರ್ಯಗಳು ಮತ್ತು ವಿವಿಧ ಪರಿಕರಗಳನ್ನು ವಿವರಿಸಿ.
 8. ವಾಣಿಜ್ಯ ಬ್ಯಾಂಕುಗಳ ವಿವಿಧ ಕಾರ್ಯಗಳನ್ನು ಸಂಕ್ಷಿಪ್ತವಾಗಿ ವಿಶ್ಲೇಷಿಸಿ.
 9. ಟಿಪ್ಪಣಿ ಬರೆಯಿರಿ :
 - a) ನಿಧಿಗಳು
 - b) ಎಸ್.ಐ.ಡಿ.ಬಿ.ಐ.
 - c) ಪರಸ್ಪರ ನಿಧಿ.
 10. ಆರ್.ಬಿ.ಐ.ನ ಕಾರ್ಯಗಳನ್ನು ವಿವರಿಸಿ.
 11. ಭಾರತದಲ್ಲಿ ಸಹಕಾರ ಬ್ಯಾಂಕುಗಳ ರಚನೆ ಮತ್ತು ಕಾರ್ಯಗಳನ್ನು ವಿವರಿಸಿ.
-

III Semester B.Com. N. Examination, November/December 2016
(Revised New Scheme)
COMMERCE
Indian Financial System

Time : 3 Hours

Max. Marks : 80

Instruction : Answers should be written **completely** either in **English** or in **Kannada**.

SECTION – A

1. Answer **any ten** sub-questions. **Each** sub-question carries **2** marks. **(10×2=20)**
- State any four components of financial system.
 - Give the meaning of financial intermediaries.
 - What are financial assets ?
 - What is meant by Bank Rate ?
 - Mention any four recognised stock exchanges in India.
 - Give the meaning of hire purchase.
 - Expand : SEBI and SIDBI.
 - What is money market ?
 - Mention any four instruments that are traded in money market.
 - What is Credit Card ?
 - What is leasing ?
 - What do you mean by Venture Capital ?

SECTION – B

Answer **any three** questions. **Each** question carries **5** marks. **(3×5=15)**

2. Briefly explain the significance of money market.

P.T.O.



3. Distinguish between primary market and secondary market.
4. State the objectives of EXIM Bank.
5. What are the functions of SIDBI ?
6. Briefly describe the problems faced by RRBs.

SECTION – C

Answer **any three** questions. **Each** question carries **15** marks.

(3×15=45)

7. What is Stock Market ? Explain the functions of stock market.
8. What is mutual fund ? Explain the various types of mutual funds.
9. Write a short note on :
 - a) Chit funds
 - b) Factoring
 - c) Hire purchase.
10. Explain regulatory and development functions of SEBI.
11. Describe the Agency functions and General functions of Commercial Banks.

ಕನ್ನಡ ಆವೃತ್ತಿ

ವಿಭಾಗ - ಎ

1. ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು. (10×2=20)
 - a) ಹಣಕಾಸಿನ ವ್ಯವಸ್ಥೆಯ ಯಾವುದಾದರೂ ನಾಲ್ಕು ಅಂಗಗಳನ್ನು ತಿಳಿಸಿರಿ.
 - b) ಹಣಕಾಸಿನ ಸಂಸ್ಥೆಗಳ ಅರ್ಥವನ್ನು ನೀಡಿ.
 - c) ಹಣಕಾಸಿನ ಆಸ್ತಿಗಳು ಎಂದರೇನು ?
 - d) ಬ್ಯಾಂಕಿನ ದರ ಎಂದರೇನು ?
 - e) ಭಾರತದಲ್ಲಿನ ಯಾವುದಾದರೂ ನಾಲ್ಕು ಅಧಿಕೃತ ಷೇರು ವಿನಿಮಯ ಕೇಂದ್ರಗಳನ್ನು ಹೆಸರಿಸಿ.
 - f) ಬಾಡಿಗೆ ಖರೀದಿಯ ಅರ್ಥವನ್ನು ನೀಡಿ.



- g) ವಿಸ್ತರಿಸಿ ಬರೆಯಿರಿ : SEBI ಮತ್ತು SIDBI.
- h) ಹಣದ ಪೇಟೆ ಎಂದರೇನು ?
- i) ಹಣದ ಪೇಟೆಯಲ್ಲಿ ವ್ಯವಹರಿಸುವ ಯಾವುದಾದರೂ ನಾಲ್ಕು ಸಾಧನಗಳನ್ನು ಹೆಸರಿಸಿ.
- j) ಕ್ರೆಡಿಟ್ ಕಾರ್ಡ್ ಎಂದರೇನು ?
- k) ಗೇಣಿಗಾರಿಕೆ ಎಂದರೇನು ?
- l) ಸಾಹಸೋದ್ಯಮ ಬಂಡವಾಳ ಎಂದರೇನು ?

ವಿಭಾಗ - ಬಿ

- ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರತಿಯೊಂದು ಪ್ರಶ್ನೆಗೆ 5 ಅಂಕಗಳು. (3x5=15)
- 2. ಹಣದ ಮಾರುಕಟ್ಟೆಯ ಪ್ರಾಮುಖ್ಯತೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
 - 3. ಪ್ರಾಥಮಿಕ ಮಾರುಕಟ್ಟೆ ಮತ್ತು ಅನುಷಂಗಿಕ ಮಾರುಕಟ್ಟೆಗಳ ವ್ಯತ್ಯಾಸಗಳನ್ನು ಬರೆಯಿರಿ.
 - 4. ರಫ್ತು ಮತ್ತು ಆಮದು ಬ್ಯಾಂಕಿನ ಉದ್ದೇಶಗಳನ್ನು ತಿಳಿಸಿರಿ.
 - 5. SIDBI ಯ ಕಾರ್ಯಗಳಾವುವು ?
 - 6. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸಂಕ್ಷಿಪ್ತವಾಗಿ ವರ್ಣಿಸಿರಿ.

ವಿಭಾಗ - ಸಿ

ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರತಿಯೊಂದು ಪ್ರಶ್ನೆಗೆ 15 ಅಂಕಗಳು. (3x15=45)

- 7. ಬಂಡವಾಳ ಮಾರುಕಟ್ಟೆ ಎಂದರೇನು ? ಬಂಡವಾಳ ಮಾರುಕಟ್ಟೆಯ ಕಾರ್ಯಗಳನ್ನು ವಿವರಿಸಿ.
- 8. ಪಾರಸ್ಪರಿಕ ನಿಧಿಗಳು ಎಂದರೇನು ? ವಿವಿಧ ರೀತಿಯ ಪಾರಸ್ಪರಿಕ ನಿಧಿಗಳನ್ನು ವಿವರಿಸಿರಿ.
- 9. ಸಂಕ್ಷಿಪ್ತ ಟಿಪ್ಪಣಿಯನ್ನು ಬರೆಯಿರಿ :
 - a) ಚಿಟ್ ಫಂಡ್
 - b) ಮುತಾಲಿಕಗಾರಿಕೆ
 - c) ಬಾಡಿಗೆ ಖರೀದಿ.
- 10. ಭಾರತದ ಭದ್ರತಾ ಪತ್ರಗಳು ಮತ್ತು ವಿನಿಮಯ ಮಂಡಳಿಯ ನಿಯಂತ್ರಣ ಮತ್ತು ಅಭಿವೃದ್ಧಿಯ ಕಾರ್ಯಗಳನ್ನು ವಿವರಿಸಿ.
- 11. ವಾಣಿಜ್ಯ ಬ್ಯಾಂಕುಗಳ ಪಾರುಪತ್ಯ ಮತ್ತು ಸರ್ವಸಾಮಾನ್ಯ ಕಾರ್ಯಗಳನ್ನು ವರ್ಣಿಸಿರಿ.

III Semester B.Com.N Examination, Nov./Dec. 2013
(Revised New Scheme)
COMMERCE
Paper – 3.5 : Indian Financial System

Time : 3 Hours

Max. Marks : 80

Instruction : Answer should be written completely either in **English** or in **Kannada**.

SECTION – A

Answer **any ten** sub-questions. **Each** sub-question carries **two** marks. **(10×2=20)**

1. a) What do you mean by financial system ?
- b) What are financial assets ?
- c) What is an overdraft ?
- d) Give the meaning of nidhis.
- e) Give the meaning of debt assets.
- f) Write two differences between debit card and credit card.
- g) Name any four non-banking financial institutions.
- h) What is SLR ?
- i) Write any two promotional functions of RBI.
- j) State any two objectives of RRBs.
- k) What is core banking system ?
- l) Expand :
 - 1) NABARD
 - 2) SIDBI.

SECTION – B

Answer **any three** questions. **Each** question carries **5** marks.

(3×5=15)

2. Distinguish between primary market and secondary market.
3. Explain the functions of EXIM bank.
4. State the objectives of the monetary policy of the RBI.
5. Explain the various objectives of SEBI.
6. What are the functions of central co-operative banks ?

P.T.O.



SECTION – C

Answer **any three** of the following. **Each** question carries **15** marks. **(3×15=45)**

7. What is mutual fund ? Explain the various types of mutual funds.
8. What is money market ? Explain the financial instruments of Indian Money Market.
9. Explain the credit control techniques of the RBI.
10. Analyse the various functions of a commercial banks.
11. Write a short notes on :
 - a) Venture capital
 - b) Factoring
 - c) Chit funds.

ಕನ್ನಡ ಆವೃತ್ತಿ
ವಿಭಾಗ - ಎ

ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೂ 2 ಅಂಕಗಳು.

(10×2=20)

1. a) ಹಣಕಾಸಿನ ವ್ಯವಸ್ಥೆ ಎಂದರೇನು ?
- b) ಹಣಕಾಸಿನ ಆಸ್ತಿ ಎಂದರೇನು ?
- c) ಮೀರೆಳೆತ ಎಂದರೇನು ?
- d) ನಿಧಿಗಳ ಅರ್ಥವನ್ನು ನೀಡಿ.
- e) ಸಾಲ ಆಸ್ತಿ (debt assets) ಅರ್ಥವನ್ನು ಕೊಡಿ.
- f) ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡಿನ ಎರಡು ವ್ಯತ್ಯಾಸಗಳನ್ನು ಬರೆಯಿರಿ.
- g) ಯಾವುದಾದರೂ ನಾಲ್ಕು ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು ಹೆಸರಿಸಿ.
- h) SLR ಎಂದರೇನು ?
- i) RBI ನ ಯಾವುದಾದರೂ ಎರಡು ಅಭಿವೃದ್ಧಿ ಕಾರ್ಯಗಳನ್ನು ಬರೆಯಿರಿ.
- j) RRBs ನ ಯಾವುದಾದರೂ ಎರಡು ಉದ್ದೇಶಗಳನ್ನು ತಿಳಿಸಿ.
- k) ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಎಂದರೇನು ?
- l) ವಿಸ್ತರಿಸಿ ಬರೆಯಿರಿ :
 - 1) NABARD
 - 2) SIDBI.

**ವಿಭಾಗ - ಬಿ**

ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು.

(3×5=15)

2. ಪ್ರಾಥಮಿಕ ಮಾರುಕಟ್ಟೆ ಮತ್ತು ಅನುಷಂಗಿಕ ಮಾರುಕಟ್ಟೆಗಳ ವ್ಯತ್ಯಾಸವನ್ನು ತಿಳಿಸಿರಿ.
3. EXIM ಬ್ಯಾಂಕಿನ ಕಾರ್ಯಗಳನ್ನು ವಿವರಿಸಿ.
4. ಕೇಂದ್ರ ಬ್ಯಾಂಕಿನ ಹಣಕಾಸು ನೀತಿಯ ವಿವಿಧ ಉದ್ದೇಶಗಳನ್ನು ತಿಳಿಸಿ.
5. ಸೆಬಿ [SEBI] ಯ ವಿವಿಧ ಉದ್ದೇಶಗಳನ್ನು ವಿವರಿಸಿ.
6. ಕೇಂದ್ರ ಸಹಕಾರಿ ಬ್ಯಾಂಕುಗಳ ಕಾರ್ಯಗಳನ್ನು ವಿವರಿಸಿ.

ವಿಭಾಗ - ಸಿ

ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು.

(3×15=45)

7. ಪರಸ್ಪರ ಸಹಾಯಕ ನಿಧಿ ಎಂದರೇನು ? ವಿವಿಧ ಬಗೆಯ ಪರಸ್ಪರ ಸಹಾಯಕ ನಿಧಿಗಳನ್ನು ವಿವರಿಸಿ.
8. ಹಣದ ಮಾರುಕಟ್ಟೆ ಎಂದರೇನು ? ಭಾರತದ ಹಣಕಾಸು ಮಾರುಕಟ್ಟೆಯಲ್ಲಿ ಇರುವ ವಿವಿಧ ಹಣಕಾಸಿನ ಪರಿಕರಗಳನ್ನು ವಿವರಿಸಿ.
9. RBIನ ಸಾಲ ನಿಯಂತ್ರಣ ತಂತ್ರಗಳನ್ನು ವಿವರಿಸಿ.
10. ವಾಣಿಜ್ಯ ಬ್ಯಾಂಕುಗಳ ವಿವಿಧ ಕಾರ್ಯಗಳನ್ನು ವಿವರಿಸಿ.
11. ಟಿಪ್ಪಣಿ ಬರೆಯಿರಿ :
 - a) ಸಾಹಸಿ ಬಂಡವಾಳ
 - b) ಋಣಿಗಳ ಆಧಾರ ಸಾಲ
 - c) ಚಿಟ್ ಫಂಡ್.

III Semester B.Com.N Examination, Nov./Dec. 2014
(Semester Scheme) (Revised New Scheme)
COMMERCE
Indian Financial System

Time : 3 Hours

Max. Marks : 80

Instruction: Answer should be written either in **English** or in **Kannada only**.

SECTION – A

Answer **any ten** sub-questions from this Section. **Each** question carries **two** marks.

(10×2=20)

1. a) State any two objectives of SIDBI.
- b) What is capital market ?
- c) Name any four money market instruments.
- d) What is Mutual Fund ?
- e) Give the meaning of Venture capital.
- f) State two features of debentures.
- g) What are debt assets ?
- h) What is SLR ?
- i) Define financial system.
- j) Name any 4 development banks in India.
- k) What is foreign bank ?
- l) What is core banking ?

SECTION – B

Answer **any three** questions from this Section. **Each** question carries **five** marks.

(3×5=15)

2. Write the objectives of RRBs.
3. Briefly explain the functions of EXIM bank.
4. Write the functions of co-operative banks.
5. State the features of Mutual Fund.
6. Describe the functions of Money Market.

P.T.O.



SECTION – C

Answer **any three** questions from this Section. **Each** question carries **fifteen** marks.

(3×15=45)

7. Explain the functions of RBI.
8. Explain the segments of money market.
9. Describe the various types of Mutual Funds in India.
10. Explain the organisation and objectives of SEBI.
11. Explain the functions of commercial banks.

ಕನ್ನಡ ಆವೃತ್ತಿ

ವಿಭಾಗ - ಎ

ಈ ವಿಭಾಗದಿಂದ ಯಾವುದಾದರೂ 10 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 2 ಅಂಕಗಳು.

(10×2=20)

1. a) SIDBI ಯ ಯಾವುದಾದರೂ ಎರಡು ಉದ್ದೇಶಗಳನ್ನು ತಿಳಿಸಿ.
- b) ಬಂಡವಾಳ ಮಾರುಕಟ್ಟೆ ಎಂದರೇನು ?
- c) ಹಣಕಾಸು ಮಾರುಕಟ್ಟೆಯ ಯಾವುದಾದರೂ ನಾಲ್ಕು ಸಕರಗಳನ್ನು ಹೆಸರಿಸಿ.
- d) ಪರಸ್ಪರ ನಿಧಿ ಎಂದರೇನು ?
- e) ಸಾಹಸೀ ಬಂಡವಾಳದ ಅರ್ಥ ಕೊಡಿ.
- f) ಸಾಲಪತ್ರಗಳ ಎರಡು ಲಕ್ಷಣಗಳನ್ನು ತಿಳಿಸಿ.
- g) ಸಾಲದ ಆಸ್ತಿಗಳೆಂದರೇನು ?
- h) SLR ಎಂದರೇನು ?
- i) ಹಣಕಾಸು ವ್ಯವಸ್ಥೆಯನ್ನು ವ್ಯಾಖ್ಯಾನಿಸಿ.
- j) ಭಾರತದಲ್ಲಿನ ಯಾವುದಾದರೂ 4 ಅಭಿವೃದ್ಧಿ ಬ್ಯಾಂಕುಗಳನ್ನು ಹೆಸರಿಸಿ.
- k) ವಿದೇಶಿ ಬ್ಯಾಂಕ್ ಎಂದರೇನು ?
- l) ಕೋರ್ ಬ್ಯಾಂಕಿಂಗ್ ಎಂದರೇನು ?

Sri Siddhant First Grade College-Tumkur



13335

III Semester B.Com.N. Examination, October/November 2012
(Revised New Semester Scheme)
COMMERCE
Indian Financial System (3.5)

Time : 3 Hours

Max. Marks : 80

Instruction : Answers should be **completely** in **English** or **Kannada**.

SECTION – A

Answer any ten sub-questions. Each sub-question carries 2 marks. (10×2=20)

1. a) What is Secondary Market ?
- b) Name the Financial Assets.
- c) What is Bank rate ?
- d) What is a Money Market ?
- e) What is Core Banking ?
- f) Expand :
 - i) NABARD
 - ii) RRB's
- g) Name any four non-banking Financial Intermediaries.
- h) What is Venture Capital ?
 - i) What is CRR ?
 - j) Write any two differences between Money Market and Capital Market.
- k) Expand :
 - i) MICR
 - ii) EFT
- l) What is Capital Market ?

P.T.O.



SECTION – B

Answer **any three** of the following. **Each** carries **5** marks.

(3×5=15)

2. Explain the functions of Money Market.
3. List out the objectives of SEBI.
4. What are the promotional functions of RBI ?
5. Briefly explain the benefits of Debit Cards.
6. What are the functions of NABARD ?

SECTION – C

Answer **any three** of the following. **Each** question carries **15** marks.

(3×15=45)

7. Discuss various advantages and limitations of investing in Mutual Funds.
8. Explain the functions of Commercial Banks.
9. Explain the Monetary Policy/Credit Creation and Control System of the RBI.
10. What is Money Market ? Briefly explain the components of Money Market.
11. Write a short notes on :
 - a) NABARD
 - b) SIDBI
 - c) EXIM Bank



ಕನ್ನಡ ಆವೃತ್ತಿ

ವಿಭಾಗ - ಎ

ಯಾವುದಾದರೂ ಹತ್ತು ಉಪ ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 2 ಅಂಕಗಳು.

(10×2=20)

1. a) ಪೂರಕ ಮಾರುಕಟ್ಟೆ ಎಂದರೇನು ?
b) ಹಣಕಾಸು ಆಸ್ತಿಗಳನ್ನು ಹೆಸರಿಸಿ.
c) 'ಬ್ಯಾಂಕ್ ದರ' ಎಂದರೇನು ?
d) ಹಣದ ಮಾರುಕಟ್ಟೆ ಎಂದರೇನು ?
e) ಕೋರ್ ಬ್ಯಾಂಕಿಂಗ್ ಎಂದರೇನು ?
f) ಇವುಗಳನ್ನು ವಿಸ್ತರಿಸಿ :
i) ನಬಾರ್ಡ್ (NABARD)
ii) ಆರ್.ಆರ್.ಬಿ. ಎಸ್. (R.R.B.S.)
g) ಯಾವುದಾದರೂ ನಾಲ್ಕು ಬ್ಯಾಂಕೇತರ ಹಣಕಾಸು ಮಧ್ಯವರ್ತಿಗಳನ್ನು ಹೆಸರಿಸಿ.
h) ಸಾಹಸೀ ಬಂಡವಾಳ ಎಂದರೇನು ?
i) ನಗದು ಮೀಸಲು ಅನುಪಾತ ಎಂದರೇನು ?
j) ಹಣದ ಮಾರುಕಟ್ಟೆಗೂ ಮತ್ತು ಬಂಡವಾಳ ಮಾರುಕಟ್ಟೆಗೂ ಇರುವ ಎರಡು ವ್ಯತ್ಯಾಸಗಳನ್ನು ತಿಳಿಸಿ.
k) ಇವುಗಳನ್ನು ವಿಸ್ತರಿಸಿ :
i) MICR
ii) E.F.T.
l) ಬಂಡವಾಳ ಮಾರುಕಟ್ಟೆ ಎಂದರೇನು ?

ವಿಭಾಗ - ಬಿ

ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು.

(3×5=15)

2. ಹಣದ ಮಾರುಕಟ್ಟೆಯ ಕಾರ್ಯಗಳನ್ನು ವಿವರಿಸಿ.
3. ಸೆಬಿಯ ಉದ್ದೇಶಗಳನ್ನು ಹೆಸರಿಸಿ.



4. ಕೇಂದ್ರ ಬ್ಯಾಂಕಿನ ಪದೋನ್ನತಿ ಕಾರ್ಯಗಳನ್ನು ಹೆಸರಿಸಿ.
5. ಹಿಂಪಡೆಯುವ ಪತ್ರದ (Debit Cards) ಅನುಕೂಲಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
6. ನಬಾರ್ಡ್‌ನ ಕಾರ್ಯಗಳನ್ನು ಹೆಸರಿಸಿ.

ವಿಭಾಗ - ಸಿ

ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು.

(3×15=45)

7. ಪರಸ್ಪರ ನಿಧಿಗಳ ಅನುಕೂಲ ಮತ್ತು ಅನಾನುಕೂಲಗಳನ್ನು ಚರ್ಚಿಸಿ.
8. ವಾಣಿಜ್ಯ ಬ್ಯಾಂಕುಗಳ ಕಾರ್ಯಗಳನ್ನು ವಿವರಿಸಿ.
9. ಕೇಂದ್ರ ಬ್ಯಾಂಕಿನ ಹಣಕಾಸು ನೀತಿ ಅಥವಾ ಸಾಲ ಸೃಷ್ಟಿ ಮತ್ತು ನಿಯಂತ್ರಣ ವ್ಯವಸ್ಥೆಯನ್ನು ವಿವರಿಸಿ.
10. ಹಣದ ಮಾರುಕಟ್ಟೆ ಎಂದರೇನು ? ಅದರ ವಿವಿಧ ಅಂಗಗಳನ್ನು ವಿವರಿಸಿ.
11. ಟಿಪ್ಪಣಿ ಬರೆಯಿರಿ :
 - a) ನಬಾರ್ಡ್
 - b) ಎಸ್.ಐ.ಡಿ.ಬಿ.ಐ.
 - c) ಎಕ್ಸಿಮ್ ಬ್ಯಾಂಕ್

Sri Siddharth First Grade College-Tumkur